




ಕರ್ನಾಟಕ ಸರ್ಕಾರ

ಸೀರಿ ಕನ್ನಡ

ಪ್ರಥಮ ಭಾಷಾ ಕನ್ನಡ ಪರ್ಯಾಪ್ತಸೂಕ್ತ

ಭಾಗ-2



ಒಂಬತ್ತನೇಯ ತರಗತಿ

ಕರ್ನಾಟಕ ಪರ್ಯಾಪ್ತಸೂಕ್ತ ಸಂಘ (ರ.)

ಹನೇ ಅಡ್ಡರಸ್ಟೆ, ಮಲ್ಲೇಶ್ವರಂ, ಬೆಂಗಳೂರು-೫೬೦ ೦೦೬.

ಪರಿವಿಡಿ



ಕ್ರ.ಸಂ.	ಗದ್ಯ ಭಾಗ	ಕೃತಿಕಾರರ ಹೆಸರು	ಮುಟ ಸಂಖ್ಯೆ
ಒ	ಜನಪದ ಕಲೆಗಳ ವೈಭವ	ಸಮಿತಿ ರಚನೆ	೧
೨	ಅಧಿಕಾರ	ಗಿರೀಶ್ ಕಾನಾಡ್	೧೫
೩	ನಾ ಕಂಡೆಂತೆ ಬಿ.ಜಿ.ಎಲ್. ಸ್ವಾಮಿ	ಎಸ್.ಎಲ್.ಬ್ರೇಹ್ಮ	೨೪
೪	ಹರಲೀಲೆ	ಹರಿಹರ	೨೨

ಪದ್ಯ ಭಾಗ

ಒ	ಹೇಮಂತ	ಎಸ್. ವಿ. ಪರಮೇಶ್ವರ ಭಟ್ಟ	೪೮
೨	ತತ್ತ್ವಪದಗಳು	ಕಡಕೋಳ ಮದಿವಾಳಪ್ಪ, ಶಿಶುನಾಳ ಷರೀಫ್	೫೧
೩	ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು ಸಲಹು	ರಾಘವಾಂಕ	೫೮
೪	ಕನ್ನಡ ನಾಡು ನುಡಿ	ಶ್ರೀ ವಿಜಯ, ನಯಸೇನ, ನೇಮಿಚಂದ್ರ, ಮಹಾಲಿಂಗರಂಗ, ಆಂಡಯ್ಯ	೬೮

ಪರ್ಯಾ ಮೂರಕ ಅಧ್ಯಯನ

೧	ನನ್ನಾಸೆ	ಇಂದುಮತಿ ಲಮಾಣಿ	೨೯
೨	ಉರಿದ ಬದುಕು	ಶಾಂತರಸ	೨೮
೩	ಗುಣಸಾಗರಿ ಪಂಥರಿಬಾಯಿ	ಜಯಮಾಲಾ	೨೭



– ಸಮಿತಿ ರಚನೆ

ಪ್ರವೇಶ: ಜನಪದ-ಕಲೆಗಳು ಮನುಷ್ಯನಷ್ಟೇ ಪ್ರಾಚೀನವಾದುವು. ಪರಿಸರ ವೀಕ್ಷಣೆ ಮತ್ತು ಅನುಕರಣೆಯಿಂದ ಅರಿತಿದ್ದನ್ನು ರೂಪಿಸಿಕೊಂಡಿರುವುದು, ಮಾನವನ ಸಹಜ ಗುಣ. ಹಾಗಾಗಿ ಇಂಥ ಕಲೆಗಳು ಅಸ್ತಿತ್ವಕ್ಕೆ ಬಂದವು. ಕಲೆ ಮನಸ್ಸಿಗೆ ನೆಮ್ಮಡಿ, ಸಂತೋಷ ನೀಡುವುದಲ್ಲದೆ ಮುಂದಿನ ಪೀಠಿಗಳಿಗೆ ಆಕರಂತಹ ಆಗಿರುತ್ತವೆ. ಜನಪದ ಸಂಸ್ಕೃತಿಯ ಪ್ರತಿ ಹೆಚ್ಚೆಯಲ್ಲೂ ಜನಪದ-ಕಲೆಗಳನ್ನು ಕಾಣಬಹುದು. ಜನಪದರ ಬದುಕೇ ಒಂದು ಕಲೆ. ಮುಗ್ಗೆ ಜನರಿಗೆ ತಿಳಿದೋ, ತಿಳಿಯದೆಯೋ ಅವರ ಬದುಕಿನಲ್ಲಿ ಕಲೆ ಹಾಸುಹೊಕ್ಕಾಗಿದೆ. ಜನಪದ ಕಲೆಗಳಿಗೂ ಜೀವನಕ್ಕೂ ನಿಕಟ ಸಂಬಂಧವಿದೆ. ನಿತ್ಯ ದುಡಿಮೆಯ ಆಯಾಸ, ಬದುಕಿನ ಏಕತಾನಾತೆ, ಆಸರಿಕ-ಬೇಸರಿಕೆಯನ್ನು ನಿವಾರಿಸಿಕೊಳ್ಳಲು ಮನುಷ್ಯ-ಕಲೆಗಳ ಮೌರೆ ಹೋಗಿದ್ದಾನೆ. ಇವನ್ನು ಜತನವಾಗಿ ರಕ್ಷಿಸಿ ಬೆಳೆಸಿಕೊಂಡು ಬಂದಿದ್ದಾನೆ. ಪ್ರಾರಂಭದಲ್ಲಿ ಆಂಗಿಕ ಸಂಜ್ಞಾಗಳಿಂದ ಕೂಡಿದ ಕಲೆಗಳು ಕ್ರಮೇಣ ಜಿತ್ರ, ಶಿಲ್ಪ, ಹಾಡು, ಕುಣಿತ ಮೊದಲಾದ ಆಯಾಮಗಳನ್ನು ಪಡೆದುಕೊಂಡಿವೆ. ಜನಪದ ನೃತ್ಯಗಳು ಕನಾಟಕದಾದ್ಯಂತ ಪ್ರಜಲಿತವಿದ್ದ ನಲವತ್ತುಕ್ಕೂ ಹೆಚ್ಚು ಪ್ರಕಾರಗಳು ರೂಢಿಯಲ್ಲಿವೆ. ಕೆಲವು ಪ್ರಾದೇಶಿಕವಾಗಿ ಪ್ರಚಲಿತವಿದ್ದ ಜನಪ್ರಿಯತೆ ಪಡೆದಿವೆ.

ವೀರಗಾಸೆ

ವೀರಗಾಸೆ ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ಸಾಮಾಜಿಕ ನೃತ್ಯವನ್ನೇಂಳಿಗೊಂಡ ಕನಾಟಕದ ಜನಪದ ಕಲೆ. ಇಬ್ಬರಿಂದ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುತ್ತಾರೆ. ಪಂಚವಾದ್ಯಗಳಾದ ತಾಳ, ಶ್ರುತಿ, ಚಮಾಳ, ಓಲಗ, ಕರಡೆ ಬಳಕೆಯಾಗಿರುತ್ತವೆ. ಕರಡೆಯು ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.

ವೀರಗಾಸೆ ಕುಣಿತದವರ ವೇಷಭೂಷಣ ವಿಶೇಷವಾಗಿರುತ್ತದೆ. ಬಿಳಿಯ ಪಂಚೆಯ ವೀರಗಚ್ಚಿ, ತಲೆಗೆ ಅರಿಶಿಣ ಅಥವಾ ನೀಲಿ ಬಣ್ಣದ ರುಮಾಲು, ಕಾವಿ ಬಣ್ಣದ ಕಸೆಯಂಗಿ, ಹೊರಳಲ್ಲಿ ರುದ್ರಾಕ್ಷ ಸರ, ಹಣಿಗೆ ವಿಭೂತಿ, ಕರ್ಣಕುಂಡಲ, ಸೊಂಟಪಟ್ಟಿ, ಬಿಂಜುಗತಿ, ಕಾಲೆಜ್ಜ ಧರಿಸುತ್ತಾರೆ.

“ಅಹಾ ರುದ್ರಾ ಅಹಾ ದೇವಾ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಈ ಕುಣಿತದಲ್ಲಿ ವೀರಭದ್ರ ಹುಟ್ಟಿದ ಸಂದರ್ಭದ ವರ್ಣನೆ ಹೀಗಿದೆ. “ವೀರಭದ್ರದೇವರು ಹುಟ್ಟಿದ ರೂಪ ಎಂತು ಎಂದೋಡೆ ಹುಟ್ಟಿದಾಗಲೇ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನಾನ್ನಾವಿಗೆ, ಸಾವಿರ ಶೀರ, ಮೂರುಸಾವಿರ ನಯನ, ಎರಡುಸಾವಿರ ಭೂಜ, ಕೆಕ್ಕರಿಸಿದ ಕಣ್ಣ, ಬುಂಜುಮಂಡೆ ಇಂತಪ್ಪ ಶ್ರೀ ವೀರಭದ್ರದೇವರು ಹೋಮದ ಕುಂಡದ ಒಳಗೆ ಹೇಗೆ ಬರುತ್ತಾರೆಂದರೆ”



ಜಮಾಳ ಹಾಗೂ ಕರಡೆಯ ಬಡಿತ ಇವರ ಕುಣಿತಕ್ಕೆ ಸ್ವಾತ್ಮ ನೀಡುತ್ತವೆ. ನಾಲ್ಕೆಂದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಆನಂತರ ಮತ್ತೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋಗರೆತದೊಂದಿಗೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ, ಕುಣಿತ, ಬಡಿತಗಳ ವೇಗ ಹೆಚ್ಚಿತ್ತಾಗುತ್ತದೆ.

ವೀರಭದ್ರನ ಕುಣಿತ ಒಬ್ಬ ವೈಶ್ವತಿಯ ಕುಣಿತ. ವೀರಗಾಸೆ ಸಾಮೂಹಿಕ ನೃತ್ಯ. ವೀರಭದ್ರ ಕುಣಿತಕ್ಕ ದಢಿಣಕನಾಟಕ ಪ್ರದೇಶದಲ್ಲಿ ಲಿಂಗಬೀರ, ಲಿಂಗಧೀರ, ಲಿಂಗವೀರ ಕುಣಿತವೆಂದು ಹೆಸರಿದೆ. ಉತ್ತರ ಕನಾಟಕದಲ್ಲಿ ಮರವಂತರ ಕುಣಿತವೆಂದು ಜನಪ್ರಿಯವಾಗಿದೆ. ವೀರಶ್ವ ಸಂಪ್ರದಾಯದವರು ವಂಶಪಾರಂಪರ್ಯವಾಗಿ ಈ ವೈಶ್ವತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ವೀರಭದ್ರ ವೇಷಧಾರಿ ದಕ್ಷಯಾಗ, ವೀರಭದ್ರನ ಜನನ ಮತ್ತು ವೀರಭದ್ರನ ವಿಜಯ ಮುಂತಾದ ಒಡಪುಗಳನ್ನು ಹೇಳುತ್ತಾನೆ. ಇದಕ್ಕೆ ‘ಖಡ್ಡ’ ಎಂದು ಕರೆಯುತ್ತಾರೆ. ಉತ್ತರಕನಾಟಕದಲ್ಲಿ ‘ಒಡಪು’ ಎನ್ನಲಾಗುತ್ತದೆ. ಮತ್ತೊಬ್ಬ ವೈಶ್ವತಿ “ಭಲರೇ ವೀರ, ಅಹಹಾ ವೀರ” ಎಂದು ಕಾಕು ಹೇಳುತ್ತ ಜಾಗಟಿ ಬಡಿಯುತ್ತ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ.

ಸಾಮಾನ್ಯವಾಗಿ ಮದುವೆ, ಗೃಹಪ್ರವೇಶ, ಜಾತ್ರೆ, ಉತ್ಸವ, ಹಬ್ಬ-ಹರಿದಿನಗಳಲ್ಲಿ ವೀರಭದ್ರನ ಕುಣಿತ ಏರ್ಪಡಿಸುತ್ತಾರೆ. ವೀರಗಾಸೆ ಸಾಮಾಜಿಕ ಸಂದರ್ಭಗಳಲ್ಲಿ ಮನರಂಜನೆಗಾಗಿಯೂ ಬಳಕೆಯಾಗುತ್ತಿದೆ. ಕುಣಿತ ನೋಡುವವರಿಗೆ ರೋಮಾಂಚನವನ್ನುಂಟು ಮಾಡುತ್ತದೆ.

ಕಂಸಾಳೆ

ಕೊಗೋ ಕೊಗೋ ಮಾದೇವನ
 ಕೊಗಯ್ಯ ದುಂಡು ಮಾದೇವನ
 ಕೊಂಡರೆ ಕುಣಿಯುತ್ತ ಬರುವನು
 ಮಾದೇವ
 ಕೊಗಯ್ಯ ಮುದ್ದು ಮಾದೇವನ

ದಕ್ಷೀಂಕನಾರ್ಟಿಕದ ಜನ ದೀಪಾವಳಿ ಹಬ್ಬದ
 ಸಂದರ್ಭದಲ್ಲಿ ಮಹದೇಶ್ವರನ ಕಾವ್ಯವನ್ನು
 ಹೀಗೆ ಹಾಡುತ್ತ ಕಂಸಾಳೆಯೊಂದಿಗೆ ಕುಣಿಯುತ್ತ
 ಮಹದೇಶ್ವರನ ಬೆಟ್ಟಕ್ಕೆ ಹೋಗುವುದು ವಾಡಿಕೆ.
 ಕಂಸಾಳೆಯ ಮಲೆಯ ಮಹದೇಶ್ವರನ ಭಕ್ತರಾದ
 ದೇವರ ಗುಡ್ಡರು ಎಂಬ ಧಾರ್ಮಿಕ ವೃತ್ತಿಗಾಯಕರು



ಬಳಸುವ ಕಂಜಿನ ತಾಳಗಳು. ಇದೊಂದು ಧಾರ್ಮಿಕ ಜನಪದವಾದ್ಯ. ಕಾಂಸತಾಲ್ಯ ಎಂಬ ಪದದ
 ತದ್ವಾವ ರೂಪವೇ ಕಂಸಾಳೆ. ದೇವರ ಗುಡ್ಡರು ಇದನ್ನು ಬಿರುದು ಎಂದು ಕರೆಯುವರು. ಸಾಧಾರಣ
 ಬಟ್ಟ ತಾಳಗಳಿಗಿಂತ ಕಂಸಾಳೆ ಗಾತ್ರದಲ್ಲಿ ದೊಡ್ಡದು. ಆಕೃತಿಯಲ್ಲಿ ವಿಶಿಷ್ಟವಾದುದು. ಅಂಗೈ
 ಅಗಲದ ಚಕ್ರಕಾರದ ಬಟ್ಟಲು ಬಿಕ್ಕೆ ಜಾಗಟಿಸಿದಿರುವ ಮಟ್ಟಸ್ವಾದ ಮೇಲುತಾಳ. ಮೇಲುತಾಳಕ್ಕೆ
 ಸೇರಿದಂತೆ ಹಿಡಿದುಕೊಳ್ಳಲು ಮಾಡಿಕೊಂಡ ಗೊಂಡೆವದ ಕಲಾತ್ಮಕ ಹೂರಿ ಇವು ಕಂಸಾಳೆಯ ಮುಖ್ಯ
 ಭಾಗಗಳು. ಬಟ್ಟಲನ್ನು ಮೇಲು ಮುಖಿವಾಗಿ ಎಡ ಅಂಗೈ ಮೇಲೆ ಇರಿಸಿಕೊಂಡು ಬಲಗೈಯಲ್ಲಿ
 ಹಿಡಿದ ಮೇಲುತಾಳವನ್ನು ಅದರ ಮೇಲೆ ಕುಟ್ಟತ್ತಾರೆ. ಈ ನಾದದ ಹಿನ್ನಲೆಯಲ್ಲಿ ಗುಡ್ಡರು ಹಾಡುತ್ತಾರೆ.
 ವೃತ್ತಿಗಾಯಕರು ಬಳಸುವ ವಾದ್ಯಗಳಲ್ಲಿ ಕಾಣಿಕೆ ಪಡೆಯುವ ಪಾತ್ರಯಾಗಿಯೂ ಬಳಕೆಯಾಗುವ
 ಏಕಮಾತ್ರ ಸಾಧನ ಕಂಸಾಳೆ. ಗುಡ್ಡರು ಕಾಣಿಕೆಯನ್ನು ಸ್ವೀಕರಿಸುವಾಗ ಕಂಸಾಳೆಯ ಬಟ್ಟಲನ್ನು
 ಮಾತ್ರ ಮುಂದೆ ಒಡ್ಡಿ ಪಡೆದು ಅನಂತರ ಜೋಳಿಗೆ ಸುರಿದುಕೊಳ್ಳತ್ತಾರೆ. ಇದೊಂದು ಪವಿತ್ರ
 ಸಾಧನವಾದುದರಿಂದ ಅರ್ಥಸುವ ಕಾಣಿಕೆ ಮಲೆಯ ಮಹದೇಶ್ವರನಿಗೆ ಸಮರ್ಪಿತವಾದಂತೆಯೇ
 ಎಂಬ ಭಾವನೆ ಗುಡ್ಡನಿಗೂ ದಾನಿಗೂ ಇರುತ್ತದೆ. ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ
 ಗುಡ್ಡರು ಅದನ್ನು ಮಾಡಿಸುತ್ತಾರೆ. ಕೈಗೆತ್ತಿಕೊಳ್ಳುವ ಮೋದಲು “ಬಳ್ಳಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ
 ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣ ಶರಣಾಧಿ” ಎಂದು ನಮಸ್ಕರಿಸಿ ಕಣ್ಣಿಗೊತ್ತಿಕೊಂಡು
 ಅನಂತರ ಬಾರಿಸಲು ಪ್ರಾರಂಭಿಸುವರು.

ಭಜನೆ ಹಾಗೂ ಜಾತ್ರೆಗಳ ಸಂದರ್ಭದಲ್ಲಿ ಬಿಡಿ ಹಾಡುಗಳನ್ನು ಹೇಳಿಕೊಳ್ಳಲು ಮಾತ್ರವಲ್ಲದೆ ವಿಶೇಷ ಸಂದರ್ಭ ಹಾಗೂ ಹೆಚ್ಚಿನ ಆಚರಣೆಗಳಲ್ಲಿ ಮೇಳವನ್ನು ನಡೆಸಲು ಹಾಗೂ ಬೀಸುಕಂಸಾಳೆ ನೃತ್ಯದಲ್ಲಿ ಹಾಡಲು, ಕುಣಿಯಲು ಕಂಸಾಳೆಯನ್ನು ಬಳಸುತ್ತಾರೆ. ಸಾಮಾನ್ಯವಾಗಿ ದೇವರ ಗುಡ್ಡರು ಸಾಂಪ್ರದಾಯಿಕವಾದ ವೇಷಫೋಷಣಗಳನ್ನು ಧರಿಸಿ, ಎತ್ತರವಾದ ರಂಗದಲ್ಲಿ ಕುಳಿತು ಕಥೆ ಮಾಡುತ್ತಾರೆ. ಇದನ್ನು ನಡೆಸಲು ಕೊನೇ ಪಕ್ಷ ಮೂವರು ಗುಡ್ಡರಾದರೂ ಇರಬೇಕು. ಮೇಳದಲ್ಲಿ ಏಕತಾರಿ, ದಮ್ಮಡಿಗಳನ್ನು ಹಿಮ್ಮೇಳದವರು ಬಳಸುತ್ತಾರೆ. ಮುಖ್ಯ ಗುಡ್ಡ, ಮುಹ್ಮೇಳಗಾರ ಕಂಸಾಳೆಯನ್ನು ಹಿಡಿಯುವರು. ಉಳಿದವರು ತಾಳದ ಗತ್ತಿಗೆ ತಕ್ಕಂತೆ ವಿವಿಧ ಮಟ್ಟುಗಳಲ್ಲಿ ಹಾಡುತ್ತಾರೆ. ಗತ್ತಿಗೆ ತಕ್ಕಂತೆ ತಾಳಕ್ಕೆ ಅನುಗುಣವಾಗಿಯೇ ಕಥೆಯನ್ನು ಪಡ್ಡರೂಪದಲ್ಲಿ ನಡುನಡುವೆ ವಿಶೇಷವಾಗಿ ವಚನದಲ್ಲಿ ನಿರೂಪಿಸಲಾಗುತ್ತದೆ. ಇದು ವಿಶಿಷ್ಟವಾದ ಪದ್ಯಗಂಧಿಯಾದ ಗದ್ಯ. ವಚನವನ್ನು ಪ್ರಥಾನ ಗಾಯಕ ನಿರೂಪಿಸುತ್ತಿರುವಾಗ ಅದರ ಪ್ರತಿ ಸಾಲಿನ ಅಂತ್ಯದಲ್ಲಿ ಸೊಲ್ಲಿನವರು “ಹೌದು, ಹೌದೌದು, ಶಿವಶಿವಾ, ಮಾದೇವ, ಹುಂ” ಮುಂತಾಗಿ ದನಿ ಕೊಡುತ್ತಿದ್ದ ಇದು ಕಥಾವಾಹಿನಿ ನಿರಗಳವಾಗಿ ಹರಿಯಲು ಮೋಷಕವಾಗಿರುತ್ತದೆ. ಒಂದೊಂದು ಪಟ್ಟ ಪಾದದ ಅಂತ್ಯದಲ್ಲಿ ಕಂಸಾಳೆಯನ್ನು ಬಾರಿಸುತ್ತ ಕಥಾ ನಿರೂಪಣೆಗೆ ಚೈತನ್ಯವನ್ನು ತುಂಬಿಕೊಳ್ಳುವರು. ಹೆಣ್ಣಿ ಹೆಣ್ಣಿಗೂ ಕಂಸಾಳೆಯ ಮುದಿತ ಅದರ ಜತೆಯಲ್ಲಿ ಸಾಗುವ ವಿಸ್ತಾರ ಗದ್ಯಕಥನ ಆಕರ್ಷಕ ಹಾಗೂ ಮನಮೋಹಕ.

ದೇವರ ಗುಡ್ಡರು ಜನಪದ ಮಹಾಕಾವ್ಯಗಳಲ್ಲಿಂದಾದ ಮಲೆಯ ಮಹದೇಶ್ವರನ ಕಥೆಯನ್ನು ಪ್ರಥಾನವಾಗಿ ಹಾಡುತ್ತಾರೆ. ಇದಲ್ಲದೆ ಶಿರಿಯಾಪಟ್ಟಿನಾದ ಕಾಳಗ, ಸಾರಂಗಧರ, ಬಿಳಿಗಿರಿ ರಂಗಸ್ವಾಮಿ, ಬೆಟ್ಟದ ಚಾಮುಂಡಿ, ಬಾಲನಾಗಮ್ಮಾ, ಮುದುಕುತ್ತಾರೆ ಮಲ್ಲಪ್ಪ, ಕೋಳೂರ ಕೊಡಗೂಸು ಮೊದಲಾದ ಲೋಕ, ಧಾರ್ಮಿಕ ಹಾಗೂ ವಿಶಿಷ್ಟಾಸಿಕ ಕಾವ್ಯಗಳನ್ನು ಹಾಡುತ್ತಾರೆ. ಮಂಟೇಸ್ವಾಮಿ ಕಾವ್ಯವನ್ನು ಅದರಲ್ಲಿ ಸಿದ್ಧಪೂಜಿಗೆ ಸಂಬಂಧಿಸಿದ ಭಾಗವನ್ನು ಕಂಸಾಳೆ ಗತ್ತಿಗೆ ಅಳವಡಿಸಿಕೊಂಡು ಹಾಡುತ್ತಾರೆ.

ಬೀಸುಕಂಸಾಳೆ ದೇವರಗುಡ್ಡರ ವಿಶಿಷ್ಟ ನೃತ್ಯ. ಕನಾಟಕದ ಜನಪದ ನೃತ್ಯಗಳಲ್ಲಿ ಅಪೂರ್ವವಾದುದು. ಇದರಲ್ಲಿ ತಾರ್ಬಟ್ಟಿ, ತಟ್ಟಬಟ್ಟಿ ಮುಂತಾದ ಬಗಗಳಿವೆ. ನಾಲ್ಕು ಮಂದಿ ಗುಡ್ಡರು ಒಂದು ಕಡೆ ನಿಂತು ಲೀಂಗ ಬಾ, ಮುದ್ದುಲೀಂಗ ಬಾ, ನಮ್ಮ ಮುದ್ದು ಮಾದಯ್ಯನ ಲೀಂಗ ಬಾ ಎಂದು ಹಾಡುತ್ತಾರೆ. ಕಂಸಾಳೆ ಹಿಡಿದ ಗುಡ್ಡ ತಾಳಕ್ಕೆ ತಕ್ಕಂತೆ ವಿವಿಧ ವಿನ್ಯಾಸದಲ್ಲಿ ಬಾರಿಸುತ್ತ ಕುಣಿಯುತ್ತಾನೆ. ತಲೆಯ ಮೇಲೆ, ಬೆನ್ನ ಹಿಂದೆ, ಕಾಲ ಕೆಳಗೆ, ಕುಳಿತು, ನಿಂತು, ಬಾಗಿ, ಬಳುಕಿ ತೀವ್ರಗತಿಯಲ್ಲಿ ನತ್ಯಸುವ ಭಂಗಿ ಆಶ್ಚರ್ಯಕರ ಹಾಗೂ ಅದ್ವಿತೀಯ ಒಮ್ಮೆಯಲ್ಲಿ ಇಬ್ಬರು ಗುಡ್ಡರು ಕಲೆತು ನತ್ಯಸುವುದುಂಟು. ಒಬ್ಬ ಕಂಸಾಳೆಗೆ ಮತ್ತೊಬ್ಬರು ಕುಟುಂಬ ಕುಣಿಯುವ ವೈಶಿರಿ ಆಕರ್ಷಕವಾಗಿರುತ್ತದೆ.

ಡೊಳ್ಳುಕುಣಿತ

ಡೊಳ್ಳುಕುಣಿತ ಜನಪದ ಕಲೆಗಳಲ್ಲಿ ವಿಶಿಷ್ಟವಾದುದು. ಇದು ವಾದ್ಯ ಪ್ರಥಾನ ಕಲೆ. ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತ. ‘ಡೊಳ್ಳು’ ಚರ್ಮವಾದ್ಯ. ಮೊಳ್ಳು ಪಡಗರ ಎರಡೂ ಭಾಯಿಗಳಿಗೆ ತೋಗಲು ಹೊದಿಸಿದ ಎರಡು ಪರಡಗಳನ್ನಿಟ್ಟಿಬ್ಬ ಹಗದಿಂದ ಬಿಗಿದಿರುತ್ತಾರೆ. ಇದನ್ನು ಎರಡೂ ಕೈಗಳಿಂದ ಬಾರಿಸಬಹುದು. ಬಲಗೈಯಲ್ಲಿ ಬಾರಿಸುವ ‘ಗುಣಿ’ ಇರುತ್ತದೆ. ಗುಣಿಯಿಂದ

ಬಾರಿಸಿದ ಗತಿಗೆ ಹೊಂದಿಕೆಯಾಗುವಂತೆ ಎಡಗ್ಯಾಯಿಂದ ಭಾಪು ಹಾಕಲಾಗುತ್ತದೆ. ಭರಮದೇವರ ಬ್ರಹ್ಮಪಲ್ಲಕ್ಕಿ ಉತ್ಸವ ಕಾಲಕ್ಕೆ ಡೊಳ್ಳು ಬಾರಿಸುತ್ತಾರೆ. ಸಾಮಾನ್ಯವಾಗಿ ಡೊಳ್ಳು ಬಾರಿಸುವವರು ದೇಹದ ಮೇಲುಭಾಗಕ್ಕೆ ಕರಿಯು ಕಂಬಳಿಯನ್ನೂ ಸೊಂಟದ ಭಾಗಕ್ಕೆ ಮೊಳ್ಳಬಾಲು ಮೇಲೆ ಬರುವಂತೆ ಕಚ್ಚಿಪಂಚೆಯನ್ನೂ ಉಡುತ್ತಾರೆ. ಕೆಲವೊಮ್ಮೆ ಹುಲಿಯ ಚರ್ಮದ ರೀತಿಯ ಉಡುಪನ್ನೂ ಧರಿಸುತ್ತಾರೆ.

ಕುಣಿತದ ಕಾಲಕ್ಕೆ ವಾದ್ಯಗಾರರು ಹಸಿರು ಇಲ್ಲವೇ ಕೆಂಪು ಬಣ್ಣದ ಗಗ್ಗರಿ, ಅಂಗಿ ತೊಡುವರು. ಎರಡೂ ಕೈಗಳಲ್ಲಾ ಅದೇ ಬಣ್ಣದ ಕರವಸ್ತೆ ಹಿಡಿದಿರುತ್ತಾರೆ. ಕುಣಿತಕ್ಕೆ ಹಿನ್ನೆಲೆಯಾಗಿ ಡೊಳ್ಳು, ತಾಳ ಮತ್ತು ಕೊಳಲು ಇರುತ್ತವೆ. ಶ್ರಾವಣ ಸೋಮವಾರ, ಅಮಾವಾಸ್ಯೆಯ ದಿನ ಮತ್ತು ಯುಗಾದಿಯಂದು ಪಲ್ಲಕ್ಕಿ ಉತ್ಸವದ ತರುವಾಯ ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯುತ್ತದೆ. ಅದರಂತೆ ಭಕ್ತರು ದೇವರ ಮುಮ್ಮೇಳದವರಾಗಿ ಒಬ್ಬರು ಡೊಳ್ಳು ಬಾರಿಸುತ್ತ ಹಾಡು ಹೇಳುತ್ತಾರೆ. ಹಿಮ್ಮೇಳದಲ್ಲಿ ಹಲವರು ತಾಳ ಮತ್ತು ಕೊಳಲು ಬಾರಿಸುತ್ತ ಮುಮ್ಮೇಳದವರು ಹೇಳಿಕೊಟ್ಟ ಹಾಡಿನ ಭಾಗವನ್ನು ಹೇಳುತ್ತಾರೆ. ಸಾಮಾನ್ಯವಾಗಿ ಹಾಡಿನ ವಿಷಯ ದೃವಮಹಿಮೆ ಅಥವಾ ದೃವಭಕ್ತರ ಕಥೆಯಾಗಿರುತ್ತದೆ. ಈ ಕಥನ ಕವನಕ್ಕೆ ರಗಳೆಂಬೇ ತಕ್ಕಾಟ. ಡೊಳ್ಳಿನ ಹಾಡು ಹಿಗೆ ಆರಂಭವಾಗುತ್ತದೆ:

ಸ್ವಾಮಿ ನಮ್ಮೆಯ ದೇವರು ಬಂದಾನ ಬನ್ನಿರೇ
ಸುರುವೇ ನಮ್ಮೆಯ ದೇವರು ಬಂದಾನ ಬನ್ನಿರೇ

ಬೀರೇಶ್ವರಹಾಡು ಬಹಳ ಹಿಂದಿನಿಂದಲೂ ಭಕ್ತರು ಮೌಶಿಕವಾಗಿ ಜತನವಾಗಿ ಕಾಯ್ದುಕೊಂಡು ಬಂದಿರುವ ಉತ್ತಮ ಕಾವ್ಯಿತೆ. ಡೊಳ್ಳಿನ ಹಾಡುಗಳು, ಬಾಳೀ ಮುಖ್ಯವೆಂದೂ ಅದಕ್ಕೆ ಬೀರದೇವರೇ ಬೆನ್ನಾಧಾರವೆಂದೂ ಸಾರಿ ಸಕಲ ಜನರಿಗೆ ಸುವಿವಾಗಲೆಂದೂ ಸಂದೇಶ ನೀಡುತ್ತವೆ.

ಡೊಳ್ಳು ಕುಣಿತದಲ್ಲಿ ಹಲವಾರು ಕಸರತ್ತುಗಳೇ ಅಲ್ಲದೆ ಕುದುರೆಕುಣಿತ, ಕೊಲುಕುಣಿತ, ಸಾರು ಕುಣಿತ, ಹುಚ್ಚೆಕ್ಕುಬಡಿತ, ಕೈಬಾರಿಕೆ, ಒಂದ್ದೆಜ್ಜೆ, ಎರಡ್ದೆಜ್ಜೆಕುಣಿತ, ಜೋಡುಸಾಲಿನ ಜಗ್ಗಿನ ಕೈಯಿ ಮೊದಲಾದ ವೈವಿಧ್ಯಮಯ ಕುಣಿತಗಳವೆ. ಬೀರಪ್ಪನ ಡೊಳ್ಳು ಎಂದೇ ಬೆಳೆದು ಬಂದ ಈ ಅದ್ಭುತ ಪ್ರದರ್ಶನ ಕಲೆ ಇಂದು ಧಾರ್ಮಿಕತೆಯ ಆವರಣದಿಂದ ಹೊರಬಂದು ಲೋಕ ಉತ್ಸವಗಳಿಗೆ ತೆರೆದುಕೊಂಡಿದೆ.





ಯಕ್ಷಗಾನ ಬಯಲಾಟ

ಯಕ್ಷಗಾನ ನೃತ್ಯಪ್ರದಾನ ಕಲೆ. ಪ್ರಾರಂಭದಲ್ಲಿ ದೇಸಿ ಕಲೆಯಾಗಿದ್ದ ಅನಂತರ ಶಾಸ್ತ್ರದ ಚೌಕಟ್ಟಿಗೆ ಒಳಪಟ್ಟಿದೆ. ಇದು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವ ಅಪೂರ್ವ ಶಕ್ತಿಯಿಳ್ಳ ಕಲೆ. ಯಕ್ಷಗಾನದಲ್ಲಿ ಮುಖ್ಯವಾದ ಮೂರು ಶೈಲಿಗಳು. ತೆಂಕುತ್ತಿಟ್ಟಿ, ಬಡಗುತ್ತಿಟ್ಟಿ ಮತ್ತು ಬಡಬಡಗುತ್ತಿಟ್ಟಿ. ಯಕ್ಷಗಾನಕ್ಕೆ ದಾಖಲಾರ, ಬಯಲಾಟ, ಭಾಗವತರಾಟ ಎಂಬ ಹೆಸರೂ ಇವೆ. ಯಕ್ಷಗಾನ ಕಲಿಸುವವನೇ ಭಾಗವತನಾದ್ವರಿಂದ ಭಾಗವತರಾಟ ಎಂಬ ಹೆಸರು ಬಂದಿದೆ.

ಗೀತ, ಕುನೀತ, ವೇಷಭಾಷಣ, ಮಾತುಗಾರಿಕೆ, ವಾದ್ಯ ಇವು ಬಯಲಾಟದ(ಮ್ಯಾಳ ಅಥವಾ ಅಟ್ಟದಾಟ) ಪಂಚ ಅಂಗಗಳು.

ಆಟ ಆಡಿಸುವ ಸ್ಥಳ ರಂಗಸ್ಥಳ. ಆರಂಭದ ಕಾಲದಲ್ಲಿ ಜಿದಿರು ಅಥವಾ ಕಂಬಗಳನ್ನು ಕಟ್ಟಿ ಮಾನಿನ ತೋರಣಗಳಿಂದ ಅಲಂಕರಿಸುತ್ತಿದ್ದರು. ಈಗ, ಸಿದ್ಧಪಡಿಸಿದ ರಂಗಸ್ಥಳದಲ್ಲಿ ಪ್ರದರ್ಶನ ನಡೆಸುವರು. ಹಿಮ್ಮೇಳದವರಿಗೆ ಆಸನ ವ್ಯವಸ್ಥೆ ಇರುತ್ತದೆ. ತೆಂಕುತ್ತಿಟ್ಟಿನ ಜಂಡ ವಾದಕನಿಗೆ ಆಸನ ವ್ಯವಸ್ಥೆಯಿರುವುದಿಲ್ಲ. ಪಾತ್ರಧಾರಿಗಳಿಗೆ ಒಂದು ಸಿಂಹಾಸನವಿರುತ್ತದೆ. ಬಡಗುತ್ತಿಟ್ಟಿನಲ್ಲಿ ಇದರ ಬದಲಿಗೆ ರಥದ ಆಕೃತಿಯ ಆಸನವನ್ನು ಸಾಂಪ್ರದಾಯಿಕವಾಗಿ ಬಳಸುತ್ತಿದ್ದರು. ಹಿಮ್ಮೇಳದ ಪ್ರಮುಖ ವಾದ್ಯ ಪರಿಕರಗಳಿಂದರೆ, ಜಂಡ, ಮದ್ದಳೆ, ಶ್ರುತಿ, ತಾಳ ಅಥವಾ ಜಾಗಟೆ. ಯಕ್ಷಗಾನದಲ್ಲಿ ಒಳಸುವ ವೇಷಭಾಷಣಗಳು ತಿಟ್ಟಿ ಮತ್ತು ಪಾತ್ರಕ್ಕನುಗೂಣವಾಗಿ ವ್ಯೇವಿಧ್ಯಮಯವಾಗಿರುತ್ತವೆ. ತೆಂಕಿನಲ್ಲಿ ಅಥವಾರಿಕೆಗೆ ಪ್ರಾರ್ಥಾನ್ಯ ಇದ್ದು, ದೊಡ್ಡ ದೊಡ್ಡ ಹೆಜ್ಜೆ ಹಾಕಿ ಗಿರಿಕಿ ಹೊಡೆಯುವುದು ಇದರ ವ್ಯೇಶಿಷ್ಟ ಬಡಗಿನಲ್ಲಿ ಕುಣಿತ ಹಾಗೂ ಅಭಿನಯಕ್ಕೆ ಪ್ರಾರ್ಥಾನ್ಯ ಇದ್ದು, ಚಕ್ರಮಂಡಿ ಕುಣಿತವಿರುತ್ತದೆ. ಹಾಡುಗಾರಿಕೆ ಹಾಗೂ ಕುಣಿತ ಯಕ್ಷಗಾನದ ಪ್ರಮುಖ ಅಂಗಗಳು. ಕುಣಿತಕ್ಕೆ ತಕ್ಷಂತೆ ಅಭಿನಯ, ಜಿಗಿತ, ಸಂಭಾಷಣೆ, ಹುಬ್ಬಗಳ ಚಲನೆ ಪ್ರೇಕ್ಷಕರನ್ನು ತನ್ನಯಗೊಳಿಸುತ್ತದೆ. ಇದರಲ್ಲಿ ನವರಸಗಳ ಅಭಿವೃತ್ತಿಗೆ ಅವಕಾಶವಿದೆ.

ರಾಮಾಯಣ, ಮಹಾಭಾರತ ಮತ್ತು ಭಾಗವತದ ಪ್ರಸಂಗಗಳನ್ನು ಆಡಲಾಗುತ್ತದೆ. ಸಾಮಾನ್ಯವಾಗಿ ಕಾಳಗ, ಸಂಹಾರ ಮತ್ತು ಕಲ್ಯಾಣಗಳಿಗೆ ಸಂಬಂಧಪಟ್ಟ ಪ್ರಸಂಗಗಳೇ ಹೆಚ್ಚು.

ರಂಗಸ್ಥಳ ಸಮೀಪವಿರುವ ನೇಪಧ್ಯವೇ ಚೌಕಿ ಅಥವಾ ಬಣ್ಣಿದ ಮನೆ. ಭಾಗವತರು ಹಿಮ್ಮೈಳ ಹಾಗೂ ಪಾತ್ರಧಾರಿಗಳೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ. ಪಾತ್ರಧಾರಿಗಳು ತಮ್ಮ ಬಣಿಗಳನ್ನು ತಾವೇ ಹಚ್ಚಿಕೊಳ್ಳುತ್ತಾರೆ. ಮೊದಲು ಚೌಕಿಯಲ್ಲಿ ಗಣಪತಿ ಮೂರೆ ನಡೆಯುತ್ತದೆ. ತದನಂತರ ಕೋಡಂಗಿಗಳು ರಂಗ ಪ್ರವೇಶಿಸುವರು. ಗಣಪತಿ ಸ್ತುತಿಯ ಬಳಿಕ ವಿಷ್ಣು, ಪರಮೇಶ್ವರ, ದುರ್ಗೆ ಮೊದಲಾದ ದೇವತೆಗಳ ಸ್ತುತಿಯನ್ನು ಭಾಗವತರು ಮಾಡುತ್ತಾರೆ. ಹಾಡಿನ ಅನಂತರ ಭಾಗವತರಿಂದ ಸಭಾವಂದನೆ ಅನಂತರ ಕೋಡಂಗಿಗಳು ಕುಣಿದು ಕುಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಅನಂತರ ಬಾಲಗೋಪಾಲರ ಆಗಮನ ಹಾಗೂ ಸ್ತೀ ವೇಷಗಳ ಕುಣಿತ. ಮರುಷರೇ ಸ್ತೀ ವೇಷ ಹಾಕುವುದು ಯಕ್ಷಗಾನದ ವೃತ್ತಿಷ್ಟ್ಯು. ಯಕ್ಷಗಾನದ ಮೂರ್ವರಂಗ ಎಂದು ಕರೆಯಲಾಗುವ ಬಾಲಗೋಪಾಲ, ಸ್ತೀ ವೇಷಗಳ ಉದ್ದೇಶ ಮುಂದಿನ ಕಥಾ ಪ್ರಸಂಗಕ್ಕೆ ಪ್ರೇಕ್ಷಕರನ್ನು ಮಾನಸಿಕವಾಗಿ ಅಣಿಗೊಳಿಸುವುದೇ ಆಗಿದೆ. ಮನೂ ದೇವತಾ ಸ್ತುತಿ ಆದನಂತರ ಅಂದಿನ ಪ್ರಸಂಗಕ್ಕೆ ಸಂಬಂಧಿಸಿದಂತೆ ಒಫ್ಫೋಲಗ ಪ್ರಾರಂಭವಾಗುತ್ತದೆ. ಪಾತ್ರಧಾರಿಗಳು ಭಾಗವತರಿಗೆ ಅನಂತರ ರಂಗಸ್ಥಳಕ್ಕೆ ವಂದಿಸಿ ಕುಣಿದು ತಮ್ಮ ಸಾಮಧ್ಯ ಪ್ರದರ್ಶಿಸುವರು.

ಕೃಷ್ಣಾಜುಂನ ಕಾಳಗ, ಕಣಾರಜುಂನ ಕಾಳಗ, ಬಭುವಾಹನ ಕಾಳಗ, ಸುಧನ್ನಾಜುಂನ ಕಾಳಗ ಮೊದಲಾದವು ಏರರಸ ಪ್ರಧಾನವಾದವುಗಳು. ಜಂದ್ರಾವಳಿ ವಿಲಾಸ, ರತ್ನಿಕಲ್ಯಾಣ, ರತ್ನಾವತಿ ಕಲ್ಯಾಣ ಮೊದಲಾದವು ಶೃಂಗಾರ ರಸ ಪ್ರಧಾನ ಪ್ರಸಂಗಗಳು. ಇವಲ್ಲದೆ ಪ್ರಸಿದ್ಧ ಕ್ಷೇತ್ರಗಳ ಕ್ಷೇತ್ರಮಹಾತ್ಮೆಗಳಿವೆ. ಯಕ್ಷಗಾನದ ಎಲ್ಲ ಪ್ರಸಂಗಗಳಲ್ಲಿ ಹಾಸ್ಯ ಕಂಡುಬರುತ್ತದೆ. ವಿಡಂಬನೆ ಕೂಡ ಹಾಸ್ಯದ ಒಂದು ಅಂಗ. ಅದರಲ್ಲಿ ಹನುಮನಾಯಕ, ಕುಬ್ಜಿ, ಚಾರಕ, ವನಪಾಲಕ ಮೊದಲಾದ ಪಾತ್ರಗಳಲ್ಲಿ ಹಾಸ್ಯ ಕಾಣಿಸಿಕೊಳ್ಳುವುದು.

ಯಕ್ಷಗಾನದಲ್ಲಿ ತುಂಬ ಕಲಾತ್ಮಕವಾದದ್ದು ಬಣ್ಣಿದ ವೇಷ. ಇಂತಹ ಬೃಹತ್ ವೇಷಗಳು ಸಾಮಾನ್ಯವಾಗಿ ಬರುವುದು ನಡುರಾತ್ಮಿಯಲ್ಲಿ. ರಾಕ್ಷಸ ವೇಷಗಳು ಒಮ್ಮೊಮ್ಮೆ ಪ್ರೇಕ್ಷಕರ ಮಧ್ಯದಿಂದ ರಂಗ ಪ್ರವೇಶಿಸುವುದುಂಟು. ಈ ಪಾತ್ರ ಪ್ರವೇಶಿಸುವಾಗ ಎರಡು ಬದಿಗೆ ದೀವಟಿಗೆಗಳನ್ನು ಹಿಡಿದು, ರಾಳದ ಮುಡಿಯನ್ನು ಎರಚಿ ಜ್ಞಾಲೆ ಎಬ್ಬಿಸಿ ಭಯಾನಕ ವಾತಾವರಣವನ್ನು ಸೃಷ್ಟಿಸುತ್ತಾರೆ. ಜಂಡೆಯ ಬಡಿತ, ರಾಕ್ಷಸರ ಕೂಗು ಅರೆನಿದ್ರೆಯಲ್ಲಿರುವ ಪ್ರೇಕ್ಷಕರನ್ನು ಬಡಿದೆಬ್ಬಿಸುತ್ತದೆ.

ಯಕ್ಷಗಾನ ಜನರಲ್ಲಿ ಧಾರ್ಮಿಕ ಮತ್ತು ನೀತಿ ಪ್ರಜ್ಞೆಗಳನ್ನು ಬೆಳೆಸಲು ಸಹಕಾರಿಯಾಗಿದೆ. ಯಕ್ಷಗಾನ ಪ್ರಸಂಗ ರಚಿಸಿದವರು ದುಷ್ಪನಿಗ್ರಹ ಶಿಷ್ಟಪರಿಪಾಲನೆ ತತ್ವಗಳನ್ನು ಪ್ರಸಂಗಗಳಲ್ಲಿ ಅಳವಡಿಸಿರುತ್ತಾರೆ.

ಅಕರ

ಪ್ರಕೃತ ಜನಪದ ಕಲೆಗಳ ವೈಭವ - ಜಾನಪದ ಗದ್ಯ ಭಾಗವನ್ನು ಮೇಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ [ಕನಾಂಟಿಕ] ಹೊರತಂದಿರುವ 'ವಿಷಯ ಸಂಪರ್ಕರಣ ಸಂಪನ್ಮೂಲ ಸಾಹಿತ್ಯ' - ಕನ್ನಡ ಭಾಷೆ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಈ ಗದ್ಯ ಭಾಗವನ್ನು ನಿಗದಿಪಡಿಸಿದೆ.

ಅಶಯ

ಜನಪದ ಕಲೆ ಅತ್ಯಂತ ಪ್ರಾಚೀನವಾದುದು. ಪರಂಪರೆಯಿಂದ ಉಳಿದು ಬಂದಿರುವ ಸಂಪ್ರದಾಯವಾಗಿದ್ದು, ಅಂಗಿಕ ಅಭಿನಯದ ಮೂಲಕ ವೈಕ್ಯಾಗುವ ಕಲೆ ಹೆಚ್ಚು ಜನಪ್ರಿಯವಾಗಿದೆ. ವಿವಿಧ ಪ್ರಕಾರಗಳಲ್ಲಿ ವೈಕ್ಯಾಗುವ ಕಲೆ, ಪ್ರಾದೇಶಿಕ ಮಹತ್ವ ಪಡೆದಿದೆ. ಆಧುನಿಕಕೆಂದು ಪ್ರಭಾವದಿಂದ ಜನಪದ ಕಲೆ ನಶಿಸುತ್ತಿದೆ. ಇದರಿಂದ ಎಷ್ಟೋ ಪ್ರಕಾರಗಳು ಕಣ್ಣರೆಯಾಗಿವೆ. ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಕಲೆ ಮನರಂಜನೆಯ ಮಾಧ್ಯಮವೂ ಶ್ರೀಯಾಶೀಲತೆಯ ಸಂಕೀರ್ಣವೂ ಆಗಿರುವುದು ಗಮನಾರ್ಹ ಅಂಶ. ವಿಶ್ವ ನಂಬಿಕೆ, ಆಚರಣೆಯ ಪ್ರಾತಿನಿಧಿಕ ರೂಪವಾಗಿ ಜನಪದ ಕಲೆ ರೂಪಗೊಂಡಿದ್ದು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ ಅದರ ಕಿರು ಪರಿಚಯವೇ ಈ 'ಜನಪದ ಕಲೆಗಳ ವೈಭವ' ಪಾಠ.

ಪದಗಳ ಅರ್ಥ

ವಿಕಾಸನತೆ - ಒಂದೇ ರೀತಿಯ

ಕಥನಕವನ - ಹಾಡಿನ ಮೂಲಕ ಹೇಳುವ ಕತೆ;

ಕಾಳಗ - ಯುದ್ಧ

ಕುಬ್ಜೆ - ಗೂಸು ಬೆನ್ನಿನವಳು (ಮಂಧರೆ);

ಗಿರಕಿ - ತಿರುಗು

ಗುಣಿ - ಡೊಳ್ಳು ಬಾರಿಸುವ ಮರದ ತುಂಡು;

ಗೊಂಡೇವ - ಬಣ್ಣಬಣ್ಣದ ದಾರದ ಗೊಂಚಲು

ಭಾಮ - ವಚನಸ್ಸು;

ಚಕ್ರಮಂಡಿ - ಯಕ್ಷಗಾನ ನೃತ್ಯದ ಒಂದು ಹೆಚ್ಚು

ನೇವಧ್ಯ - ತೆರೆಯ ಹಿಂಭಾಗ

ಚಂಡೆ - ಚರ್ಮವಾದ್ಯ

ಮಂತ್ರಮುಗ್ಧ - ಪರವಶ;

ದೀವಟಿಗೆ - ಪಂಚ

ಹಾಸುಹೊಕ್ಕು - ಆವರಿಸು

ಬಟ್ಟಿ - ವೃತ್ತಾಕಾರದ

ಹೊನ್ನಾವಿಗೆ - ಚಿನ್ನದ ಪಾದುಕೆ

ರಾಳ - ಬೆಂಕಿಯ ಜ್ವಾಲೆ ಹೆಚ್ಚಿಸಲು ಬಳಸುವ ಮುದಿ;

ವೈಖರಿ - ರೀತಿ

ವಾಡಿಕೆ - ರೂಢಿ

ಟಿಪ್ಪಣಿ

- ದೇವರಗುಡ್ಡರು** : ದೇವರನ್ನು ವಂಶಪಾರಂಪರ್ಯವಾಗಿ ಮೂರಿಸುವ ಮನೆತನದವರು.
- ಏಳ್ಳಲೆ ಹೆತ್ತಯ್ಯ(ಪಳುಮಲೆಯ ಹೆತ್ತ ತಂಡ):** ಮಲೆಮಹದೇಶ್ವರ ಸ್ವಾಮಿಯು ಪಳುಬೆಟ್ಟಿಗಳ ಮೇಲಿರುವ ಮಹದೇಶ್ವರ ಬೆಟ್ಟದಲ್ಲಿದ್ದಾನೆಂಬುದು ಭಕ್ತರ ನಂಬಿಕೆ.
- ದಮ್ಮಡಿ** : ಕಂಸಾಳಿಯವರು ಕತೆ ಹೇಳುವಾಗ ಹಿಮ್ಮೈಳಿದವರು ಬಾರಿಸುವ ವೃತ್ತಾಕಾರದ ಚರ್ಮವಾದ್ಯ ಸಾಧನ.
- ವಿಕತಾರಿ** : ಒಂದೇ ತಂತಿಯುಳ್ಳ ಸಂಗೀತ ವಾದ್ಯ.
- ಚೋಳಿಗೆ** : ಕಾಣಿಕೆ ಪಡೆದ ದವಸ-ಧಾಸ್ಯಗಳನ್ನು ಹಾಕಿಕೊಳ್ಳಲು ಹೆಗಲಿಗೆ ನೇತು ಹಾಕಿಕೊಳ್ಳುವ ಉದ್ದನೆಯ ಚೀಲ.
- ಜನಪದ ಮಹಾಕಾವ್ಯ** : ಮೌಖಿಕ ಸಾಹಿತ್ಯದ, ಸುದೀರ್ಘಕಥನ.
- ಗಗ್ಗರಿ** : ಡೊಳ್ಳುಕುಣಿತದ ವಾದ್ಯಗಾರರು ಉದುವ ಹಸಿರು ಇಲ್ಲವೇ ಕೆಂಪು ಬಣ್ಣದ ಬಹಳ ನಿರಿಗಿಯುಳ್ಳ ಲಂಗ ತೆರನಾದ ಉದುಗೆ.
- ಒಡಮು** : ಇದು ಕನಾರಿಕದ ವಿಶಿಷ್ಟ ಜನಪದ ಸಾಹಿತ್ಯ ಪ್ರಕಾರ. ಶ್ರಮಿಕ ವರ್ಗದವರು ಆಯಾಸವನ್ನು ಮರೆಯಲು, ನೆನಬಿನ ಶಕ್ತಿಯನ್ನು ಇಮ್ಮಡಿಸಿಕೊಳ್ಳಲು, ಬೌದ್ಧಿಕ ಕೌಶಲವನ್ನು ಮರೆಯಲು ಬಳಸುವ ಚಾಣಾಕ್ಷ ನುಡಿಗಡಣ. ಮದುವೆ-ಮುಂಜಿಗಳಲ್ಲಿ ಮನರಂಜನೆಗಾಗಿ ಚಾಲಿಗೆ ಬಂದ ಪರಂಪರೆಯ ಸಂಪ್ರದಾಯ.
- ವೀರಗಾಸೆ** : ದಕ್ಷಬ್ರಹ್ಮ ತಾನು ಮಾಡಿದ ಯಾಗಕ್ಕೆ ಶಿವನೊಬ್ಬನನ್ನು ಬಿಟ್ಟು ಉಳಿದ ದೇವಾನುದೇವತೆಗಳನ್ನು ಆಹಾರಿಸುತ್ತಾನೆ. ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ದಾಕ್ಷಾಯಿಣಿ ಕೋಪಗೊಂಡು ನ್ಯಾಯ ಕೇಳುವುದಕ್ಕಾಗಿ ಗಂಡನ ಆಜ್ಞೆಯನ್ನು ಉಲ್ಲಂಘಿಸಿ ತಂದೆ ಬಳಿ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ವಾಮತೆಯನ್ನು ತೋರೆದು ದಕ್ಷಬ್ರಹ್ಮ ದಾಕ್ಷಾಯಿಣಿಯನ್ನು ಉದಾಸೀನದಿಂದ ನಡೆಸಿಕೊಂಡಿದ್ದಲ್ಲದೇ ಅವಳಿದುರಿಗೆ ಶಿವನನ್ನು ನಿಂದಿಸುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯ ಮಾಡುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವಶಾರವಾಗುತ್ತದೆ. ಮುಂದೆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಅದನ್ನು ನಾಶಪಡಿಸುತ್ತಾನೆ. ಅಲ್ಲಿ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಶಿತ. ಅಂದಿನಿಂದ ಈ ಕಲೆ ಬೆಳಕಿಗೆ ಬಂದಿತೆಂದು ಕಲಾವಿದರು ಹೇಳುತ್ತಾರೆ.

ಜನಪದ : ಜನಾಂಗದ ಸಂಸ್ಕೃತಿ, ಬದುಕು, ಸಮಾಜದ ಒಟ್ಟಾರೆ ಸಹಜ ಶ್ರೀಯಾತ್ಮಕತೆಯೇ ಜನಪದ. ಸಾಮಾನ್ಯ ಜನತೆ ತಾವಾಡುವ ಭಾಷೆಯಲ್ಲೇ ಕಟ್ಟಕೊಂಡು ಉಳಿಸಿಕೊಂಡಿರುವ ಸಾಹಿತ್ಯ ಸಂಪನ್ಮೂಲವೇ ಜನಪದ ಸಾಹಿತ್ಯ. ಇದು ಮೌಲಿಕ ಪರಂಪರೆಯ ಅಭಿವೃತ್ತಿ ರೂಪ.

ಬಯಲಾಟ : ಬಯಲಾಟವು ಕನಾಂಟಿಕದಾದ್ಯಂತ ಕಂಡುಬರುವ ಜನಪದ ಕಲೆ. ಬಯಲಿನಲ್ಲಿ ಪ್ರದರ್ಶನಗೊಳ್ಳುವುದರಿಂದ ಇದನ್ನು ಬಯಲಾಟ ಎನ್ನುತ್ತಾರೆ. ಪ್ರಾದೇಶಿಕ ವ್ಯಾತ್ಯಾಸಗಳನ್ನಾಧರಿಸಿ ಬಯಲಾಟವು ಬೇರೆ ಬೇರೆ ಹೆಸರುಗಳಿಂದ ಗುರುತಿಸಲ್ಪಡುತ್ತದೆ. ಉತ್ತರ ಕನಾಂಟಿಕದಲ್ಲಿ ಇದು ದೊಡ್ಡಾಟ ಅಥವಾ ಮೂಡಲಪಾಯ ಮತ್ತು ಸಣ್ಣಾಟ ರೂಪಗಳನ್ನು ಪಡೆದಿದ್ದರೆ, ದ್ವಿಂಧ ಕನಾಂಟಿಕದಲ್ಲಿ ‘ಬಯಲು ನಾಟಕ’ವಾಗಿದೆ. ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ‘ಯಕ್ಷಗಾನ’ವೇ ಬಯಲಾಟ. ದೊಡ್ಡಾಟ ಮತ್ತು ಯಕ್ಷಗಾನಗಳಿಗೆ ಹಲವು ಶತಮಾನಗಳ ಇತಿಹಾಸವಿದ್ದರೆ, ಸಣ್ಣಾಟ ಈಚಿನದು. ಸಣ್ಣಾಟದಲ್ಲಿ ದಪ್ಪಿನಾಟ, ರಾಧನಾಟ, ಪಾರಿಜಾತ, ಸಂಗ್ಯಾ ಬಾಳ್ಯ ಪ್ರಮುಖ ಆಟಗಳು. ಸೂತ್ರದ ಗೊಂಬೆ, ತೊಗಲುಗೊಂಬೆ ಆಟಗಳನ್ನೂ ಬಯಲಾಟದ ವ್ಯೇವಿಧಿತೆಯೆಂದು ಪರಿಗಣಿಸುವ ವಾಡಿಕೆಯೂ ಇದೆ.

ತಿಟ್ಟುಗಳು : ಯಕ್ಷಗಾನದಲ್ಲಿ ಮೂರು ತಿಟ್ಟುಗಳು. ದ್ವಿಂಧ ಕನ್ನಡದಲ್ಲಿ ತೆಂಕುತ್ತಿಟ್ಟು, ಮಲೆನಾಡಿನ ಜೆಲ್ಲೆಗಳಲ್ಲಿ ಬಡಗುತ್ತಿಟ್ಟು ಹಾಗೂ ಉತ್ತರ ಕನ್ನಡ ಮತ್ತು ಶಿವಮೊಗ್ಗದ ಕೆಲವು ಭಾಗಗಳಲ್ಲಿ ಬಡಬಡಗುತ್ತಿಟ್ಟು ಎಂಬ ಮೂರು ಶೈಲಿಗಳು ರೂಢಿಯಲ್ಲಿವೆ.

ಅಭ್ಯಾಸ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಏರಗಾಸೆಯಲ್ಲಿ ಬಳಸುವ ವಾದ್ಯಗಳು ಯಾವುವು?
೨. ‘ಕಂಸಾಳೆ’ ಎಂಬ ಹೆಸರು ಹೇಗೆ ಬಂದಿತು?
೩. ಡೊಳ್ಳು ಕುಣಿತ ಯಾವ ಸಂಪ್ರದಾಯಕ್ಕೆ ಸೇರಿದ ಕುಣಿತವಾಗಿದೆ?
೪. ಭರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಯಾವಾಗ ನಡೆಯುತ್ತದೆ?
೫. ಯಕ್ಷಗಾನದ ಮೂರು ಶೈಲಿಗಳು ಯಾವುವು?

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

೧. ಏರಗಾಸೆ ಕುಣಿತದ ವೇಷಭೂಷಣಗಳು ಹೇಗಿರುತ್ತವೆ? ವಿವರಿಸಿ.
೨. ದೇವರಗುಡ್ಡರಿಗೆ ಕಂಸಾಳೆಯ ಬಗ್ಗೆ ಇರುವ ಗೌರವ ಭಾವನೆ ಹೇಗೆ ವ್ಯಕ್ತಗೊಂಡಿದೆ? ವಿವರಿಸಿ.

- ಇ. ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಹೇಗೆ ನಡೆಯುತ್ತದೆ?
- ಉ. ಯಕ್ಷಗಾನದಲ್ಲಿ ತೆಂಕುತ್ತಿಟ್ಟು ಮತ್ತು ಬಡಗುತ್ತಿಟ್ಟಿಗಳ ವೈಶಿಷ್ಟ್ಯವೇನು? ವಿವರಿಸಿ.
- ಒ. ಚೌಕಿಯಲ್ಲಿ ನಡೆಯುವ ವಿಶೇಷಗಳೇನು? ವಿವರಿಸಿ.
- ೪) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ಏರಗಾಸೆ ನರ್ತಕನ ಒಡಗಿಸೊಂದಿಗಿನ ಕುಣಿತ ಹೇಗಿರುತ್ತದೆ?
೨. ಬೀಸು ಕಂಸಾಳೆಯ ವೈಶಿಷ್ಟ್ಯತೆಯನ್ನು ವಿವರಿಸಿ.
೩. ಡೊಳ್ಳಿ ಬಾರಿಸುವ ಕಲಾವಿದರ ವೇಷಭೂಷಣಗಳು ಹೇಗಿರುತ್ತವೆ?
೪. ಯಕ್ಷಗಾನದ ವೈಶಿಷ್ಟ್ಯ ಹಾಗೂ ಪೂರ್ವರಂಗದ ಉದ್ದೇಶವೇನು?
- ೫) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.
೧. “ಅಹಹಾ ರುದ್ರಾ ಅಹಹಾ ದೇವಾ”
೨. “ಭಲರೇ ಏರ, ಅಹಹಾಏರ”
೩. “ಪಿಳ್ಳಲೆ ಹತ್ತಾಯ್ ನಮ್ಮಪಾಚಿ”
೪. “ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ”
೫. “ದುಷ್ಪ ನಿಗ್ರಹ, ಶಿಷ್ಟ ಪರಿಪಾಲನೆ.”
- ೬) ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಸಂಭಾಷ್ಯ ಉತ್ತರಗಳನ್ನು ನೀಡಿ, ಅವುಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ.
೧. ಏರಗಾಸೆ _____ ಸಂಪ್ರದಾಯಕ್ಕೆ ಸೇರಿದ ನೃತ್ಯ
(ಶೈವ, ವೈಷ್ಣವ, ಬೀರೇಶ್ವರ, ಶ್ರೀವೈಷ್ಣವ)
೨. ಕಂಸಾಳೆಗುಡ್ಡರು ಕಂಸಾಳೆಯನ್ನು ಕೈಗೆತ್ತಿಕೊಳ್ಳವ ಮೊದಲು _____ ದೇವರನ್ನು
ಸೃಂಗುತ್ತಾರೆ.
(ಬೃಹವೇಶ್ವರ, ಮಹದೇಶ್ವರ, ನಂಜುಡೇಶ್ವರ, ವೈದೇಶ್ವರ)
೩. ಡೊಳ್ಳಿ ಕುಣಿತದ ಕಲಾವಿದರು ಹಾಡುವ ಬೀರೇಶ್ವರ ದೇವರ ಹಾಡು _____ ಗೆ
ಉದಾಹರಣೆ.
(ಭಕ್ತಿಗಿತೆ, ಭಾವಗಿತೆ, ಕಾವ್ಯಗಿತೆ, ಜನಪದಗಿತೆ)
೪. ಯಕ್ಷಗಾನದಲ್ಲಿ ರಂಗಸ್ಥಳದ ಸಮೀಪವಿರುವ ನೇಪಧ್ಯವನ್ನು _____ ಎಂದು
ಕರೆಯುತ್ತಾರೆ.
(ವೇದಿಕೆ, ತೆರೆ, ಸಭಾಮಂಟಪ, ಚೌಕಿ)

೩೦) ಹೊಂದಿಸಿ ಬರೆಯಿರಿ

‘ಅ’ ಪಟ್ಟೆ	‘ಆ’ ಪಟ್ಟೆ
ರ. ವೀರಭದ್ರ	ಕಾಂಸತಾಲ್ಯ
ಉ. ಕಂಸಾಳೆ	ಚಮ್ರವಾದ್ಯ
ಇ. ಡೊಳ್ಳು	ಮಹಾಕಾವ್ಯ
ಈ. ಯಕ್ಷಗಾನ	ಒಡಪು
ಇಂ. ಮಹದೇಶ್ವರ	ವೇಷಭಾಷಣ ಭಾಗವತ ಏಳ್ಳಿಲೆ ಹೆತ್ತೆಯ್ಯ ದೀವಟಿಗೆ

ಭಾಷೆಯ ಸೌಬಗ್ಯ

ವೇದಗಳಲ್ಲಿ ಮೊದಲನೆಯದು ಶುಗ್ರೇದ. ಈ ಶಬ್ದದಲ್ಲಿ ಒಂದು ವಿಶೇಷವಿದೆ. ಅದು ಆ ಶಬ್ದದ ಮೊದಲ ಅಕ್ಷರವಾದ ಶುಕಾರ. ಶುಕಾರವು ರಕಾರಕ್ಷಿಂತ ಭಿನ್ನವಾದುದು. ಕುವೆಂಪು ಒಬ್ಬರು ರಸಖಿಯಿಲ್ಲ - ಎಂಬ ವಾಕ್ಯದಲ್ಲಿ ಶುಕಾರವನ್ನು ಬಿಡಲಿಸಿ ರು ಅಥವಾ ರಿ ಎಂಬ ಅಕ್ಷರವನ್ನು ಹಾಕಲಾಗದು. ಕುವೆಂಪು ಒಬ್ಬರು ರಸರುಷಿ ಕುವೆಂಪು ಒಬ್ಬರು ರಸರಿಷಿ - ಇವೆರಡೂ ಸಾಧು ರೂಪಗಳಲ್ಲ.

ಗೃಹ ಎಂಬಲ್ಲಿ ಗ ಎಂಬ ಅಕ್ಷರಕ್ಕೆ ಶುಕಾರವು ಅಡಿವೋತ್ತಾಗಿ ಬಂದಿದೆ. ಗೃಹ ಎಂಬಲ್ಲಿ ಗ ಎಂಬ ಅಕ್ಷರಕ್ಕೆ ರಕಾರವು ಅಡಿವೋತ್ತಾಗಿ ಬಂದಿದೆ.

ಗೃಹ ಎಂದರೆ ಮನೆ. ಗೃಹ ಎಂದರೆ ಆಕಾಶದಲ್ಲಿ ಚಲಿಸುವ ಕಾಯ (ಬುಧ, ಶುಕ್ರ, ಭೂಮಿ ಮುಂತಾದವು).

ಗೃಹಪ್ರವೇಶ ಎಂದರೆ ಮನೆಯೊಳಗೆ ಹೋಗುವುದು. ಗೃಹಪ್ರವೇಶ ಎಂದರೆ ಯಾವುದೋ ಆಕಾಶಕಾಯದೊಳಗೆ ಪಯಣಿಸುವುದು!

ಸರಿ ರೂಪಗಳನ್ನು ಗುರುತಿಸಿ:

ವೃತ್ತ/ವೃತ್ತ

ಶ್ರುತಿ/ಶ್ರುತಿ

ಕೃತಿ/ಕೃತಿ

ಹೃಸ್ವ/ಹೃಸ್ವ

ಸ್ವೇಧಾಂತಿಕ ಭಾಷಾಭ್ಯಾಸ

ಸಂಸ್ಕೃತ ವ್ಯಂಜನ ಸಂಧಿಗಳು :

ಜಶ್ವಾಸಂಧಿ

ಸಂಸ್ಕೃತ ವ್ಯಾಕರಣದಲ್ಲಿ ವಗ್ರೇಯ ವ್ಯಂಜನದ ವರ್ಗ ಶ್ರೀಯಾಕ್ಷರಗಳಾದ ಗ್ರಂಥಾ ಚ ದ್ರಂಥಾ ಬ್ರಂಥಾ ಅಕ್ಷರಗಳನ್ನು ‘ಜಶ್ವ’ ಎಂಬ ಸಂಜ್ಞೆಯಿಂದ ಕರೆಯಲಾಗಿದೆ. ಈ ಜಶ್ವ ಅಕ್ಷರಗಳು ಆದೇಶವಾಗಿ ಬರುವ ಸಂಧಿಗಳೇ ಜಶ್ವ ಸಂಧಿ.

- ಷಟ್ವಾಖಿನಿಗೆ ಷಡಾನನ ಎಂಬ ಹೆಸರೂ ಇದೆ.

ಈ ವಾಕ್ಯದಲ್ಲಿರುವ ಷಡಾನನ ಪದರಚನೆಯನ್ನು ಗಮನಿಸಿ

ಷಟ್ + ಅನನ > ಷಡಾನನ

ಣ್ + ಆ > ದ್ರಂ + ಆ

ಇಲ್ಲಿ ಮೂರ್ವಪದದ ಅಂತ್ಯದಲ್ಲಿರುವ ‘ಟ’ ಕಾರಕೆ (ವರ್ಗದ ಪ್ರಥಮಾಕ್ಷರಕೆ) ಪರಪದದ ಆದಿಯಲ್ಲಿರುವ ‘ಆ’ ಕಾರ ಪರವಾಗಿ ಸಂಧಿಯಾದಾಗ ‘ಢ’ ಕಾರ (ಅದೇ ವರ್ಗದ ಶ್ರೀಯಾಕ್ಷರ ಅಂದರೆ ಜಶ್ವ ಅಕ್ಷರಗಳಲ್ಲಿ ಒಂದು) ಆದೇಶವಾಗಿ ಬಂದಿದೆ.

ಮೂತ್ರ : ಮೂರ್ವಪದದ ಕೊನೆಯಲ್ಲಿರುವ ವರ್ಗ ಪ್ರಥಮಾಕ್ಷರಕೆ ಅಂದರೆ ಕ್ರಂತ್ರಾ ತ್ರಂತ್ರಾ ಗಳಿಗೆ ಅದೇ ವರ್ಗದ ಶ್ರೀಯಾಕ್ಷರಗಳು ಅಂದರೆ ಗ್ರಂಥಾ ದ್ರಂಥಾ ಬ್ರಂಥಾ ಗಳು ಅಂದರೆ ಜಶ್ವ ಅಕ್ಷರಗಳು ಆದೇಶವಾಗಿ ಬಂದರೆ ಅದೇ ಜಶ್ವ ಸಂಧಿ.
ಲುದಾ: ವಾಗ್ನೇವಿ, ಅಜಂತ, ಷಡಂಗ, ಚಿದಾನಂದ, ಅಬ್ಧಿ.

ಶುತ್ತಸಂಧಿ

ಶ್ರಾ ಚ್ರಾ ಭ್ರಾ ಜ್ರಾ ರ್ಘ್ರಾ ಝ್ರಾ - ಈ ಆರು ಅಕ್ಷರಗಳನ್ನು ‘ಶುಚ್’ ಎಂಬ ಸಂಜ್ಞೆಯಿಂದ ಕರೆಯಲಾಗಿದೆ. ‘ಶುಚ್’ ಅಕ್ಷರಗಳು ಆದೇಶವಾಗಿ ಬರುವ ಸಂಧಿಗಳೇ ಶುತ್ತಸಂಧಿ.

- ಮಾನವನಿಗೆ ಮನಶ್ವಾದಿ ಇರಬೇಕು

ಈ ವಾಕ್ಯದಲ್ಲಿರುವ ಮನಶ್ವಾದಿ ಪದವನ್ನು ಗಮನಿಸಿ

ಮನಸ್ + ಶುದ್ಧಿ > ಮನಶ್ವಾದಿ

ಸ್ರಾ + ಶ್ರಾ + ಲು > ಶ್ರಾ + ಶ್ರಾ + ಲು

ಇಲ್ಲಿ ಮೂರ್ವಪದದ ಅಂತ್ಯದಲ್ಲಿರುವ ‘ಸ’ ಕಾರಕೆ ಪರಪದದ ಆದಿಯಲ್ಲಿರುವ ‘ಶ’ ಕಾರ ಪರವಾಗಿ ಸಂಧಿಯಾದಾಗ ಮೂರ್ವಪದದ ಅಂತ್ಯದ ‘ಸ’ ಕಾರಕೆ ‘ಶ’ ಕಾರ ಆದೇಶವಾಗಿ ಬಂದಿರುವುದು.

ಮೂತ್ರ: ಸ ಕಾರ ತ ವರ್ಗಗಳಿಗೆ ಶ ಕಾರ ಚ ವರ್ಗಗಳು ಅಂದರೆ ಶುಚ್ ಅಕ್ಷರಗಳು ಆದೇಶವಾಗಿ ಬಂದರೆ ಅಂತಹ ಸಂಧಿಗಳೇ ಶುತ್ತಸಂಧಿ.

ಲುದಾ: ಪಯಶ್ವರ್ಯನ, ಶರಚ್ಚಂದ್ರ, ಜಗಚ್ಚೂರ್ಯತಿ.

ಅನುನಾಸಿಕ ಸಂಧಿ

ಅನುನಾಸಿಕ ಅಕ್ಷರಗಳಾದ ಜ್ಞ್ಯಾ ಶ್ವೋ ನ್ಯಾ ಮ್ಯಾ ಗಳು ಆದೇಶವಾಗಿ ಬರುವ ಸಂದಿಯೇ ಅನುನಾಸಿಕ ಸಂಧಿ.

ಉದಾ: ವಾಕ್ + ಮಯ > ವಾಜ್ಯಯ
ಕ್ರ + ಮ್ಯ + ಅ > ಜ್ಞ್ಯ + ಮ್ಯಾ + ಅ

ಇಲ್ಲಿ ಮೂರು ಪದದ ಕೊನೆಯ ಅಕ್ಷರವಾದ ‘ಕ’ ಕಾರಕ್ತ ಪರಪದದ ಆದಿಯಲ್ಲಿರುವ ‘ಮ’ ಕಾರ ಪರವಾಗಿ ಸಂಧಿಯಾದಾಗ ‘ಕ’ ಕಾರದ ಬದಲಿಗೆ ಅದೇ ವರ್ಗದ ಅನುನಾಸಿಕ ಅಕ್ಷರ ‘ಜ್’ ಕಾರ ಆದೇಶವಾಗಿ ಬಂದಿದೆ.

ಮೂತ್ರ : ವರ್ಗದ ಪ್ರಥಮಾಕ್ಷರಗಳಿಗೆ ಯಾವುದೇ ಅನುನಾಸಿಕ ಅಕ್ಷರಗಳು ಪರವಾದರೂ ಅವುಗಳಿಗೆ ಅಂದರೆ ವರ್ಗದ ಪ್ರಥಮಾಕ್ಷರಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳು ಆದೇಶವಾಗಿ ಬಂದರೆ ಅದು ಅನುನಾಸಿಕ ಸಂಧಿ.

ಉದಾ: ವಾಜ್ಯಯ, ಷಣ್ಣುಖಿ, ಸನ್ನಾನ.

ಭಾಷಾ ಚಟುವಟಿಕೆ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

- ಜಶ್ವ ಸಂಧಿಯ ಸೂತ್ರವೇನು?
- ಶ್ವಿಶ್ವ ಸಂಧಿಯನ್ನು ನಿದರ್ಶನದೊಂದಿಗೆ ವಿವರಿಸಿ.
- ಕೊಟ್ಟಿರುವ ಪದಗಳ ಸಂಧಿ ಹೇಸರಿಸಿ.

ವಾಗ್ದೇವಿ ಚಿದಾನಂದ

ಆ) ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ಬರೆಯಿರಿ.

- ಸಾವಯವ ಕೃಷಿ
- ಮಳೆ ಕೊಯ್ಯು

ಇ) ಈ ಗಢದಲ್ಲಿನ ಜನಪದ ಕಲೆಗಳ ವೇಷಭೂಷಣಗಳ ಬಗ್ಗೆ ಒಪ್ಪಣಿ ಬರೆಯಿರಿ.

ಮೂರಕ ಓದು

- ಜೀ.ಶಂ. ಪರಮಶಿವಯ್ಯ ಅವರ ‘ಜಾನಪದ’ ಮುಸ್ತಕವನ್ನು ಓದಿ
- ಮೈಸೂರು ವಿಶ್ವವಿದ್ಯಾಲಯದ ಕುರಿತು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ಹೊರತಂದಿರುವ ‘ಜಾನಪದ ವಿಷಯ ವಿಶ್ವಕೋಶ’ ಗ್ರಂಥವನ್ನು ಅವಲೋಕಿಸಿ.
- ಡಾ. ಎಂ.ಎನ್. ವಾಲಿ ಸಂಪಾದಕಶ್ಠದ ಜಾನಪದ ಒಟ್ಟುಗಳು, ಸಿರಿಗನ್ನಡ ಒಡಮುಗಳು ಮುಸ್ತಕಗಳನ್ನು ಸಂಗ್ರಹಿಸಿ ಓದಿ.



೬. ಅಧಿಕಾರ

- ಗಿರೀಶ ಕಾನಾಡ

ಪ್ರವೇಶ: ಸಾಮಾಜಿಕ ಬದಲಾವಣೆ ಮಾಡಬಯಸುವ ಸುಧಾರಕರು ಅನೇಕ ಬಗೆಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಸಂಪ್ರದಾಯವಾದಿಗಳ ವಿರೋಧ ಕಟ್ಟಕೊಳ್ಳಬೇಕಾಗುತ್ತದೆ. ಇಂಥಹ ಸಮಾಜ ಸುಧಾರಕರ ಬಗ್ಗೆ ಆಳುವ ದೊರೆಗಳಿಗೆ ವೈಯಕ್ತಿಕವಾಗಿ ಗೌರವವಿರಬಹುದು. ಆದರೆ ಅವರು ಸಂಪ್ರದಾಯವಾದಿಗಳ ಒತ್ತಡಕ್ಕೆ ಒಳಗಾಗಿ ಆಡಳಿತ ಮಾಡಬೇಕಾಗುತ್ತದೆ. ಆಗ ಸಮಾಜ ಸುಧಾರಕರ, ಸಂಪ್ರದಾಯವಾದಿಗಳ ಹಾಗೂ ಅಧಿಕಾರಸ್ಥ ದೊರೆಗಳ ನಡುವೆ ಸಂಘರ್ಷ ಶುರುವಾಗುತ್ತದೆ. ಇದು ದುರಂತಗಳಿಗೆ ಕಾರಣವಾಗುತ್ತದೆ. ಇನೇ ಶತಮಾನದ ಶರಣ ಚಳುವಳಿಯ ಹೊತ್ತಲ್ಲಿ ನಡೆದ ಇಂಥಹ ಒಂದು ದುರಂತವು ಕಾನಾಡರ ತಲೆದಂಡ ನಾಟಕದ ವಸ್ತು. ಇಲ್ಲಿ ಹೊಟ್ಟಿರುವ ನಾಟಕದ ಭಾಗದಲ್ಲಿ ಒಬ್ಬ ಅಧಿಕಾರಿಯಾಗಿದ್ದ ದೊರೆಯ ದೋಷಗಳನ್ನು ಹೇಳಬಲ್ಲ ಧೀಮಂತಿಕೆಯ ಬಸವಣ್ಣನಿದ್ದಾನೆ; ತನ್ನ ಅಧಿಕಾರ ಉಳಿಸಿಹೊಳ್ಳುವ ಕಷ್ಟದಲ್ಲಿರುವ ದೊರೆಯಿದ್ದಾನೆ. ಇವರ ನಡುವಿನ ಫರ್ಮಾಣಯ ಬೆಂಕಿಗೆ ಎಣ್ಣೆಸುರಿಸುತ್ತ ದೊರೆಯನ್ನು ಓಲ್ಯೆಸುತ್ತ ಬದುಕುವ ಮಧ್ಯವರ್ತಿ ಮಂಚಣ್ಣನಿದ್ದಾನೆ. ಇವರ ನಡುವಿನ ತಾಕಲಾಟಗಳು ಇಲ್ಲಿ ವೈಕವಾಗಿವೆ. ರಾಜ್ಯಭಾರ ಮಾಡುವುದು ಸಹ ಸಮಾಜಕ್ಕೆ ಸಲ್ಲಿಸುವ ಒಂದು ಸೇವೆ ಅಥವಾ ಕಾರ್ಯಕ ಎಂಬ ಆಶಯ ಇಲ್ಲಿದೆ. ಉತ್ತರ ಕನಾಂಟಕದ ಆಡುಮಾತಿನ ಶೈಲಿಯ ಸೊಬಗನ್ನೂ ನಾಟಕದ ಈ ಭಾಗದಲ್ಲಿ ಕಾಣುತ್ತೇವೆ.)

(ಅರಮನೆಯ ಇನ್ನೊಂದು ಭಾಗ. ಬಸವಣ್ಣ ಒಬ್ಬ ಮುದುಕಿಯೊಡನೆ ಮಾತನಾಡುತ್ತಿದ್ದಾನೆ. ಭಾಗಿಲಲ್ಲಿ ನಾಲ್ಕೆಯು ಉಳಿಗದವರು ಗುಂಪುಗಟ್ಟಿ ನಿಂತಿದ್ದಾರೆ.)

- ಬಸವಣ್ಣ :** ಗುಡ್ಡಪ್ಪ, ನಿನ್ನ ಸೋಸಿ ಇನ್ನೂ ಸಣ್ಣಾಗಿ. ಅಂದಾಗ ನೀನೂ ಸ್ವಲ್ಪ ಸಂಭಾಳಿಸಿಹೋಬೇಕಬೇ. ನನ್ನ ಮಾತು ಕೇಳಾಂಗಿದ್ದರೆ ಒಂದು ಹೇಳತೀನಿ.
- ಮುದುಕಿ :** ನಿನ್ನ ಮಾತು ಯಾರು ತಗದು ಹಾಕತಾರಪಾ, ಬಸಣ್ಣ?
- ಬಸವಣ್ಣ :** ನಿನ್ನ ದನಿ ಭಾಳ ಭಂದ ಅದ ಅಂತ ಕೇಳಿನಿ, ಹೌದ? ಮಾದಾರ ಚೆನ್ನುಯ್ಯನ ಗೀತ ಭಾಳ ಭಂದ ಹಾಡತೀಯಂತ—
- ಮುದುಕಿ :** (ನಾಚಿ) ಅಯ್ಯ, ನಿನಗ್ನಾರು ಹೇಳಿದರಿದನ?
- ಬಸವಣ್ಣ :** ಹಾಂಗಾರ ಒಂದೆರಡು ದಿನದ ಮಟ್ಟಿಗೆ ನಿನ್ನ ಮನಿ ನಿನ್ನ ಸೋಸಿ ಕೈಯ್ಯಾಗ ಒಪ್ಪಿಸು. ಆಕಿ ನೋಡಿಹೊಳ್ಳಲಿ ಬಿಡದನ್ನು. ನೀ ಸಂಗಯ್ಯನ ಮಹಾಮನಿಗೆ ಬಾ. ಬರತೀಯಾ?
- ಮುದುಕಿ :** ನಿನ್ನ ಮನಿಗೆ? ನಾ ಒಲ್ಲಿಪಾ. ಅಲ್ಲಿ ನೀ ದಲಿತರನ್ನೆಲ್ಲ ಕರಸಿಹೋಂತೀಯಂತ. ಅವರ ಸಂಗಾಟ ಹುಂತು—



ಬಸವಣ್ಣ : (ನಕ್ಕು) ಅವರು ಬರತಾರಂಭೋದೇನೋ ಏರೆ. ಆದರ ನಿನಗೆಲ್ಲಿ ಸರಿ ಅನಸತ್ಯೇತಿ ಅಲ್ಲಿ ಕೊಡಬೇ. ನೀ ಹಾಡು ಹೇಳು. ಅವರೂ ಹಾಡತಾರ. ಆಮ್ಮಾಲೆ ನಿನಗೇನನಸತದ ಹೇಳು. ಆತ?

(ಹೊರಗೆ ಪರಾಕು)

ವಂದಿ-ವಾಗಧರು (ಹೊರಗಿನಿಂದಲೇ) ಮಹಾರಾಜಾಧಿರಾಜ ಕಾಳಂಜರಪುರಾಧೀಶ್ವರ ಸುವರ್ಣವೃಷಭಧ್ವಜ ದವರು ತೊಯ್ದನಿಫೋರ್ಣೇಷಣ ಕಲಚೂರ್ಯ ವಂಶಕಮಲಭಾಸ್ಕರ ತ್ಯಂಬಕಪಾದಪದ್ಮಮಥುಪ ಶನಿವಾರಸಿದ್ಧಿ ಭುಜಬಲಚಕ್ರವರ್ತಿ ಬಿಜ್ಞಳ ದೇವರಾಜ ಭೋ ಪರಾ! ಭೋ ಪರಾಕ್!

(ಬಿಜ್ಞಳ ಪ್ರವೇಶಿಸುತ್ತಾನೆ. ಅವನ ಜೊತೆಗೆ ಬ್ರಾಹ್ಮಣ ಮಂಚ್ಯಣಕ್ರಮಿತ, ಬಸವಣ್ಣ ಬಿಜ್ಞಳನ್ನು ವಂದಿಸುತ್ತಾನೆ)

ಬಿಜ್ಞಳ : ಹ್ಯಾಂಗ್ಯಾತಿ ನಮ್ಮ ಹೊಸ ಬಿರುದಾವಳಿ?

ಬಸವಣ್ಣ : (ನಕ್ಕು) ಕಿವಿ ತುಂಬಿ ತುಳುಕೋ ಹಾಂಗದ, ಧಣಿ.



ಮಂಚ್ಯಣಕ್ರಮಿತ : ಆದರೂ ಮಹಾರಾಜರ ಪರಾಕ್ರಮ ಬಲ್ಲವರಿಗೆ ಸ್ವಲ್ಪ ಅರಕ್ಳಿ ಅನಿಸಿದರೆ ಆಶ್ಚರ್ಯ ಏನೂ ಇಲ್ಲ.

ಬಸವಣ್ಣ : ಸಂಸ್ಕೃತ ಹೆಚ್ಚಾತೋ ಏನೋ.....

ಬಿಜ್ಞಳ : ಅಧ! ಅಧ! ನನಗೊತ್ತಿತ್ತು ನೀ ಹಾಂಗನತೀ ಅಂತ, ಹೊಸ ಶಿಲಾಶಾಸನ ಬರಸತಿದ್ದೆ. ಆದರ ಸಲುವಾಗಿ ನಮ್ಮ ಮಂಚ್ಯಣಕ್ರಮಿತರ ರಚಿಸಿದರು. ನಾ ಹೇಳಿದ್ದಿ ಅವರಿಗೆ.....

ಮಂಚ್ಯಣಕ್ರಮಿತ : ಸಂಸ್ಕೃತಕ್ಕೋ ಘನತೆ-ಗಾಂಭೀರ್ಯ ಕನ್ನಡಕ್ಕೆ ಹ್ಯಾಂಗ ಬಂದಿತು?

ಬಸವಣ್ಣ : ಧಣಿ, ಹಿಂಗ ಬಿರುದಾವಳಿ ಬೆಳಕೋತ ಹೋದರ ರಾಜ್ಯದಾಗ ಸಿಗೋ ಅಷ್ಟೂ ಕಲ್ಲು ಒಟ್ಟಿದರೂ ಮಹಾರಾಜರ ಶಾಸನಗಳಿಗೆ ಸಾಕಾಗಲಿಕ್ಕಿಲ್ಲ.

ಮಂಚ್ಯಣಕ್ರಮಿತ : ಮಹಾರಾಜರು ತಮ್ಮ ಸಾಮಾಜಿಕವನ್ನು ದಿಗಂತದಾಚಿಗೂ ವರ್ಧಿಸಲಿಕ್ಕೆ ಇದಕ್ಕಿಂತ ಬಳ್ಳಿಯ ಪ್ರಚೋದನೆ ಇನ್ನಾಗ್ಗೆ ಪ್ರದು? ಚೋಳ-ಪಾಂಡ್ಯರ ರಾಜ್ಯ ಅಲ್ಲಿಯ ಸಂಸ್ಕೃತಿಗಂತಹ ಚೆಚ್ಚಾಗಿ ಅಲ್ಲಿಯ ಶಿಲೆಗಳ ಸಲುವಾಗಿ ಹೆಸರಾಗಿರೋದೊ ನಮಗೆ ಅನುಕೂಲ.

ಬಸವಣ್ಣ : (ಕನಲಿ) ಒಂದು ಹೊಸ ಶಾಸನ. ಅದರೊಳಗೆ ಮೆರಸಲಿಕ್ಕಂತ ಒಂದು ಹೊಸ ಯುದ್ಧ ಇನೂರು ಹೊಸ ವೀರಗಲ್ಲ, ಸಾವಿರ ಹಸಿ ವಿಧವೆಯರ ಹಲುಬು! ಮತ್ತು ಈ ಪರಾಕ್ರಮದ ವೆಚ್ಚಕ್ಕಂತಹ ಹೊಸ ತೆರಿಗೆ, ಬಿಟ್ಟಿ, ಕೊಟ್ಟಣಾ, ಗೋಳಣ.

ಮಂಚ್ಯಣಕ್ರಮಿತ : ನಾವು ಮಹಾರಾಜರ ಪ್ರಜೆಗಳು. ಮಹಾರಾಜರ ಕೀರ್ತಿಗೋಸ್ಮಾರ್ಥ ಗೋಳನ್ನು ಸಹಿಸಿಕೊಳ್ಳೋದು ನಮ್ಮ ಕರ್ತವ್ಯ.

ಬಸವಣ್ಣ : ನಾವು ಮಹಾರಾಜರ ಅಧಿಕಾರಿಗಳು. ಮಹಾರಾಜರ ಪ್ರಜೆಗಳ ಗೋಳನ್ನು ಮಹಾರಾಜರ ಕೀರ್ತಿಯಾಲ ಹಾಕೋದು ನಮ್ಮ ಕರ್ತವ್ಯ.

ಮಂಚ್ಯಣಕ್ರಮಿತ : (ನಕ್ಕು) ಮನುಷ್ಯ ಜೀವನ ನಶ್ವರ, ಬಸವಣ್ಣ. ನಾವೆಲ್ಲ ಹೋಗತೀವಿ. ಆದರೆ ಆ ಶಾಸನ ಇನ್ನೊಂದು ಸಹಸ್ರ ವರ್ಷ ಗಟ್ಟಿಯಾಗಿ ನಿಂತು ಮಹಾರಾಜರ ಕೀರ್ತಿಯನ್ನು ದಿಗದಿಗಂತಕ್ಕ ಹಾಡಿ ಹಬ್ಬಿಸತಾವಂಬೋದನ್ನು ನೀವು ಮರೀತಕ್ಕದ್ದಲ್ಲ.

ಬಸವಣ್ಣ : ಕೊರಿದಿಟ್ಟಿ ಅಕ್ಷರಗಳನ್ನು ಓದಲಿಕ್ಕ ಕಣ್ಣಿ ಬೇಕು. ಹಾಡಲಿಕ್ಕ ನಾಲಿಗಿಬೇಕು. ಈ ಸಾಫರ ಶಿಲೆಗಳಿಂದೇನಾಗಬೇಕು? ಹೊರಡುವ ಅಥವಾವನ್ನು ಈ ಮನುಷ್ಯ ದೇಹ ಹೊರಡಸತೆದ. ಅದಕ್ಕ ನಾವು ಮೊದಲು ಮನುಷ್ಯರ ಪರಿವೆ ಮಾಡಬೇಕು.

ಬಿಜ್ಞಳ : : ನೀ ಒಂದರ ಓಲಗಕ್ಕ ಒಗ್ಗರಣ ಹಾಕಿದ ಹಾಂಗಾಕ್ಕೇತಿ ನೋಡು.

ಬಸವಣ್ಣ : : (ನಮುವಾಗಿಯೇ) ಧಣಿ, ಇವು ಭಂಡಾರದ ಕೀಲಿಕ್ಕೆ. ನನ್ನ ಮ್ಯಾಲ ನಂಬಿಕೇ ಇಟ್ಟಿ ನನಗೆ ಒಪ್ಪಿಸಿದ್ದಿರಿ. ಉಪಕಾರ ಮರೆಯೂಡಿಲ್ಲ. ಆದರ ಈಗ ಒಜ್ಜೆ ಅನಸಲಿಕ್ಕ ಹತ್ತಾಯವ. ಇವನ್ನು ಹೊಳ್ಳಿ ತಗೋಬೇಕು.

ಬಿಜ್ಞಳ : : ನಾ ತಗೋಳ್ಳಿದಿಲ್ಲ ಅಂದರೆ?

ಬಸವಣ್ಣ : : ಅರಮನಿಯೊಳಗೆ ಶಿವಾಲಯ ಅದ. ಅಲ್ಲಿ ಲಿಂಗಕ್ಕ ಅರ್ಪಿಸಿ ಹೋಗುತ್ತಿನೀ.

(ಮೌನ)

ಬಿಜ್ಞಳ : : ನಾಕ್ಕೆದು ವರ್ಷ ಆದವು. ಹಬ್ಬಿ-ಹರದಿನ ಬಿಟ್ಟರ ನೀ ಅರಮನೀ ಹಂತ್ಯಾಕ ಹಾದಿಲ್ಲ, ನಾ ಯಾಕಂತ ಕೇಳಿಲ್ಲ. ಮಹಾರಾಜರಿಗೂ ಭಂಡಾರಿ ಬಸವಣ್ಣಿಗೂ ಮುರಗಡೆ ಆಗೇತಿ ಇಡೀ ರಾಜ್ಯ ಆಡಿಕೊಣ್ಣಾಕ ಹತ್ತೇತಿ. ಹೀಂಗಿದ್ದ ನಾ ಈ ಭಂಡಾರದ ಕೀಲಿಕ್ಕೆ ಹೊಳ್ಳಿ ಇಸಕೊಳ್ಳಲಿಲ್ಲ. ನಮ್ಮ ಅರಸೋತ್ತಿಗೆಯನ್ನು ಹಂಗಿಸಿ ನೀ ವಚನ ಬರದೀ. ನಿಮ್ಮ ಅನುಭಾವಗೋಣಿಯೊಳಗ ಹಾಡಿದೀ, ನನಗೆ ಗೋತ್ತೇತಿ.....

ಬಸವಣ್ಣ : ನಾ ಮೊದಲೇ ಹೇಳಿದ್ದೆ, ಧರ್ಮಿ. ನಾ ಭಂಡಾರದಲ್ಲಿ ದುಡಿಯೋದು ಬಿಜ್ಞಳ ಮಹಾರಾಜರ ಅನುಕೂಲತೆಗಾಗಿ ಅಲ್ಲ. ಆ ಸಂಪತ್ತು ರಾಜವಂಶದ ಸೌತ್ತಲ್ಲ. ಜನರ ಸೌತ್ತಲ್ಲ. ಪ್ರಜೆಗಳ ಪಾಲಕ ಅಂತ ರಾಜನಿಗೆ ಅಲ್ಲಿ ಅಧಿಕಾರ ಅದ. ಆದರ ರಾಜನ ಮನೆಯವರಿಗೆ ಅಲ್ಲಿ ಪ್ರವೇಶ ಇಲ್ಲ!

ಬಿಜ್ಞಳ : ಅದೇನೇ ಇರಲಿ, ನಾ ಕೇಳೋ ಪ್ರಶ್ನೆಗೆ ನೆಟ್ಟಿಗೆ ಉತ್ತರ ಹೇಳು: ಬ್ಯಾರೆ ಯಾವನರೆ ಅರಸ ಆಗಿದ್ದರೆ ನನ್ನಪ್ಪು ಸಡಲು ಬಿಡತಿದ್ದನೇನು?

ಬಸವಣ್ಣ : ಇಲ್ಲ, ಧರ್ಮಿ. ಒಪ್ಪಿಕೋತೀನಿ. ಬಿಡತಿದ್ದಿಲ್ಲ.

ಬಿಜ್ಞಳ : ಹಾಂಗಾರ ನಾ ಹೇಳಿದ್ದು ಕೇಳು. ಹುಡುಗಾಟದಾಗ ಆದದ್ದು ಆಗಿಯೋತು. ಮರೆತುಬಿಡು ಅದನ್ನು ನನ್ನ ಮುಗ ಎಬಡ. ಅರಿವುಗೇಡಿ.

ಮಂಚ್ಯಣಕ್ರಮಿತ : ಭೇ ಭೇ, ಮಹಾಪ್ರಭು, ಏನೀ ಮಾತು!

ಬಿಜ್ಞಳ : ನಿನಗನಿಸಿದರ ಹೇಳು-ಈಗಿಂದಿಗ ಅವನನ್ನು ಕಟ್ಟಿ ತಂದು ನಿನ್ನ ಕಾಲಾಗ ಚೆಲ್ಲಿತೀನಿ.

ಬಸವಣ್ಣ : ನಾ ರಾಜಕುಮಾರನ್ನು ಮಾತ್ರ ಯಾಕೆ ದೂರಲಿ? ಅನುಭಾವ ಗೋಜ್ಞಿನೂ ಕರೀಲಿಕ್ಕು ಹತ್ತೇದ. ಇನ್ನು ಮುಂದೆ ಅದಕ್ಕೆ ಅರ್ಥಿಸಿಕೊಳ್ಳೋಣ ಅಂತಿದ್ದೀನಿ.

ಬಿಜ್ಞಳ : (ನಿಂತು) ನನಗ ಸೇರೂದಿಲ್ಲ ಅಂದರ ಇದು! 'ರಾಜಕುಮಾರ?' ಜನರು ನನ್ನ ಮಗನನ್ನು 'ಯುವರಾಜ' ಅಂತ ಕರದರ ರಾಜೀ ರಂಭಾವತಿಗೂ ಶೃಂಖಿಯಾದೀತು, ನನಗೂ ನೆಮ್ಮೆದಿಯಾದೀತು. ಇದು ಇಡೀ ಆಸಾನಕ್ಕೆ ಗೊತ್ತಿದ್ದ ಮಾತು.

ಬಸವಣ್ಣ : ಮಹಾರಾಜರು ರಾಜಕುಮಾರರಿಗೆ ಯುವರಾಜಪಟ್ಟಿ ಕಟ್ಟಿದ್ದು ನನಗಂತೂ ಗೊತ್ತಿದ್ದಿಲ್ಲ.

ಬಿಜ್ಞಳ : ಕಟ್ಟಲ್ಲೋ, ಮಹಾರಾಯಾ, ಕಟ್ಟಿಲ್ಲ. ಕಟ್ಟಿದರೆ ನನ್ನ ಉಳಕಿ ತಲೆದಂಡ ಹುಡುಗರು ಕೇಳಾರ? ನಾಳೆ ಹರಕೊಂಡು ಬಿದ್ದಾರು ನನಮ್ಮಾಗ, ಆದರ ರಾಜಧಾನ್ಯಾಗ ಒಬ್ಬನ ರಾಜಪತ್ರ ಇದ್ದಾಗ ಅವನನ್ನು ಯುವರಾಜ ಅಂತ ಕರಿಯೋದು-ಒಂದು ಪದ್ಧತಿ.

ಬಸವಣ್ಣ : ಹೊಸ ಪದ್ಧತಿ ಇದ್ದೀತು, ಮಹಾಸ್ವಾಮಿ. ನಾನಿನ್ನು ಕಲಿತಿಲ್ಲ, ಆದರೆ ಯುವರಾಜ ಆಗೋ ವ್ಯಕ್ತಿಗೆ ಕೆಲವು ಹೊಣೆಗಾರಿಕೆ ಇರತಾವ.

ಬಿಜ್ಞಳ : ಮತ್ತೆ ಸುರು ಮಾಡತೀ ಏನೀಗೆ?

ಬಸವಣ್ಣ : ಇಲ್ಲ, ಹದಿನ್ನೆಡು ವರ್ದದ ಹಿಂದೆ ನಾವು ಸಾಕಷ್ಟು ಚಚಾರ್ ಮಾಡಿವಿ. ಆ ಪೆಲ್ಲ ಮತ್ತೆ ಹಾಡೂದಿಲ್ಲ. ಆದರ ರಾಜ್ಯಭಾರ ಒಂದು ಕಾಯಕ. ಅದು ಹುಟ್ಟಿ ಬರತಕ್ಕಂಥಾ ಹಕ್ಕಿಲ್ಲ. ಆಸ್ತಿ ಅಲ್ಲ. ಅದನ್ನು ಮಾಡೋ ಅಧಿಕಾರ ಗಳಿಸಿಕೊಬೇಕು. ಅಮ್ಮಾಲ ಅದನ್ನು ಶ್ರದ್ಧೆಯಿಂದ ಮಾಡಬೇಕು.

(ಬಿಜ್ಞಳ ಬಸವಣ್ಣನ ಸಮಾಧಾನ ಮಾಡಲಿಕ್ಕೆಂಬಂತೆ ನಗುತ್ತೆ)

ಬಿಜ್ಜಳ

: ಅಯ್ಯೋ, ನನಗದೆಲ್ಲ ಗೊತ್ತಿಲ್ಲ? ಮಂಚ್ಯಣಕ್ಕಮಿತ, ಹದಿನ್ಯೇದು-ಹದಿನಾರು ವರ್ಷದ ಕೆಳಗಿನ ಮಾತು, ನಾನು ಆಗ ಚಾಲುಕ್ಯರ ಸಾಮಂತ! ಚಾಲುಕ್ಯರ ಸಾಮಂತನಾಗಿರೋದೇ ಮನುಷ್ಯ ಜನ್ಮದ ಪರಮೋಚ್ಚ ತತ್ವ ಅಂತ ನಂಬಿ ಆ ಅರಗೊಡ್ಡಿ ಚಕ್ರವರ್ತಿಯ ಕೃಕೆಳಗೆ ದುಡೀತಿದ್ದಿ, ಆಗ ಬಸವಣ್ಣ ಮಂಗಳವಾಡಕ್ಕ ಬಂದ, ಇನ್ನೂ ಇಪ್ಪತ್ತು ತುಂಬಿರಾಕಿಲ್ಲ- ಈದರೆ ಏನು ಮಾತು! ಏನು ಚಟುವಟಿಕೆ! ಆಗಳೇ ಅನತಿದ್ದು; ‘ರಾಜ್ಯಭಾರ ಅಂದರ ಕಾಯಕ. ಅದಕ್ಕ ವಂಶಾ ಇದ್ದರ ಸಾಲದು. ಯೋಗ್ಯತಾ ಬೇಕು’ ಅಂತ. ಬಸವಣ್ಣ, ಖಿರೆನ ನೀ ಅಂದು ಆ ಮಾತು ಆಡದೇ ಹೋಗಿದ್ದರ ನಾ ಚಾಲುಕ್ಯರ ಕೈಯ್ಯಾಗಿಂದ ಈ ಪಟ್ಟ ಕಸಗೊಂತಿದ್ದಿಲ್ಲ. ಕಲ್ಯಾಣದ ಚಕ್ರವರ್ತಿ ಆಗಿತ್ತಿದ್ದಿಲ್ಲ.



ಕೃತಿಕಾರರ ಪರಿಚಯ

ಒಮ್ಮಾಂತಿಗಳನ್ನು ಬಲ್ಲ ಹಿರಿಮೆಗೆ ಪಾತ್ರರಾಗಿರುವ ಗಿರೀಶ ಕಾನಾಡರು ಇವೀಲ ಮೇ ಇರಂದು ಮಹಾರಾಷ್ಟ್ರದ ಮಾಧೇರಾನದಲ್ಲಿ ಜನಿಸಿದರು. ಇವರು ಬರೆದಿರುವ ಕೆಲವು ಪ್ರಸಿದ್ಧ ನಾಟಕಗಳೆಂದರೆ ‘ಯಯಾತಿ’, ‘ತುಫಲಕ್ಕ’, ‘ಹಯಿವದನ’, ‘ಅಂಜಮಲ್ಲಿಗೆ’, ‘ನಾಗಮಂಡಲ’, ‘ಟಿಪ್ಪುವಿನ ಕನಸುಗಳು’, ‘ಅಗ್ನಿ ಮತ್ತು ಮಳೆ’ ‘ತಲೆದಂಡ’ ಮುಂತಾದವು. ‘ಆಡಾಡತ ಅಯ್ಯುಷ್ಯ’ ಇವರ ಆತ್ಮಕಥೆ. ಜಾನ್‌ಪೀಠ ಪ್ರಶಸ್ತಿ ಮರಸ್ಕ್ಯತರಾದ ಶ್ರೀಯುತರಿಗೆ ಕನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪದ್ಮಭಾಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನೂ ಲಗೊಂಡಂತೆ ಅನೇಕ ಪ್ರಶಸ್ತಿಗಳು ಲಭ್ಯವಾಗಿವೆ. ಚಲನಚಿತ್ರ ಹಾಗೂ ನಾಟಕಗಳನ್ನು ನಿರ್ದೇಶಿಸುವುದರ ಜೊತೆಗೆ ಅಭಿನಯಿಸಿದ್ದಾರೆ. ಪ್ರಸ್ತುತ ಅಧಿಕಾರ ಪರ್ಯಾಭಾಗವನ್ನು ‘ತಲೆದಂಡ’ ನಾಟಕದ ಮೂರನೇ ದೃಶ್ಯದಿಂದ ಆರಿಸಿಕೊಳ್ಳಲಾಗಿದೆ.

ಪದಗಳ ಅಧ್ಯಾತ್ಮ

ಅನುಭಾವ-ಅತೀಂದ್ರಿಯವಾದ ಅನುಭವ; ಅರಕಳಿ-ಕೊರತೆ; ಅರಸೋತ್ತಿಗೆ-ರಾಜಪ್ರಭುತ್ವ; ಅರಿವುಗೇಡಿ-ತಿಳಿಗೇಡಿ; ಉಳಿಗದವರು-ಸೇವಕರು; ಎಬಡ-ದಡ್ಡ; ಒಜ್ಜೆ-ಜವಾಬ್ದಾರಿ, ಹೊಣೆಗಾರಿಕೆ; ಓಲಗ-ಆಸ್ಥಾನ, ರಾಜಸಭೆ; ಕನಲು-ಕೆರಳು; ಕೊಟ್ಟಣ-ಆಶ್ರಯ, ರಕ್ಷಣೆ; ದಿಗಂತ-ದಿಕ್ಷಿನಕೊನೆ, ಕ್ಷಿತಿಜ; ನಶ್ವರ-ನಾಶವಾಗತಕ್ಕದ್ದು, ಅಶಾಶ್ವತ; ಪರಾಕು-ಹೋಗಳಿಕೆ; ಪ್ರಚೋದನ-ಪ್ರೇರಣೆ, ಉದ್ದೀಪನೆ; ಬಿಟ್ಟಿ-ಅರಮನೆಗೆ ಮಾಡುವ ಉಚಿತ ಚಾಕರಿ; ಭಂಡಾರ-ರಾಜನ ಬೊಕ್ಕಸೆ; ಮಹಾಮನಿ-ಶರಣರು ಜರ್ಜೆಗೆ ಸೇರುತ್ತಿದ್ದ ಸ್ಥಳ; ವರ್ಧಿಸು-ಹೆಚ್ಚಾಗು; ವೀರಗಲ್ಲು-ಯುದ್ಧದಲ್ಲಿ ಮಡಿದ ವೀರರ ಸಲುವಾಗಿ ನಿಲ್ಲಿಸುತ್ತಿದ್ದ ಸ್ಥಾರಕ; ವೃಷಭ-ಬಸವ, ಎತ್ತು; ಸಂಭಾಳಿಸು-ಸುಧಾರಿಸು, ನಿರ್ವಹಿಸು; ಹೊಳ್ಳಿ-ಮರಳಿ, ವಾಪಸ್ಸು

ಅಭ್ಯಾಸ

- ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.**
- ಗುಡ್ಡೆವ್ವ ಮುದುಕಿಯು ನಾಚಿಕೊಂಡಿದ್ದೇಕೆ?
 - ಬಿರುದಾವಳಿಗಳು ಬೆಳೆಯುತ್ತಾ ಹೋದರೆ ಏನಾಗುವುದೆಂದು ಬಸವಣ್ಣನವರು ಹೇಳಿದರು?
 - ಮಂಜ್ಯಣಕ್ರಮಿತರ ಯಾವ ಮಾತಿಗೆ ಬಸವಣ್ಣನವರಿಗೆ ಕೇಳಿದ ಪ್ರಶ್ನೆ ಯಾವುದು?
 - ಬಿಜ್ಞಳನು ನೇರವಾದ ಉತ್ತರವನ್ನು ಬಯಸಿ ಬಸವಣ್ಣನವರಿಗೆ ಕೇಳಿದ ಪ್ರಶ್ನೆ ಯಾವುದು?
 - ಮಂಜ್ಯಣಕ್ರಮಿತರ ಪ್ರಕಾರ ಪ್ರಜೆಗಳ ಕರ್ತವ್ಯವೇನು?
 - ಅಧಿಕಾರಿಗಳ ಕರ್ತವ್ಯ ಯಾವುದೆಂದು ಬಸವಣ್ಣನವರು ಹೇಳಿದರು?
 - ಬಿಜ್ಞಳನು ಕೀಲೆಕ್ಕೆಯನ್ನು ತೆಗೆದುಕೊಳ್ಳುವುದಿಲ್ಲವೆಂದರೆ ಏನು ಮಾಡುವೆನೆಂದು ಬಸವಣ್ಣನವರು ಹೇಳಿದರು?
- ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.**
- ಬಿಜ್ಞಳನು ಬಿರುದಾವಳಿಗಳನ್ನು ಏಕೆ ಬರೆಸಿದನು?
 - ಬಿಜ್ಞಳನನ್ನು ಕುರಿತು ವಂದಿ ಮಾಗಧರು ಏನೆಂದು ಪರಾಕು ಮಾಡಿದರು?
 - ಹದಿನ್ಯೇದು ವರ್ಷಗಳ ಹಿಂದೆಯೇ ಬಸವಣ್ಣನವರು ಬಿಜ್ಞಳನಿಗೆ ಏನೆಂದು ಹೇಳಿದ್ದರು?
 - ಶಾಸನಗಳನ್ನು ಹಾಕಿಸುವುದರ ಬಗೆಗೆ ಬಸವಣ್ಣನವರ ಅಭಿಪ್ರಾಯವೇನು?
- ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.**
- ಬಿಜ್ಞಳ ಮತ್ತು ಬಸವಣ್ಣನವರ ನಡುವೆ ನಡೆದ ಸಂಭಾಷಣೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
 - ‘ಅಧಿಕಾರ ಎನ್ನುವುದು ಕಾಯಕ’ ಎನ್ನುವ ಭಾವನೆ ‘ಅಧಿಕಾರ’ ನಾಟಕದಲ್ಲಿ ಹೇಗೆ ಮೂಡಿಬಂದಿದೆ?
 - ಬಸವಣ್ಣ ಮತ್ತು ಮಂಜ್ಯಣಕ್ರಮಿತರವರ ವೃತ್ತಿವನ್ನು ವರ್ಣಿಸಿರಿ
- ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.**
- “ನಿನ್ನ ಮಾತು ಯಾರು ತಗದು ಹಾಕತಾರಪಾ, ಬಸಣ್ಣ?”
 - “ಆಮ್ಯಾಲೆ ನಿನಗೇನನಸತದ ಹೇಳು. ಆತ?”
 - “ಸಂಸ್ಕೃತಕ್ಕೆರೋ ಘನತೆ-ಗಾಂಭೀರ್ಯ ಕನ್ನಡಕ್ಕೆ ಹ್ಯಾಂಗ ಬಂದೀತು?”

- ಉ. “ನಾ ಭಂಡಾರದಲ್ಲಿ ದುಡಿಯೋದು ಬಿಜ್ಜಳ ಮಹಾರಾಜರ ಅನುಕೂಲತೆಗಾಗಿ ಅಲ್ಲ.”
- ಇ. “ಹೊಸ ಪದ್ಧತಿ ಇದ್ದಿತು, ಮಹಾಸ್ವಾಮಿ. ನಾನಿನ್ನ ಕಲಿತ್ತಿಲ್ಲ.”
- ಈ. “ರಾಜ್ಯಭಾರ ಅಂದರ ಕಾರ್ಯಕ ಅದಕ್ಕೆ ವಂಶಾ ಇದ್ದರ ಸಾಲದು.”

ಉ) ಖಾಲಿ ಬಿಟ್ಟೆರುವ ಸ್ಥಳಗಳನ್ನು ತುಂಬಿರಿ.

- ಗ. ಬಿಜ್ಜಳನೊಂದಿಗೆ ಬಂದ ಬ್ರಾಹ್ಮಣನ ಹೆಸರು _____
- ಉ. ಗುಡ್ಡೆವ್ವನು ಚೆನ್ನಾಗಿ ಹಾಡುತ್ತಿದ್ದ ಗೀತೆ _____
- ಇ. ಬಿಜ್ಜಳನ ಬಿರುದಾವಳಿಗಳನ್ನು ಬರೆದವರು _____
- ಈ. ಬಿಜ್ಜಳನ ಪಶ್ಚಿಮ ಹೆಸರು _____

ಸ್ವೇಧಾಂತಿಕ ಭಾಷಾಭ್ಯಾಸ

ಸಮಾಸಗಳು (ಮುಂದುವರೆದಿದೆ...)

ಅಂಶಸಮಾಸ

ದೈನಂದಿನ ಜೀವನದಲ್ಲಿ ಮಾತನಾಡುವಾಗ ಅಂಗೃ, ಮುಂದಲೆ, ಶೋನೆಹುಬ್ಬ ಇತ್ಯಾದಿ ಪದಗಳನ್ನು ಬಳಸುತ್ತೇವೆ. ಈ ಪದಗಳ ರಚನೆ ಇಂತಿವೆ:

- ಉದಾ.: ಕೈಯ + ಅಡಿ > ಅಂಗೃ
 ತಲೆಯ + ಮುಂದು > ಮುಂದಲೆ
 ಹುಬ್ಬನ + ಶೋನೆ > ಶೋನೆಹುಬ್ಬ

ನಮೂದಿತ ಉದಾಹರಣೆಗಳನ್ನು ಗಮನಿಸಿದಾಗ ಪೂರ್ವಪದವು ಅನೇಕ ಅಂಶಗಳನ್ನು ಹೊಂದಿರುವ ಅಂಶಿಯೂ ಪರಪದವು ಅಂಶಿಯ ಒಂದು ಅಂಶವನ್ನೂ ಸೂಚಿಸುವುದು.

ಸೂತ್ರ : ಪೂರ್ವೋಕ್ತರ ಪದಗಳು ಅಂಶಾಂಶಿ ಭಾವಸಂಬಂಧದಿಂದ ಸೇರಿ ಪೂರ್ವಪದದ ಅಧ್ಯ ಪ್ರಥಾನವಾಗುಳ್ಳ ಸಮಾಸವೇ ಅಂಶಸಮಾಸ. ಈ ಸಮಾಸವನ್ನು ಅವ್ಯಯೀಭಾವ ಸಮಾಸವೆಂತಲೂ ಕರೆಯುವರು.

ಉದಾ.: ಅಂಗಾಲು, ಮುಂಗಾಲು, ಹಿಂದಲೆ, ಮುಂಬಾಗಿಲು.

ದ್ವಂದ್ವಸಮಾಸ

- ಕೆರೆಯೂ ಕಟ್ಟೆಯೂ ಬಾವಿಯೂ – ಕೆರೆಕಟ್ಟೆಬಾವಿಗಳು
 ಅನೆಯೂ ಕುದುರೆಯೂ ಒಂಟೆಯೂ – ಆನೆಕುದುರೆಒಂಟೆಗಳು
 ಗಿಡವೂ ಮರವೂ ಬ್ಲ್ಳಿಯೂ – ಗಿಡಮರಬ್ಲ್ಳಿಗಳು

ಈ ಉದಾಹರಣೆಗಳನ್ನು ಗಮನಿಸಿದಾಗ ಬೇರೆ ಸಮಾಸಗಳಲ್ಲಿದ್ದಂತೆ ಮೊರ್ವಪದ ಮತ್ತು ಪರಪದ ಎಂಬ ವಿಭಾಗಗಳು ಇಲ್ಲವೆಂಬುದು ಗೋಚರಿಸುತ್ತದೆ. ಅಲ್ಲದೆ ಅಥವ್ಯವ ಪ್ರಾಧಾನ್ಯದಲ್ಲಿ ಒಂದೇ ಪದಕ್ಕೆ ಅಂದರೆ ಮೊರ್ವಪದ ಅಥವಾ ಪರಪದಕ್ಕೆ ಸೀಮಿತವಾಗಿಲ್ಲದೆ ಎಲ್ಲಾ ಪದಗಳ ಅಥವ್ಯವೂ ಪ್ರಧಾನವಾಗಿರುತ್ತದೆ.

ಮೂತ್ರ : ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲಾ ಪದಗಳ ಅಥವ್ಯವೂ ಪ್ರಧಾನವಾಗಿ ಇರುವ ಸಮಾಸವೇ ದ್ವಂದ್ವಸಮಾಸ.

ಉದಾ.: ಗುಡುಗುಸಿಡಿಲುಮಿಂಚುಗಳು, ಗಿರಿವನದುಗ್ರಾಗಳು, ಮೌಯ್ಯಾಚಂದ್ರನಕ್ಕತ್ರಾಗಳು, ಕರಿತುರಗರಥಗಳು.

ಬಹುವೀಹಿ ಸಮಾಸ

- ಮೂರು ಕೆಣ್ಣು ಉಳ್ಳವನು = ಮುಕ್ಕೆಣ್ಣು = ಶಿವ

- ಹಣೆಯಲ್ಲಿ ಕೆಣ್ಣುಳ್ಳವನು = ಹಣೆಗೆಣ್ಣು = ಶಿವ

ಈ ಪದಗಳಲ್ಲಿ ಮೊರ್ವಪದದ ಅಥವಾಗಲೀ ಪರಪದದ ಅಥವಾಗಲೀ ಪ್ರಧಾನವಾಗಿಲ್ಲದೇ ಬೇರೊಂದು ಪದವಾದ ಶಿವ ಪದದ ಅಥವೇ ಪ್ರಧಾನವಾಗಿದೆ.

ಮೂತ್ರ : ಎರಡು ಅಥವಾ ಅನೇಕ ಪದಗಳು ಸೇರಿ ಸಮಾಷವಾದಾಗ ಬೇರೊಂದು (ಅನ್ಯಪದ) ಪದದ ಅಥವ್ಯವು ಪ್ರಧಾನವಾಗಿರುವ ಸಮಾಸವೇ ಬಹುವೀಹಿ ಸಮಾಸ.

ಉದಾ: ನಾಲ್ಕು ಮೊಗ ಉಳ್ಳವನು ಆವನೋ ಅವನು = ನಾಲ್ಕೊಗ್ಗು = ಬ್ರಹ್ಮ
 ಚಕ್ರವು ಪಾಣೆಯಲ್ಲಿ ಉಳ್ಳವನು ಆವನೋ ಅವನು = ಚಕ್ರಪಾಣಿ = ವಿಷ್ಣು
 ಘಾಲದಲ್ಲಿ ನೇತ್ರ ಉಳ್ಳವನು ಆವನೋ ಅವನು = ಘಾಲನೇತ್ರ = ಶಿವ

ಭಾಷಾಭ್ಯಾಸ

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

ಸಣ್ಣಾಕೆ, ರಾಜಾಧಿರಾಜ, ಮರಾಠೀಶ್ವರ, ಶಿವಾಲಯ, ದಿಗಂತ, ಬಿರುದಾವಳಿ.

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

ಲೂಪಕಾರ, ನಂಬಿಕೆ, ಸ್ಥಾವರ, ಖಿರೆ.

ಇ) ಕೆಳಗಿನ ಪದಗಳ ಗ್ರಾಂಥಿಕ ರೂಪವನ್ನು ಬರೆಯಿರಿ.

ಕುಂತು, ಕೃಯಾಗ, ಮನೀಗೆ, ಬಿಡದನ್ನು, ಅನಸತ್ಯೇತಿ, ಹ್ಯಾಂಗ, ಆಹ್ಮಾಲೆ, ಹಾಂಗದ, ಚೆಳಕೋತ.

- ಈ) ಕೆಳಗೆ ಕೊಟ್ಟಿರುವ ತತ್ವಮಂಗಳಿಗೆ ತದ್ವಾಗಳನ್ನು ಬರೆಯಿರಿ.
ಸಂಸ್ಕೃತ, ಯುದ್ಧ, ವೃಷಭ, ಕೇತ್ರ, ರಾಜ, ವರ್ಣ, ಅಕ್ಷರ.
- ಉ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.
ದ್ವಜ, ದಿಗಂತ, ಭಾಸ್ಕರ, ಸುವರ್ಣ.

ಭಾಷೆಯ ಸೌಖಗ್ಯ

ಅ ಮತ್ತು ಹ ಎಂಬ ಅಕ್ಷರಗಳು ಒಂದೇ ರೀತಿಯ ದ್ವೀಪಿಯನ್ನು ಮಾಡಿದರೂ ಅವೇರಡಲ್ಲಿ ವ್ಯತ್ಯಾಸವಿದೆ. ಅ ಎಂಬುದು ಸ್ವರಾಕ್ಷರ. ಹ ಎಂಬುದು ಅವಗೀರ್ಣಯ ವ್ಯಂಜನ. ಯಾವ ಅಕ್ಷರವನ್ನು ಎಲ್ಲಿ ಬಳಸಬೇಕೇಂಬ ಎಚ್ಚರ ನಮಗಿರಬೇಕು.

ಹುಚ್ಚನು ಉಚ್ಚ ಕೆಂಠದಲ್ಲಿ ಕೂಗಿದನು – ಈ ವಾಕ್ಯವನ್ನು ನೋಡಿರಿ. ಹುಚ್ಚ ಎಂದರೆ ಮತಿ ಇಲ್ಲದವನು ಎಂದು ಅರ್ಥ. ಉಚ್ಚ ಎಂದರೆ ಎತ್ತರಿಸಿದ ಎಂದು ಅರ್ಥ. ಹುಚ್ಚ ಕೆಂಠದಲ್ಲಿ ಕೂಗಿದನು ಎಂದರೆ ಆ ವಾಕ್ಯಕ್ಕೆ ಅರ್ಥವಿಲ್ಲ. ಹಾಗೆಯೇ ಉಚ್ಚನು ಕೂಗಿದನು ಎಂದರೆ “ಉಚ್ಚ” ಎಂಬ ಹೆಸರಿನ ವ್ಯಕ್ತಿ ಕೂಗಿದನು ಎಂದಾಗುತ್ತದೆ.

ಕೆಳಗಿನ ವಾಕ್ಯಗಳನ್ನು ಗಮನಿಸಿ ಓದಿರಿ ಮತ್ತು ತಪ್ಪಿದ್ದಲ್ಲಿ ಸರಿಪಡಿಸಿರಿ:

- (೧) ನಿನ್ನ ಹುಚ್ಚರ ಸರಿ ಇಲ್ಲ.
- (೨) ಬೆಂಗಳೂರಿಂದ ಹೊರಟು ಆಸನ ಮುಟ್ಟಿದಾಗ ಸಂಜೀಯಾಗಿತ್ತು.
- (೩) ತೋಟಕ್ಕೆ ಬೆಂಕಿ ಬಿದ್ದಾಗ ಎಲ್ಲರೂ ಆಹಾಕಾರ ಮಾಡಿದರು.

ಭಾಷಾ ಚಟುವಟಿಕೆ

- ಅ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ.
೧. ಆರೋಗ್ಯವೇ ಭಾಗ್ಯ.
 ೨. ಕೊಟ್ಟಿದ್ದ ತನಗೆ; ಬಚ್ಚಿಟ್ಟಿದ್ದ ಪರಿಗೆ.

ಮೂರಕ ಓದು

ಗಿರೀಶ ಕಾನಾಡರ ನಾಟಕಗಳನ್ನು ಓದಿ.



೨. ನಾನು ಕಂಡಂತೆ

ಬಿ. ಜಿ. ಎಲ್. ಸ್ವಾಮಿ



- ಎಸ್. ಎಲ್. ಭೈರಪ್ಪ

ಪ್ರಖ್ಯಾತ : ಡಾ. ಎಸ್. ಎಲ್. ಭೈರಪ್ಪನವರು ಈ ಪ್ರಬಂಧದಲ್ಲಿ ತಮಗೂ ಡಾ. ಬಿ. ಜಿ. ಎಲ್. ಸ್ವಾಮಿಯವರಿಗೂ ಇದ್ದ ಸ್ನೇಹದ ಬಗ್ಗೆ ಬರೆದಿದ್ದಾರೆ. ಇಬ್ಬರು ಪ್ರಸಿದ್ಧರ ಸ್ನೇಹದಲ್ಲಿನ ಹೊಳಹುಗಳು ಇಲ್ಲಿ ಮಾರ್ಚ್‌ಕವಾಗಿ ವ್ಯಕ್ತವಾಗಿವೆ. ಪರಸ್ಪರ ಗೌರವ ಮತ್ತು ಪೂರ್ವಗ್ರಹ ಹೀಡಿತವಲ್ಲದ ಯೋಚನೆಗಳು - ಇವೆರಡು ಇದ್ದಾಗ ವ್ಯಕ್ತಿಗಳ ನಡುವಿನ ಸ್ನೇಹ ಎಷ್ಟು ಅರ್ಥಮಾಣವೂ ವ್ಯಕ್ತಿತ್ವವಾಸ ಮಾರಕವೂ ಆಗಿರುತ್ತದೆ ಎಂಬುದನ್ನು ಪ್ರಸ್ತುತ ಬರಹವು ಕಾಣಿಸುತ್ತದೆ.

ಸ್ವಾಮಿಯವರಿಗೂ ನನಗೂ ಮುಖ್ಯಃ ಪರಿಚಯವಾದದ್ದು ಅವರ ಜೀವನದ ಕೊನೆಯ ವರ್ಣದಲ್ಲಿ. ನಾನು ಉತ್ತರ ಭಾರತದಲ್ಲಿ, ಅವರು ಮದರಾಸಿನಲ್ಲಿ ಇದ್ದು, ಭೇಟಿಯ ಸಂದರ್ಭ ಒದಗಿರಲಿಲ್ಲ. ಅವರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಬಂದು, ನಾವು ಆಗಾಗ ಕಲೆತು ಮಾತನಾಡುವ ಅವಕಾಶವಾಯಿತು. ಇಂಥ ಸ್ಥಳದಲ್ಲಿ ಇಂಥವರಿಂದ ಅವರ ಪರಿಚಯವಾಯಿತೆಂಬ ವಿಚಿತ ನೆನಪು ನನಗಿಲ್ಲ. ಆದರೆ ನಾನು ಅವರು ಹೊತ್ತು ಒಟ್ಟಿಗೆ ಎರಡೂವರೆ ಮೂರು ಗಂಟೆ ಮಾತನಾಡಿದ ನಂತರ ಈತನ ಜಾನ್ಯ ವಿವಿಧ ವಿಸ್ತಾರಗಳದ್ದು ಎನ್ನಿಸಿದುದು ಮಾತ್ರವಲ್ಲ, ಅವರ ಬಗೆಗೆ ನನ್ನಲ್ಲಿ ಸ್ನೇಹ-ಪ್ರೀತಿಗಳು ಹುಟ್ಟಿರುವುದು ನನ್ನ ಅರಿವಿಗೆ ಬಂತು. ಸಾಧಾರಣವಾಗಿ ಯಾರ ಬಗೆಗೂ ಪ್ರೀತಿ ಸ್ನೇಹ ಆಶ್ಚೀರ್ಯತೆ ಉಪೇಕ್ಷೆಗಳು ನನ್ನಲ್ಲಿ ಅಷ್ಟು ಬೇಗ ಹುಟ್ಟಿರುವುದಿಲ್ಲ. ತುಂಬ ದಿನ ಒಡನಾಡಿ ಜೊತೆಯಲ್ಲಿ ಕೆಲಸಮಾಡಿ ಅಥವಾ ವ್ಯಕ್ತಿತ್ವದ ಪರೀಕ್ಷೆಯಾಗುವ ಸಂದರ್ಭಗಳನ್ನು ದಾಟಿದ ನಂತರವೇ ನನ್ನಲ್ಲಿ ಯಾರ ವಿಷಯದಲ್ಲಾದರೂ ಒಂದು ಸ್ವಷ್ಟಭಾವ ಮತ್ತು ಅಭಿಪ್ರಾಯಗಳು ಬೆಳೆಯುವುದು. ಸ್ವಾಮಿಯವರಂತೆ ಬಹು ಬೇಗ ನನ್ನಲ್ಲಿ ಸ್ನೇಹವನ್ನು ಹುಟ್ಟಿಸಿದವರು ನನ್ನ ಜೀವನದಲ್ಲಿ ಇನ್ನು ಒಬ್ಬಿಬಿರು ಮಾತ್ರ.

“ಬೆಳಗೆ ಎಷ್ಟು ಹೊತ್ತಿಗೆ ಏಳಿರಿ?” ಅವರು ಕೇಳಿದರು. “ಮೂರೂವರೆ ಮೂರೂ ಮುಕ್ಕಾಲು,” ನಾನೆಂದೆ. “ನಂದೂ ಹೆಚ್ಚುಕಡಿಮೆ ಅದೇ ಹೊತ್ತೇ. ಆದರೆ ನಾನು ಓದೂದೋ ಹಿಟೀಲು ಅಭ್ಯಾಸವೋ ಮಾಡ್ತೇನಿ. ನಿಮ್ಮ ಹಾಗೆ ವ್ಯಾಯಾಮ ವಾಕಿಂಗ್ ಇಲ್ಲ,” ಎಂದರು. ಆಗ ಅವರು ಗಂಗೋತ್ತಿಯ ಅತಿಧಿಗ್ರಹದ ಒಂದು ಹೋಣೆಯಲ್ಲಿದ್ದರು. ದಿನಾ ನಾನು ಐದೂವರೆಯ ಹೊತ್ತಿಗೆ ಆ ಮಾರ್ಗ ತಿರುಗಾಡಲು ಹೋಗುವ ಪದ್ಧತಿ. ಒಂದು ದಿನ ಅವರ ಹೋಣೆಯ ಬಾಗಿಲಿಗೆ ಹೋಗಿ ನಿಂತೆ. ಹೊರಗಿನ ಬೆಳಕು ಒಳಗೆ ಬರದಂತೆ ‘ಗಾಳಿ ಬಾಗಿಲಿನ’ ಗಾಜಿಗೆ ಕಮ್ಮು ಕಾಗದ ಅಂಟಿಸಿದ್ದರು. ಕಿಟಕಿ ಬಾಗಿಲುಗಳನ್ನೇಲ್ಲ ಬಿಗಿಯಾಗಿ ಮುಚ್ಚಿದ್ದರು. ಆಲಿಸಿದರೆ ಒಳಗಿನಿಂದ ಹಿಟೀಲುನಾದ. ಅಭ್ಯಾಸ ಮಾಡುತ್ತಿದ್ದಾರೆಂಬುದು ಸ್ವಷ್ಟವಾದರೂ ಬರೀ ಗುರು ಹೇಳಿಕೊಟ್ಟದನ್ನು ತೀಡುತ್ತಿಲ್ಲ, ಹೊಸಹೊಸದನ್ನು ಸೃಷ್ಟಿಸಲು ಹಿಟೀಲಿನಲ್ಲಿ

ಪ್ರಯೋಗ ಮಾಡುತ್ತಿದ್ದರೆ ಎನ್ನಿಸಿತು. ಅಲ್ಲಿಯೇ ಅರ್ಥ ಗಂಟೆಗೂ ಮೀಕ್ಕೆ ನಿಂತು ಕೇಳುತ್ತಿದ್ದೆ. ಮೇಟಿ ಕಾಫಿ ತಂದು ಬಾಗಿಲು ತಟ್ಟಿದಾಗ ಅವರು ತೆಗೆದರು. ನನ್ನನ್ನು ನೋಡಿ, “ಎಪ್ಪು ಹೊತ್ತಿನಿಂದ ನಿಂತಿದ್ದಿರಿ? ಬಾಗಿಲು ಯಾಕೆ ತಟ್ಟಲಿಲ್ಲ?” ಎಂದರು. “ಒಳಗೆ ಬಂದಿದ್ದರೆ ನೀವು ನುಡಿಸುತ್ತಿರಲಿಲ್ಲ,” ಎಂದೆ. ಒಪ್ಪಿಕೊಳ್ಳುವಂತೆ ನಕ್ಕರು. ಹೀಗೆ ಮುಂಜಾನೆ ತಿರುಗಾಡಲು ಹೋದಾಗ ನಾನು ದಿನಾ ಅವರ ಕಿಟಕಿ ಬಾಗಿಲುಗಳನ್ನು ಗಮನಿಸುತ್ತಿದ್ದೆ. ಪ್ರತಿದಿನಾ ಎದ್ದಿರುತ್ತಿದ್ದರು. ಆದರೆ ಎಲ್ಲ ದಿನವೂ ಹಿಟೀಲು ಅಭ್ಯಾಸ ಮಾಡುತ್ತಿರಲಿಲ್ಲ. ಬಾಗಿಲು ಕಿಟಕಿ ಮುಚ್ಚಿದರೆ ಹಿಟೀಲೆಂಬುದು ವಿಚಿತ. ತೆರೆದಿದ್ದರೆ ಓದುವುದೋ ಸಂಶೋಧನೆಗೆ ಸಂಬಂಧಿಸಿದ ಟಿಪ್ಪಣಿ ಕಾಡುಗಳನ್ನು ಅವಲೋಕಿಸುವುದೋ ಮಾಡುತ್ತಿದ್ದರು. ಏಳೆಂಟು ದಿನಕೊಳ್ಳುವುದ್ದೇ ನಾನು ಒಳಗೆ ಹೋಗಿ ಕೂರುತ್ತಿದ್ದೆ. ಹಳೆಗನ್ನಡ, ದಕ್ಷಿಣದ ದೇವಾಲಯಗಳು, ಸಮಕಾಲೀನ ಸಾಹಿತ್ಯ, ಪ್ರೀತಿ ವಸ್ತುಸ್ಥಿತಿವಾದ, ಸಂಗೀತ ಹೀಗೆ ಯಾವುದಾದರೂ ವಿಷಯ ಬೆಳೆಯುತ್ತಿತ್ತು. ಸಸ್ಯಶಾಸ್ತ್ರವಂತೂ ಅವರ ಖಾಸಾಕ್ಷೇತ್ರ. ವೇದ, ಉಪನಿಷತ್ತು, ಸಂಸ್ಕೃತ ಕಾವ್ಯಗಳೂ ಒಮ್ಮೊಮ್ಮೆ ನುಸುಳುತ್ತಿದ್ದವು.

ಸ್ವಾಮಿಯಂಥವರನ್ನು ನೋಡಿದರೆ ನನಗೆ ನಮ್ಮ ದೇಶದಲ್ಲಿ ಇತರರು ಹೇಳುವಂತೆ ‘ಅದ್ಭುತ, ಅಶ್ವಯುಗಳಾಗುತ್ತಿರಲಿಲ್ಲ. ಮೇರಾಶಕ್ತಿಯಿಳ್ಳ ಯಾವ ವ್ಯಕ್ತಿಯಾದರೂ ಅವರಂತೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು, ಕಾಡುಹರಣಿಯಲ್ಲಿ ಕಾಲ ಕಳಿಯದೆ, ಜ್ಞಾನಾರ್ಚನೆ ಸಂಶೋಧನೆಗಳಲ್ಲಿ ಜೀವನದ ಸಂಶೋಧನೆ ಕಾಣುವ ಅಭ್ಯಾಸ ಮಾಡಿಕೊಂಡರೆ ಅವರಂತೆಯೇ ‘ಅದ್ಭುತ’ರಾಗಬಹುದು. ಪಕ್ಷಿಮ ದೇಶಗಳಲ್ಲಿ ಅಂಥವರು ಹಲವರಿದ್ದಾರೆ. ಆದರೆ ನಮ್ಮ ದೇಶದ ಸದ್ಯದ ದುರದೃಷ್ಟಿ: ಮೇರಾಶಕ್ತಿ ಇರುವ ಅನೇಕರಿಗೆ ಇತರ ಆಕರ್ಷಣೆಗಳ ರೋಗ ಬಡಿಯುತ್ತದೆ. ವಿಧಾತ್ಮ ಸಂಶೋಧನೆಗಳಲ್ಲಿ ಸ್ವಲ್ಪ ಮೇಲೆ ಏರಿದ ತಕ್ಷಣ ತಾನು ಮೊಫ್ಫಿಸರನಾಗಲಿಲ್ಲ, ಉಪಕುಲಪತಿಯಾಗಲಿಲ್ಲ, ನಿರ್ದೇಶಕನಾಗಲಿಲ್ಲವೆಂಬ ಕೊರಗು ಹತ್ತುತ್ತದೆ. ಜ್ಞಾನದ ಬೆಳವಣಿಗೆಯಲ್ಲೇ ಜೀವನಸಂಶೋಧನೆ ರುಚಿ ಅವರಿಗೆ ಹತ್ತುವುದೇ ಇಲ್ಲ.

ಒಮ್ಮೆ ಸ್ವಾಮಿ ನನಗೆ ಹೇಳಿದರು: “ಈ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದಲ್ಲಿದೆಯಲ್ಲ, ವಿದ್ಯುತ್ ಸೂಕ್ಷದರ್ಶಕ ಯಂತ್ರ, ಇದೇನು ಕಡಿಮೆಯದಲ್ಲ. ಕೇಂಬ್ರಿಜ್, ಹಾರ್ವಡ್‌ಗಳಲ್ಲಿ ಕೂಡ ಎರಡು ಮೂರು ಇಲಾಖೆಗಳು ಇಂಥ



ಹಿಟೀಲು ನುಡಿಸುತ್ತಿರುವ ಡಾ.ಬಿ.ಜಿ.ಎಲ್.ಸ್ವಾಮಿ. ಈ ಅಪರೂಪದ ಚತುರನ್ನು ಸರೆಹಿಡಿದವರು ಕನ್ನಡದ ಇನ್ನೊಮ್ಮೆ ಶ್ರೇಷ್ಠ ಸಾಹಿತಿ ಡಾ. ಕೃಷ್ಣನಂದ ಕಾಮತರು.

ಒಂದೊಂದು ಯಂತ್ರವನ್ನು ಹಂಚಿಕೊಂಡು ಅಂಥಾ ದೊಡ್ಡ ಸಂಶೋಧನೆ ಮಾಡ್ತಾವೆ.” ಅಂಥ ಯಂತ್ರದ ಮೂಲಕ ನಮ್ಮ ದೇಶದಲ್ಲಿ ಎಪ್ಪು ಜನ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದರೋ ನಾ ಕಾಣೆ. ನೋಡಿದರೂ ಸ್ವಾಮಿಗೆ ಕಾಣುತ್ತಿದ್ದರು ಅವರಿಗೆ ಕಾಣುತ್ತಿರಲಿಲ್ಲ. ಇತರರು ನೂರು ಬಾರಿ ಇಣುಕಿ ತಿಣುಕಿದರೂ ತಪ್ಪಿಸಿಕೊಳ್ಳುತ್ತಿದ್ದ ಉತ್ತರವು ಸ್ವಾಮಿಯ ಕಣ್ಣಿಗೆ ಮೊದಲ ಬಾರಿಗೆ ಕಾಣಿಸುತ್ತಿತ್ತೆಂದು ಅವರೊಡನೆ ಕೆಲಸ ಮಾಡುತ್ತಿದ್ದ ಸಹೋದ್ರೋಗಿಗಳು ನನಗೆ ಹೇಳಿದ್ದಾರೆ. ಯಾಕೆ? ತಾನು ಏನನ್ನು ಮುಡುಕಬೇಕೆಂಬ ಅರೆಕಲ್ಪನೆ ಸ್ವಾಮಿಗೆ ಮೊದಲೇ ಇರುತ್ತಿತ್ತು. ಅಲ್ಲದೆ ಪ್ರಕೃತಿಯಲ್ಲಿ, ಸಸ್ಯದ ಕಾಂಡ, ನರ, ರಚನೆಗಳಲ್ಲಿರುವ ವಿನ್ಯಾಸಗಳನ್ನು ತಕ್ಷಣ ಗ್ರಹಿಸುವ ಕಲ್ಪನಾತತ್ಕಾ ಅವರಿಗಿತ್ತು. ಅದನ್ನುವರು ಬೆಳೆಸಿಕೊಂಡಿದ್ದರು. “ಒಂದು ಸಣ್ಣ ಕಾಂಡವನ್ನು ಕತ್ತರಿಸಿ ವಿದ್ಯುತ್ ಸೂಕ್ಷ್ಮದರ್ಶಕದಲ್ಲಿ ನೋಡಿದರೆ ಎಂತಹ ಅದ್ಭುತ ರಚನಾ ವೈಶಿಖಿ ಕಾಣುತ್ತೇ ಗೊತ್ತೇ! ಒಂದೊಂದು ಜಾತಿಯ ಸಸ್ಯದ ಒಂದೊಂದು ಕಾಂಡಕ್ಕೂ ತನ್ನದೇ ಆದ ರಚನಾ ವೈಶಿಖಿ ಇರುತ್ತದೆ. ಅದನ್ನೆಲ್ಲ ಘೋಟೋ ತೆಗೆದು ಮುದ್ರಿಸಿಕೊಂಡರೆ ನಮ್ಮ ಸೀರೆಯ ಬಣ್ಣಗಳನ್ನು ಮುದ್ರಿಸುವವರಿಗೆ ಎಂಥ ಸಿರಿಯ ಗಣೇ ಸಿಕ್ಕುತ್ತೇ ಅಂತೇರಿ,” ಒಂದು ದಿನ ನನಗೆ ಹೇಳಿದರು. ಅವರ ಮನೋಧರ್ಮವೇ ಅಂಥದು.

ಬೆಟ್ಟೆಲು ನುಡಿಸುವಾಗ ಅವರು ಮುಡುಕುತ್ತಿದ್ದರು ಶಬ್ದಗಳ ರಚನಾ ವೈಶಿಖಿಯನ್ನು ಅಂಥ ಅನಂತ ರಚನೆಗಳ ಸಾಧ್ಯತೆಯನ್ನು. ಜಿತ್ರಕಲೆಯಲ್ಲಿ ಇಂಥ ರಚನಾಬಂಧಗಳನ್ನೇ ಅರಸುತ್ತಿದ್ದರು. ನಮ್ಮಿಬ್ಬಿಗೂ ಸಮಾನ ತ್ರೀತಿಯಿದ್ದ ಪ್ರಾರಿಸೋನ ಲಾವ್ರ ಜಿತ್ರಕಲಾ ಪ್ರದರ್ಶನ ಶಾಲೆಯನ್ನು ಕುರಿತು, ಅಲ್ಲಿಯ ಪ್ರಸಿದ್ಧ ಜಿತ್ರಗಳನ್ನು ಕುರಿತು ಹಲವು ಬಾರಿ ಮಾತನಾಡಿದ್ದೇವೆ. “ರೇಖೆ, ವರ್ಣಗಳಲ್ಲಿ ಎಂಥಂಥ ರಚನಾಬಂಧಗಳನ್ನು ಸಾಧಿಸಬಹುದು?” ಎಂದು ಅವರು ಜಿಕ್ಕಿ ಮುಕ್ಕಳಿಗೆ ಸಹಜವೆನ್ನಿಸುವ ಕೌಶಲವನ್ನು ಕಣ್ಣಗಳಲ್ಲಿ ಸೂಸುತ್ತಿದ್ದರು. ಪ್ರಕೃತಿಯಲ್ಲಿ ಅದರಲ್ಲೂ ಸಸ್ಯಗಳಲ್ಲಿರುವುದೂ ಇದನ್ನು ಹೋಲುವ ರಚನಾರಹಸ್ಯವೇನೋ! ಇಂಥ ಮನಸ್ಸು ಬುದ್ಧಿ ಕಲ್ಪನಾ ಶಕ್ತಿಗಳನ್ನು ರೂಪಿಸಿ ರೂಡಿಸಿ ಬೆಳೆಸಿಕೊಂಡಿದ್ದ ಸ್ವಾಮಿಗೆ ಸೂಕ್ಷ್ಮದರ್ಶಕದ ಮೊದಲ ನೋಟದಲ್ಲೇ ಗುಟ್ಟು ಕಾಣಿಸಿಬಿಡುತ್ತಿತ್ತು. ಸಸ್ಯ ಮತ್ತು ವನಗಳನ್ನು ಅವರೆಂದೂ ಒಂ ಸಂಶೋಧಕನಾಗಿ ನೋಡುತ್ತಿರಲಿಲ್ಲ. ಕಲೆಯ ರಸ ಆನಂದ ಮತ್ತು ಕೌಶಲಗಳು ಅವರ ಸಂಶೋಧನೆಯ ಇನ್ನೊಂದು ಮುಖವಾಗಿರುತ್ತಿತ್ತು. ಆದ್ದರಿಂದಲೇ ಅವರು ಸಂಶೋಧನೆಗೆ ಎಂದೂ ವಿದಾಯ ಹೇಳಲಿಲ್ಲ. ಇದೊಂದೇ ಅವರ ಸಂಶೋಧನೆಯ ಕ್ಷೇತ್ರವಾಗಿರಲಿಲ್ಲ. ಇತಿಹಾಸ, ಸಾಹಿತ್ಯ, ಇತರ ಲಲಿತಕಲೆಗಳಲ್ಲಿ ಅವರ ಸಂಶೋಧಕಬುದ್ಧಿ ಕೆಲಸ ಮಾಡುತ್ತಿರೇ ಇತ್ತು.

“ಸ್ವಾಮಿಯವರು ನಿಮ್ಮ ಸ್ನೇಹಿತರಲ್ಲ? ನಮ್ಮ ಕಾಲೇಜಿಗೆ ಒಂದು ಭಾಷಣಕ್ಕೆ ಬರುವಂತೆ ಒಪ್ಪಿಸಿ” ಎಂದು ನನ್ನ ಕಾಲೇಜಿನವರು ನನಗೆ ಗಂಟು ಬಿಡ್ಡರು. ಸ್ವಾಮಿ ಒಪ್ಪಿಕೊಂಡರು. ಆದರೆ ಭಾಷಣದ ದಿನವನ್ನು, ಕೆಲವು ಸಿಧ್ಧತೆಗಳಾಗಬೇಕೆಂದು ಮುಂದೆ ಮುಂದೆ ಹಾಕುತ್ತಾ ಹೋದರು. ಕೊನೆಗೆ ಒಂದು ದಿನ ಅವರೇ ತಾರೀಖು ಕೊಟ್ಟು ಸ್ನೇಹಿ ಮೊಜೆಕ್ಕರ್ ಬೇಕೆಂದರು. ಹೈಸ್ಕೂಲು ಮುಕ್ಕಳಿಗೆ ಸಸ್ಯಶಾಸ್ತ್ರವನ್ನು ಹೇಗೆ ಬೋಧಿಸಬೇಕೆಂಬುದು ವಿಷಯ. ಈ ವಿಷಯದ ಬೋಧನಾಕ್ರಮದಲ್ಲೇ ಪರಿಣತಿ ಪಡೆದವರು ನಮ್ಮಲ್ಲಿದ್ದಾರೆ. ಹೇಳಿ ಕೇಳಿ ಶಿಕ್ಷಣ ಕಾಲೇಜು ಇದು. ಆದರೆ ಸ್ವತಃ ಮೇಲ್ಮೈಜೆಯ ವಿಜಾನಿಯೊಬ್ಬರು

ಮಕ್ಕಳಿಗೆ ಈ ವಿಚಾನವನ್ನು ಹೇಗೆ ಆಕರ್ಷಕವಾಗಿ ಬೋಧಿಸಬಹುದೆಂಬ ಮಾದರಿಗಳನ್ನು ವಿವರಿಸುತ್ತಿರುವಾಗ ಬೋಧನಾಕ್ರಮದ ಪರಿಣತರೆಲ್ಲ ನಿಬ್ಬೇರಗಾದರು. ಇಂಥ ಸ್ವತಂತ್ರ ಆಲೋಚನೆಯು ಇವರಿಗೆ ಹೊಳೆದೇ ಇರಲಿಲ್ಲ.

ನಾನೂ ಸ್ವಾಮಿಯವರೂ ಜೊತೆಯಲ್ಲಿ ಕಾಡುಗಳಿಗೆ ಹೋಗಬೇಕು, ಅಲ್ಲಿ ಅವರು ಹಲವ ರೀತಿಯ ಸಸ್ಯಗಳನ್ನು ನನಗೆ ವಿವರಿಸಬೇಕು ಎಂದು ಯೋಜಿಸಿದ್ದೇವು. ತಂಜಾವೂರಿಗೆ ಹೋಗಿ ಓಲುಗ ಕೇಳುವ ಆಲೋಚನೆ ಮಾಡಿದ್ದೇವು. ಅವರು ಹೀಗೆ ಇದ್ದಕ್ಕಿದ್ದಂತೆ ಇಪ್ಪು ಬೇಗ ಸಾಯುತ್ತಾರೆಂಬ ಕಲ್ಪನೆ ಇರುವುದೂ ಸಾಧ್ಯವಿರಲಿಲ್ಲ. ಸಾಧಾರಣವಾಗಿ ಸಾವು ನನ್ನನ್ನು ದುಃಖದಲ್ಲಿ ಮುಳುಗಿಸುವುದಿಲ್ಲ. ಆದರೆ ಸ್ವಾಮಿ ಸತ್ತಾಗ ನಾನು ಹಲವು ದಿನಗಳು ದುಃಖದಿಂದ ಮಂಕಾಗಿದ್ದು ಮಾತ್ರವಲ್ಲ, ಜೀವನದ ಮೂಲಭೂತ ಪ್ರಶ್ನೆ, ಭಾವನೆಗಳು ನನ್ನನ್ನು ತುಂಬಿಕೊಂಡವು. ಸ್ವಾಮಿ ಆಹಾರದಲ್ಲಿ ಕ್ಲಾಪ್ತವಾಗಿದ್ದವರು. ಓದು ಬರಹ ಸಂಶೋಧನೆಗಳಲ್ಲಿ ತಮ್ಮನ್ನು ತಾವು ವಿಪರೀತ ಸರ್ವಾಂಶಿಕೊಂಡುಮಾಡಿದರೂ ಅದರಲ್ಲಿ ಮಗ್ನಾರಗುತ್ತಿದ್ದರು, ಸಂಶೋಷ ಪಡುತ್ತಿದ್ದರು. ಸಂಶೋಷವಿದ್ದಲ್ಲಿ ಯಾರೂ ಸರೆಯುವುದಿಲ್ಲ. ಅವರು ಮೊದಲಿನಿಂದ ಕ್ರಮವಾಗಿ ಲಘು ವ್ಯಾಯಾಮವನ್ನೋ ಮುಂಚಾನೆ ನಾಲ್ಕು ದು ಮೈಲಿ ತಿರುಗಾಟವನ್ನೋ ಇಟ್ಟಿಕೊಳ್ಳಬೇಕಾಗಿತ್ತು ಎನ್ನಿಸುತ್ತದೆ. ಆದರೆ ಈ ಕ್ರಮವನ್ನಿಟ್ಟುಕೊಂಡು ಎಪ್ಪು ಜನ ಸ್ವಾಮಿಯವರು ಸತ್ತ ವಯಸ್ಸಿಗಿಂತ ಮೊದಲು ಸತ್ತಿಲ್ಲ; ಇಟ್ಟಿಕೊಳ್ಳಿದ್ದವರು ಅವರಿಗಿಂತ ದೀರ್ಘಾಯುವಾಗಿಲ್ಲ... ಎಂಬ ಹೋಲಿಕೆಗಳು ಮನಸ್ಸಿಗೆ ಬಂದಾಗ ಇಂಥ ವೃತ್ತಿಗಳ ಆಯುಷ್ಯದ, ಸಾಮಿನ ಕಾರಣವನ್ನು ಹುಡುಕಹೋಗುವುದು ನಮ್ಮ ದುಃಖವನ್ನು ತಗಲುಹಾಕಲು ನಾವು ಸೃಷ್ಟಿಸುವ ಒಂದು ನಿರ್ಮಿತ್ತ ಮಾತ್ರ ಎನಿಸುತ್ತದೆ.



ಕೃತಿಕಾರರ ಪರಿಚಯ

ಡಾ. ಎಎಸ್. ಬ್ರಿರಂಪ್ಪ, ಭಾರತದ ಪ್ರಸಿದ್ಧ ಸಾಹಿತ್ಯ, ಕಾದಂಬರಿಕಾರರು. ಇವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೋಷಿವರದಲ್ಲಿ ೧೦ ಆಗಸ್ಟ್ ೧೯೫೧ರಲ್ಲಿ ಜನಿಸಿದರು. ಬಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದ ಇವರು ನಂತರ ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ “ಸತ್ಯ ಮತ್ತು ಸೌಂದರ್ಯ” ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಗುಜರಾತ್, ದೆಹಲಿ, ಮೈಸೂರು - ಹೀಗೆ ಹಲವೆಡೆ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು.

ಇಪ್ಪತ್ತೆಡಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಡಾ. ಬ್ರಿರಂಪ್ಪನವರ ಧರ್ಮಶ್ರೀ, ಗೃಹಭಂಗ, ವಂಶವ್ಯಕ್ತ, ಅನ್ನೇಷಣ, ಧಾರು, ಪರ್ವ, ಮಂಡ್ರ, ಆವರಣ ಮೊದಲಾದ ಕೃತಿಗಳು ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿವೆ.

ಮನುಷ್ಯನ ಭಾವಪ್ರಪಂಚದ ಆಳಗಳಿಗೆ ಪಾತಾಳಗರಡಿಯನ್ನಿಂಜಿಸಿ ಅಲ್ಲಿರುವ ಸಕಲ ಗುಣಾವಗುಣಗಳನ್ನೂ ಅಶ್ಯಂತ ಸ್ವಷ್ಟವಾಗಿ ತೆರೆದುತೋರುವ ಭೈರಪ್ಪನವರ ಬರವಣಿಗೆ ಮನಸೋಲದವರಿಲ್ಲ. ಇವರು ಸಾಹಿತ್ಯದಂತೆಯೇ ಸಂಗೀತದಲ್ಲೂ ಆಸಕ್ತರು, ಆಳವಾದ ಪರಿಶ್ರಮ ಉಳ್ಳವರು. ಇವರ ಮಂದ್ರ ಕಾದಂಬರಿಯಲ್ಲಿ ಭಾರತೀಯ ಸಂಗೀತದ ಹಲವಾರು ಸೂಕ್ತವಿವರಗಳು, ವೃತ್ತಿತ್ವಗಳ ಸಂಕೀರ್ಣತೆಗಳು, ಬದುಕಿನ ಒಳನೋಟಗಳು ಅಶ್ಯಂತ ಮನೋಜ್ಞವಾಗಿ ಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಸ್ವತಿ ಸಮಾಜ, ನಾಡೋಜ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳೂ ಡಾ. ಭೈರಪ್ಪ ಅವರಿಗೆ ಸಂದಿವೆ. ಇವರ ಕಾದಂಬರಿಗಳು ಜಲನಚಿತ್ರಗಳಾಗಿ, ಧಾರಾವಾಹಿಗಳಾಗಿಯೂ ಪ್ರಸಿದ್ಧಿ ಹೊಂದಿವೆ. ಕಾದಂಬರಿಗಳಲ್ಲದೆ ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ ‘ಸಾಹಿತ್ಯ ಮತ್ತು ಪ್ರತೀಕ’, ‘ಕಥ ಮತ್ತು ಕಥಾವಸ್ತು’, ‘ನಾನೇಕ ಬರೆಯುತ್ತೇನೆ’ ಎಂಬ ಕೃತಿಗಳನ್ನೂ ಭೈರಪ್ಪ ಅವರು ರಚಿಸಿದ್ದಾರೆ. ಪ್ರಸ್ತುತ ಇವರು ದೇಶದ ಪ್ರತಿಷ್ಠಿತ “ನ್ಯಾಷನಲ್ ಮೌಖಿಕರ್” ಹುದ್ದೆಯನ್ನು ಅಲಂಕರಿಸಿದ್ದಾರೆ.

ಆಶಯ

ಡಾ. ಬಿ. ಜಿ. ಎಲ್. ಸ್ವಾಮಿ, ಕನಾರಟಕದ ಪ್ರಸಿದ್ಧ ಸಾಹಿತ್ಯಗಳಲ್ಲಿ ಒಬ್ಬರಾಗಿದ್ದರು. ಸಸ್ಯವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು, ತಮ್ಮ ಹಾಸ್ಯ ಬರಹಗಳಿಗೆ ಕೂಡ ಜನರಿತರು. ಹಸಿರು ಹೊನ್ನು, ನಮ್ಮ ಹೊಟ್ಟಿಯಲ್ಲಿ ದಕ್ಕಣ ಅಮೆರಿಕ, ಕಾಲೇಜು ರಂಗ ಮೊದಲಾದ ಪ್ರಸಿದ್ಧ ಕೃತಿಗಳ ಕರ್ತೃ. ಡಿ.ವಿ.ಜಿ.ಯವರ ಮಗನಾಗಿದ್ದ ಬಿ. ಜಿ. ಎಲ್ ಸ್ವಾಮಿಯವರು ತಮ್ಮ ವೃತ್ತಿಯ ಹೊರತಾಗಿ, ಸಾಹಿತ್ಯ ಸಂಗೀತ ಕ್ಷೇತ್ರಗಳಲ್ಲಿ ಕೂಡ ಆಸಕ್ತಿಯನ್ನು ಹೊಂದಿದ್ದ ವ್ಯಕ್ತಿ. ಎಸ್. ಎಲ್. ಭೈರಪ್ಪನವರು ಈ ಪ್ರಬಂಧದಲ್ಲಿ ಸ್ವಾಮಿಯವರ ಬಹುಮುಖೀ ವೃತ್ತಿದ ಬಗ್ಗೆಯೇ ಬೆಳಕು ಚೆಲ್ಲಿದ್ದಾರೆ. ಸಂಗೀತದ ಮೇಲಿನ ಪ್ರೀತಿ, ಸಸ್ಯಶಾಸ್ತರ ಕುರಿತ ಪಾಂಡಿತ್ಯ, ಕಾಡುಗಳ ಓಡಾಟ, ಬರವಣಿಗೆಯ ಸಾಂಗತ್ಯ, ಅಧ್ಯಯನದ ಆಸ್ಥೆ ಹಿಂಗೆ ವೃತ್ತಿಯೊಬ್ಬರು ತನ್ನ ಬದುಕಿನಲ್ಲಿ ಮಾಡಬಹುದಾದ ಅನಂತ ಸಾಧ್ಯತೆಗಳ ಕುರಿತು ಇಲ್ಲಿ ಲೇಖಿಕರು ವಿವರಿಸುತ್ತಾರೆ. ಕೇವಲ ವೃತ್ತಿ ಮಾತ್ರವೇ ಮುಖ್ಯವಲ್ಲ ಪ್ರವೃತ್ತಿಯೂ ಅವಶ್ಯ ಎನ್ನುವುದು ಇಲ್ಲಿನ ಭಾವ. ಯೋಚನಾತ್ಮಕಿಯನ್ನು ಹರಿಬಿಟ್ಟರೆ ಸಾಧಿಸಲು ಸಾಧ್ಯವಾಗದೇ ಇರುವುದು ಇಲ್ಲ ಎಂಬ ವಿಚಾರವನ್ನು ಅರಿತುಕೊಳ್ಳಬೇಕಿದೆ.

ಪದಗಳ ಅರ್ಥ

ಉಪೇಕ್ಷೆ - ತಾತ್ಪರೆ

ಮೇಧಾಶಕ್ತಿ - ಬುದ್ಧಿಮತ್ತೆ

ವೈಲಿರಿ - ಶೈಲಿ, ಧಾರ್ಡ
ಮಾಪಾಠ - ಬದಲಾವಣೆ
ನಿರ್ಮಿತ್ತ - ಕಾರಣ

ಅಭ್ಯಾಸ

- ಅ.** ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
- ಸ್ವಾಮಿಯವರಿಗೂ ಲೇಖಕರಿಗೂ ಪರಿಚಯವಾಗಿದ್ದ ಎಲ್ಲಿ?
 - ಸ್ವಾಮಿಯವರು ನುಡಿಸುತ್ತಿದ್ದ ಸಂಗೀತವಾದ್ಯ ಯಾವುದು?
 - ಸ್ವಾಮಿಯವರು ವಿಜ್ಞಾನದ ಯಾವ ವಿಭಾಗದಲ್ಲಿ ಪರಿಣತರಾಗಿದ್ದರು?
 - ಲೇಖಕರಿಗೂ ಬಿ.ಜಿ.ಎಲ್. ಸ್ವಾಮಿಯವರಿಗೂ ಸಮಾನ ಪ್ರೀತಿಯಿದ್ದ ಜಿತ್ತುಕಲಾ ಪ್ರದರ್ಶನ ಶಾಲೆ ಯಾವುದು?
- ಆ.** ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
- ಲೇಖಕರು ಮತ್ತು ಸ್ವಾಮಿಯವರು ಯಾವ ವಿಷಯದ ಕುರಿತು ಚರ್ಚೆ ಮಾಡುತ್ತಿದ್ದರು?
 - ಸ್ವಾಮಿಯವರ ಸಂಶೋಧನೆಯ ಆಸ್ತಕೆ ಹೇಗಿತ್ತು?
 - ಸ್ವಾಮಿಯವರ ಸಾವು ಲೇಖಕರನ್ನು ಯಾಕೆ ಕಾಡಿತು?
- ಇ.** ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ
- ಸ್ವಾಮಿಯವರ ಸಂಗೀತಾಸಕ್ತಿಯನ್ನು ವಿವರಿಸಿರಿ.
 - ಸ್ವಾಮಿಯವರ ಸಂಶೋಧಕ ಬುದ್ಧಿ ಹೇಗಿತ್ತು?
- ಈ.** ಸಂದರ್ಭ ಸಹಿತ ಸ್ವಾರ್ಥವನ್ನು ವಿಸ್ತರಿಸಿ.
- “ಒಳಗೆ ಬಂದಿದ್ದರೆ ನೀವು ನುಡಿಸುತ್ತಿರಲ್ಲಿಲ್ಲ”
 - “ಎಂತಹ ಅದ್ಭುತ ರಚನಾ ವೈಲಿರಿ ಕಾಣುತ್ತೇ ಗೊತ್ತೇ!”
 - “ಒಂದು ಭಾಷಣಕ್ಕೆ ಬರುವಂತೆ ಒಪ್ಪಿಸಿ”
- ಉ.** ಬಿಟ್ಟ ಸ್ಥಳ ತುಂಬಿರಿ.
- ರೇಖೆ, ವರ್ಣಗಳಲ್ಲಿ ಎಂಥಂಥ _____ ಸಾಧಿಸಬಹುದು?
 - ಹೊರಗಿನ ಬೆಳಕು ಬರದಂತೆ _____ ಗಾಜಿಗೆ ಕಮ್ಮುಕಾಗದ ಅಂಟಿಸಿದ್ದರು.

ಭಾಷೆಯ ಸೌಬಗ್ಯ

ಒಂದು ಶಬ್ದದ ಕೊನೆಯಲ್ಲಿ ಉ-ಕಾರ ಬಂದಾಗ ಅದು ಎರಡು ಬಗೆಯ ಅರ್ಥಗಳನ್ನು ಕೊಡುತ್ತಿರುತ್ತದೆ. ಕೊಕ್ಕರೆಯೂ ಕಪ್ಪೆಯೂ ಗೆಳೆಯರು – ಎಂಬ ವಾಕ್ಯದ ಅರ್ಥವೇನು? ಕೊಕ್ಕರೆ ಮತ್ತು ಕಪ್ಪೆ ಇಬ್ಬರೂ (ಅಥವಾ ಎರಡೂ) ಗೆಳೆಯರು ಎಂದು ಅರ್ಥ. ಇಲ್ಲಿ ಉ-ಕಾರವು ಒಂದರ ಜೊತೆ ಇನ್ನೊಂದನ್ನು ಕೂಡಿಸುವ ಕೆಲಸವನ್ನು ಮಾಡುತ್ತಿದೆ. ಕೊಕ್ಕರೆಯು ಕಪ್ಪೆಯ ಗೆಳೆಯ. ಕಪ್ಪೆ ಕೊಕ್ಕರೆಯ ಗೆಳೆಯ.

ಇನ್ನು “ಕೊಕ್ಕರೆಯೂ ಹಸಿದಿತ್ತು” ಎನ್ನುವಾಗ ಕೊಕ್ಕರೆ ಕೂಡ ಹಸಿದಿತ್ತು ಎಂಬ ಅರ್ಥವಾಗುತ್ತದೆ. ಇಲ್ಲಿ ಉ-ಕಾರವು “ಕೂಡ” ಎಂಬ ಅರ್ಥವನ್ನು ಕೊಡುತ್ತದೆ. ಹಾಗಾಗಿ “ಕೊಕ್ಕರೆ ಕೂಡ ಹಸಿದಿತ್ತು” ಎಂದು ಅಥವಾ “ಕೊಕ್ಕರೆಯೂ ಹಸಿದಿತ್ತು” ಎಂದು ಹೇಳುವುದು ಸರಿ. “ಕೊಕ್ಕರೆಯೂ ಕೂಡ ಹಸಿದಿತ್ತು” ಎಂಬಲ್ಲಿ ಒಂದೇ ಸಂಗತಿಯನ್ನು (“ಕೂಡ”) ಎರಡು ಸಲ ಹೇಳಿದಂತಾಗಿದೆ.

ಈ ಕೆಳಗಿನ ವಾಕ್ಯಗಳನ್ನು ಸರಿಪಡಿಸಿರಿ:

ಹಸೀನಳೂ ಸಹ ಆಟವಾಡಲು ಹೋದಳು.

ಕೇರೆನನೂ ಕೂಡ ಮಸ್ತಕ ತಂದಿರಲೀಲ್ಲ.

ಇಂಥ ಇನ್ನೊಮ್ಮೆ ವಾಕ್ಯಗಳನ್ನು ಸಂಗ್ರಹಿಸಿರಿ.

ಸ್ವೇಧಾಂತಿಕ ಭಾಷಾಭ್ಯಾಸ

ವಿಭಕ್ತಿ ಪ್ರತ್ಯೇಕಿಗಳು (ಮುಂದುವರೆದಿದೆ)

ಕ್ರಿಯಾಪದದೊಂದಿಗೆ ನಾಮಪದದ ಸಂಬಂಧವನ್ನು ತಿಳಿಸುವ ಕರ್ತೃ ಕರ್ಮ, ಕರಣ ಮುಂತಾದುವು ಕಾರಕಾರ್ಥಗಳು. ಕಾರಕಾರ್ಥವನ್ನು ವಿಭಜಿಸಿ ಹೇಳುವ ಪ್ರತ್ಯೇಕಿಗಳೇ ವಿಭಕ್ತಿ ಪ್ರತ್ಯೇಕಿಗಳು

ವಿಭಕ್ತಿ	ಕಾರಕಾರ್ಥಗಳು	ಪ್ರತ್ಯೇಕಿ ಹೊಸಗನ್ನಡ	ವರಚನ	ಬಹುವರಚನ
ಪ್ರಥಮಾ	ಕರ್ತೃರ್ಥ	~ಉ	ಶರಣನು	ಶರಣರು
ದ್ವಿತೀಯಾ	ಕರ್ಮಾರ್ಥ	~ಅನ್ನ	ಶರಣನನ್ನು	ಶರಣರನ್ನು

ಕೃತೀಯಾ	ಕರಣಾರ್ಥ	~ಇಂದ	ಶರಣನಿಂದ	ಶರಣರಿಂದ
ಚತುರ್ಥೀ	ಸಂಪ್ರದಾನ	~ಗೆ, ~ಇಗೆ, ~ಕೆ, ~ಕ್ಕೆ	ಶರಣನಿಗೆ	ಶರಣರಿಗೆ
ಪಂಚಮೀ	ಅಪಾದಾನ	~ದೆಸೆಯಿಂದ	ಶರಣನ ದೆಸೆಯಿಂದ	ಶರಣರ ದೆಸೆಯಿಂದ
ಷಟ್ತಮೀ	ಸಂಬಂಧ	~ಅ	ಶರಣನ	ಶರಣರ
ಸಪ್ತಮೀ	ಅಧಿಕರಣ	~ಅಲ್ಲಿ	ಶರಣನಲ್ಲಿ	ಶರಣರಲ್ಲಿ

ಭಾಷಾ ಚಟುವಟಿಕೆ

ಅ) ಕೊಟ್ಟಿರುವ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ.

ಸಹೋದರ್ಮೀಗಿ, ಜೊತೆಯಲ್ಲಿ, ದೇವಾಲಯ, ಹಳಗನ್ನಡ, ಜಾನ್ನಾಜ್‌ನೆ, ಇತ್ಯಾದಿ, ವೈಶಿಖಿಯನ್ನು

ಇ) ಕೊಟ್ಟಿರುವ ಪದಗಳ ತತ್ವಮು ತದ್ವವ ಬರೆಯಿರಿ.

ವರ್ಣ, ಶ್ರೀ, ರಾಯ, ಎರ, ಭಕ್ತ, ಬಿನ್ನಹ, ದೆಸೆ, ಚಂದ್ರ, ಸೂದೆ.

ಆ) ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿರಿ.

ಮೇಧಾಶಕ್ತಿ, ಕಾಡುಹರಟೆ, ಸಂಶೋಧನೆ, ಪರಿಣತಿ

ಉ) ಕೊಟ್ಟಿರುವ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ.

(ಇ) ಮಿಂಚಿಹೋದ ಕಾರ್ಯಕ್ರೆ ಚಿಂತಿಸಿ ಘಲವೇನು?

(ಉ) ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ.

ಮೂರಕ ಓದು

ಅ) ಎಸ್. ಎಲ್. ಭೃರಪ್ಪನವರ ಸಾಹಿತ್ಯ ಕೃತಿಗಳನ್ನು ಓದಿ.



ರ. ಹರಲೀಲೆ



- ಹರಿಹರ

ಪ್ರಮೇಶ: ಕವಿ ಹರಿಹರನು ನಿಮಿಂಸಿರುವ ಶಿವಗಳ ಪ್ರಪಂಚ ವಿಶಾಲವೂ ವೈವಿಧ್ಯಮಯವೂ ಆಗಿದೆ. ಶರಣರಲ್ಲಿ ಮುಗ್ಗರು, ಕವಿಗಳು, ವಿವಿಧ ವೃತ್ತಿಯವರು, ಜನಸಾಮಾನ್ಯರು ಇದ್ದಾರೆ. ಬಗೆಬಗೆಯಾಗಿ ದೇವಲೋಕ ಪ್ರಮೇಶಿಸಿದವರಿದ್ದಾರೆ. ಮಾನವೀಯ ಪವೃತ್ತಿಗಳನ್ನು ಆಧ್ಯಾತ್ಮಿಕಕ್ಕೆ ಶಿರುಗಿಸಿದ ದೃಷ್ಟಿ ಅವರಿಗೆಲ್ಲ ಸಾಮಾನ್ಯ ಅಂಶ. ಶಿವಶರಣರ ಭಾಳನ್ನು ಕವಿ ಉತ್ಸಾಹದಿಂದ ತಲ್ಲಿನತೆಯಿಂದ ವರ್ಣಿಸಿದ್ದಾನೆ. ಅವುಗಳಲ್ಲಿಯ ದರ್ಶನ ಮಾನವನ ಬದುಕಿಗೆ ದಾರಿದೀಪ. ಹರಿಹರನ ರಗಳಿಗಳಲ್ಲಿಲ್ಲ ಬಸವರಾಜದೇವರ ರಗಳೆ ಮತ್ತು ನಂಬಿಯಣ್ಣನ ರಗಳೆ ಮಹತ್ವದ ಕೃತಿಗಳು. ಶಿವನು ವೃದ್ಧವೇಷಧಾರಿಯಾಗಿ ಬಂದು ತನ್ನ ಭಕ್ತನಾದ ನಂಬಿಯಣ್ಣನನ್ನು ಇಕ್ಕಣಿಗೆ ಸಿಲುಕೆಸಿದ ಕಥಾ ಸಂದರ್ಭ ಇಲ್ಲಿಯದು.

ಇಂತು ಮಣಮಂದ ಮುತ್ತೊಗೆ ನಡೆವುತ್ತಮಿರೆ
ಮುಂತೊರ್ವನೆಯ್ತಂದು ಬಿನ್ನಪವೆನುತ್ತಮಿರೆ
ದೇವ ಲಗ್ಗುದ ಮುಹೂರ್ತಂ ಬರಂ ಬನದೊಳಗೆ
ದೇವ ಸುಖದಿಂದಿಮುದೀವೂರ ಬನದೊಳಗೆ
ಎನೆ ತಿರುಗಿ ನಡೆದುದಾ ವನದತ್ತ ಮುಂತಾಗಿ
ತನತನಗೆ ಮುಯ್ಯಾನುತಾನಂದಮಯರಾಗಿ
ಬಂದು ಬನಮಂ ಹೊಕ್ಕು ಮಿಕ್ಕು ಸಂತೋಷದಿಂ
ಮುಂದೆ ಸಿಂಹಾಸನವನಿಕ್ಕಲು ವಿಲಾಸದಿಂ—
ದೆಸೆಯೆ ಕುಳಿದ್ವನಾ ಸುಕುಮಾರ ಸೌಂದರಂ
ವಸುಧೆಗೊಪ್ಪವ ಮತ್ತ್ವಮಂಡಲಮರಂದರಂ
ಮುಗಿದಿದ್ವ ನೈದಿಲುಗೊಳಂಗಳಂ ನೋಡುತುಂ
ಮಿಗೆ ಬಳಲುವಾ ಚಕೋರಂಗಳಂ ಕಾಣುತುಂ
ರಸಫಳಂಗಳನಱಸುತ್ತಿರ್ವ ಶುಕನಿಕರಮಂ
ಪೊಸಮಾವನೆಳಸಿರ್ವ ಮಧುಕರಪ್ರಕರಮಂ
ನೋಡುತುಂ ಕೊಂಡಾಡುತ್ತಿದ್ವನಾ ವನದೊಳಗೆ
ಆಡಿಸುತ್ತ ಪಾಡಿಸುತ್ತಮಿದ್ವನಾ ವನದೊಳಗೆ
ಇಂತು ಮುದಂ ನಲಿವುತರಸುಮಗನೊಪ್ಪಿದಂ
ಸಂತತಂ ವನದೊಳಗೆ ಸುಕುಮಾರನೊಪ್ಪಿದಂ



ವಿವಾಹತತ್ವರನಾಗಿ ನಂಬಿಯಣ್ಣಂ ವನದೊಳಗಿರಲಿತ್ತಲು ಕೃಂಳಸಮರದರಮನೆಯಲಪರಿಮಿತ ಪರಿವಾರನಾಗಿ ವಿರೂಪಾಕ್ಷನಿರ್ದೂ ಗಿರಿಜಿಗಂತೆಂದಂ - ದೇವಿ, ಕೇಳೋ, ನಮ್ಮ ಮತ್ತು ಪುಷ್ಟದತ್ತಂ ನರಲೋಕದೊಳ್ಳ ಪುಟ್ಟಿ, ನಂಬಿಯೆಂಬ ನಾಮವಾಗಿ, ಸಂಸಾರದಿಂ ಕೆಟ್ಟಿ ಹೋಗಲನುವಾಗಿರುವುಂ. ಆತಂಗೆ ಮನ್ಮಿತ್ತ ನಂಬುಗೆಯ ಬೆಂಬಳಿಗೊಂಡು ಹೋಗಿ, ಮತ್ತು ದೊಳ್ಳ ತೊತ್ತುಗೊಂಡು ಆವು ಕಳುಹಿದ ನಿಮ್ಮಿಭರು ರುದ್ರಕನ್ನಿಕೆಯರು ಜೋಳದೇಶದ ತಿರುವಾರೂರೊಳಂ, ತಿರುವತ್ತಿಯೂರೊಳಂ ಪರವೆ ಸಂಕಿಲಿಗಳೆಂಬ ನಾಮದಿಂ ಜನಿಯಿಸಿರುವರವಂದಿರನಾತನೊಳ್ಳ ನೆರಹಿ, ಸಕಲಸುಖಿಮಂ ಮಾಜಿಯಾಗಿ ಕೃಕೊಂಡು, ಬರ್ವನೆನಲ್ಲ ಆನುಂ ನಿಮ್ಮಾಡನೆ ನೋಡುತ್ತುಂ ಬಂದಪೆನೆಂದು ದೇವಿಯರ್ ಬಿನ್ನೆಸೆ, ನೀನತ್ಯಂತಕರುಣೀ ನಾಂ ಮಾಳ್ಳಿದತ್ತಿನಿಷ್ಟುರಚರಿತ್ರಂ. ಆದೊಡಂ ನೀಂ ಬಂದು, ಅನಾವೂರೋಳಿದೆನೆನಲಲ್ಲಿಯ ದೇವಾಲಯದೊಳಿರುತ್ತೆ ಬರುಣಿಸಿ, ವಿಚಿತ್ರಂ ಮತ್ತಂ ದೇವಿಯರ್ ನೋಡನೋಡಲೊವರ್ ಶತವ್ಯಾಧನಾಗಿ ನಿಂದಿರುನೆಂತೆಂದೋಡೆ-

ಆಪಾದಮಸ್ತಕಪರ್ಯಂತರವುದ್ವಾಳಿಸಿದ ವಿಭೂತಿಯ ತಲೆಯಂ ಮಯ್ಯಂ ನರೆತೆರೆಗಳಾಗೆ ಜೆಡೆಯ ಚಂದ್ರಕಳೆ ಕೊಡೆಯಾಗೆ, ಪಿಡಿದ ತ್ರಿಶಾಲಂ ಕೊಡೆಯ ಕಾವಾಗೆ, ಖಿಟಕ್ಕಾಂಗಂ ಯಷ್ಟಿಯಾಗೆ, ಆಭರಣದೊಳೊಂದು ಸರ್ವಂ ಪ್ರಮಾಣಪತ್ರಮಾಗೆ, ಕಮಲಜಶಿರಂ ಕಮಂಡಲಮಾಗೆ, ಮಲಿದೊವಲೆ ಗಜಚಮ್ರಂ ಉಟ್ಟ ಹೊದೆದ ವೇಷ್ಟಿಗಳಾಗೆ, ಮೆಟ್ಟಿದ ನಾಗಾಸುರಂ ಪಾದರಕ್ಷಿಗಳಾಗೆ ಕಟ್ಟಿದ ಶಿರೋಮಾಲೆ ಜವಮಾಲೆಯಾಗೆ, ಮಹಾವ್ಯಾಧನಾಗಿ ಕೃಂಳಸದಿಂ ಜೋಳದೇಶದ ಮಣಿಮಂದಪುತ್ತಾರ ಮದುವೆಯ ಚಪ್ಪರದ ಮುಂದಿಳಿಹಿದಂತಿರ್ದಂ. ಕಯ್ಯ ಕೊಡೆಯಿಂ, ಮಯ್ಯತೆರೆಯಿಂ. ಜೋಲ್ಲಾಪುರಿಂ, ನೇಲ್ಲ ತೋಳತೋವಲಿಂ, ಇಟ್ಟ ವಿಭೂತಿಯಿಂ, ಉಜ್ಜಿದ ಯಷ್ಟಿಯ ಕೋಲಿಂ, ಪಿಡಿದ ಕಮಂಡಲದಿಂಯಿಳಿದ ಬೆಳುಗಡ್ಡಿಂ, ನಡುಗುವ ನರೆದಲೆಯಿಂ, ನರೆತು ಸಡಿಲ್ಲ ಸರ್ವಾಂಗದಿಂ, ಮಣ್ಣಂ ಪಣ್ಣಾದಂತೆ ಒಮ್ಮೊಮ್ಮೆ ಕೆಮ್ಮುತ್ತೊಮ್ಮೊಮ್ಮೆ ಗೊಹಿಗೊಹಿಗಟ್ಟಿತುಂ ಶಿಥಿಲಾಕ್ಷರಂಗಳಿಂ ನಮಃಶಿವಾಯ ನಮಃಶಿವಾಯ

ಯೆನುತ್ತೆನಲಾಜದಂತೆ ನಡುಗುತ್ತುಂ ಹೊಜಗೆ ನರೆದ ನರವಿಗಳೆಲ್ಲಂ ನೋಡುತ್ತಿರಲು ಮೆಲ್ಲಮೆಲ್ಲನೇ ಚಪ್ಪರದ ಬಾಗಿಲ್ಲೆ ಬಂದೋಡವರ್ ಹೊಗಲೀಯದಿದೋಡ ಅವಂದಿರಜಿಯದಂತೆ ಹೊಗುತ್ಪಾಗಳ್ -

ವಿವಾಹಮಂಟಪಮಂ ಹೊಗುತ್ಪಾದ ತಮ್ಮನಾರುವಜಿಯದೆ, ಕಾಣದೆ, ಲೆಕ್ಕಿಸದೆ ಸಂಭೂಮದೋಳಿರೆ, ಮೆಲ್ಲಮೆಲ್ಲನೆಲ್ಲವ ನೋಡುತುಂ, ಮನದೋಳ್ ನಗುತುಂ, ಕೋಲನೂಜುತೆ ಕೆಮ್ಮೆ ಕೆಮ್ಮುತ್ತೆ, ಸಾಲ್ಪ್ರಾಂಡಿದ್ರ ತುಪ್ಪದ ಹೊಡಂಗಳೊಳ್ಳಾ ನಾಲ್ಕೆರಡನೆಡಹಿ ನಮಃಶಿವಾಯಯಿಂಬ ವೃದ್ಧಧ್ವನಿ ಮುಟ್ಟೆ ಹೊಡಂಗಳೊಳ್ಳಾ ಮೇಲೊಡೆಬಿಳ್ಳುಕುಳಿಂದರ ಮುಖದೋಳಂ, ಕಣ್ಮೊಳಂ, ಮಯೊಳಂ ತುಪ್ಪಂ ಚೆಲ್ಲೆ ಎಲ್ಲರೆದ್ರಮಲ್ಲಿಗೊಂಡು ಘೋಳ್ಳಿಂದು ಬಿಳ್ಳ ವೃದ್ಧಮಾಹೇಶ್ವರನಂ ಮುತ್ತಿಕೊಂಡತ್ತಲನುವಾಗಿ ಮೆಲ್ಲನೇ ನೆಗಂಬಿ ನಿಂದಿರಿಸಲ್ ಒಂದೆರಡಡಿಯಿಟ್ಟು ದಡದಡಸಿ ನೋಡುವ ಜನವೆಲ್ಲಂ ಎಲೆಲೆ ವೃದ್ಧನಾಬಿದ್ದನೆಂಬಲ್ಲಿಂ ಮುನ್ನಾನಿಲಲಾಜದೆ ಹಳಿಲನೆ ಘಳಿಗೆವಟ್ಟಲ ಮೇಲೆ ಬೀಳೆ ಕಳಿಸಿಗೆಯೊಡೆದು ಘಳಿಗೆವಟ್ಟಲು ಮುಚಿದು ತಂಡುಲಂ ಚೆಲ್ಲಿ ಜೋಯಿಸರೆಲ್ಲಂ ಕೆದಚಿಮೋಗೆ, ಬಿದ್ದೇಳಲಾಜದೆ ಹಮ್ಮುಸಿದಂತಿರೆ ಪರಿತಂದು ಕಣ್ಮೊಳಂ ಬಾಯೊಳಂ ನೀರಂ ತಳಿದೆಂತಕ್ಕಿಚ್ಚಿಸೆ ಎತ್ತುವರ ಕಯ್ಯ ಬಾಯೊಳೆ ಜೀವಂ ಹಿಡಿಯಬಾರದು ಮುಟ್ಟಬಾರದು ನೋಡಬಾರದು ನುಡಿಸಲರಿದು ಪಿಡಿದು ಬಿಟ್ಟಡೆ ತುಪ್ಪದ ಹೊಡನ ಮೇಲಲ್ಲದೆ ಬೀಳಂ. ಈ ವೃದ್ಧಭಾರ್ಯಣನೀ ಮುಟ್ಟಿನ ಮರುಳನೀ ಗೌತಮನ ಗೋವನೀ ಬ್ರಹ್ಮೇತಿಕಾಜನನಾರ್ ಹೊಗಿಸಿದರಾರ್ ತಂದರ್. ಇದೆ ಅವಶಕುನವಿನ್ನೇನೀ ಮದುವೆ ಹಸನಾಗದೆನುತ್ತಲ್ಲರುಂ ಮೆಲ್ಲನೆ ಕಯ್ಯಮಂ ಕಾಲುಮಂ ಪಿಡಿದೆತ್ತಿಕೊಂಡು ಹೋಗಿ ತಮಾಯುಷ್ಯ ಭಾಷೆಗಳಂ ಹೊಜಿಗಿಡುವಂತೆ ಚಪ್ಪರದಪೋಜಗೆ ಮೆಲ್ಲನಿಳುಪಿ ಈತನಂ ಹೊಗಲೀಯದಿರೀವೃದ್ಧನಂ ಹೊಗಿಸದಿರೆಂದು ಬಾಗಿಲವನನದುಹುತ್ತೆ ಕದವನಿಕ್ಕಿ ಒಳಗಂ ಹೊಗುವೈಸಕ್ಕೆ ಅವರಿಂ ಮುನ್ನವೆಯ್ತುಂದೊಳಗಂ ಹೊಕ್ಕು ತೋರಣದ ತಳಿರಂ ಪಜಿದು ಶಿವದಿಡುತ್ತಿರಲ್ ಅವರ್ ಕಂಡು ಬೆಂಗಾಗಿ ಈಗಳಿಂತು ಹೊಜಿಗಿರಿಸಲಾಗಳಂತೆ ಬಂದು ಮುಂದಿದ್ರವನೀ ವೃದ್ಧಂ ಕೆಣುಕುಳನಲ್ಲ ಕಾರಣಕೆನಾಗಲೆವೇಳ್ಳುಮೆಂದು ನೋಡುತ್ತಿದ್ರವ್ರ್.

ಕೃತಿಕಾರರ ಪರಿಚಯ

ಹರಿಹರನ ಕಾಲ ಸುಮಾರು ಸಾ.ಶ. ೧೨೦೦. ಈತನ ಸ್ಥಳ ಹಂಪೆ. ಹಂಪೆಯ ವಿರೂಪಾಕ್ಷ ಈತನ ಆರಾಧ್ಯದ್ವೇನ. ಕನ್ನಡ ಸಾಹಿತ್ಯದಲ್ಲಿ ರಗಳೆ ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಸುಪ್ರಸಿದ್ಧ ಕವಿ. ಹರಿಹರನು ‘ಪಂಪಾಶತಕ’, ‘ರಕ್ಷಾಶತಕ’ ಮತ್ತು ‘ಮುಡಿಗೆಯ ಅಷ್ಟಕ’ಗಳನ್ನು ವೃತ್ತ ಭಂದಸಿನಲ್ಲಿ ರಚಿಸಿದ್ದಾನೆ. ಗಿರಿಜಾಕಲ್ಯಾಣ ಪ್ರಾಣಜಂಪೂ ಪರಂಪರೆಯಲ್ಲಿ ರಚಿತವಾಗಿರುವ ಕಾವ್ಯ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸಾಫಾಗಳಿಸಿರುವುದು ರಗಳೆ ಕಾವ್ಯದ ಮೂಲಕ. ಶಿವಶರಣರನ್ನು ಸ್ತುತಿಸಲು ಮಾತ್ರ ಕಾವ್ಯಶಕ್ತಿಯನ್ನು ಬಳಸಬೇಕಲ್ಲದೆ ಮಾನವರಿಗಾಗಿ ಅಲ್ಲವೆಂಬ ಸಂಪ್ರದಾಯವನ್ನು ಕನ್ನಡ ಸಾಹಿತ್ಯದಲ್ಲಿ ರೂಢಿಗೆ ತಂದ. ಕನ್ನಡ ಸಾಹಿತ್ಯದಲ್ಲಿ ಪ್ರಧಾನವಾಗಿದ್ದ ಚಂಪೂಕಾವ್ಯ ಪರಂಪರೆಯನ್ನು ಹಿಂದೆ ಸರಿಸಿ ಶಿವಗಣದ ರಗಳಿಗಳನ್ನು ರಚಿಸುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದನು. ಪಾದಗಳ ನಿಬಂಧವಿಲ್ಲದ ಈ ರಗಳಿಗಳಲ್ಲಿ ಕಥಾನಿರೂಪಣೆ ನಿರಗೆಳವಾಗಿ ಸಾಗುತ್ತದೆ. ‘ರಗಳ ಕವಿ’ಯೆಂದೇ ಪ್ರಸಿದ್ಧನಾಗಿರುವ ಈತನ ಕೃತಿಗಳಲ್ಲಿ ಕೆಲವು ಸ್ವಲಂಗಳು ಹೊತ್ತಿರುವ ಗಾಯಿಗಳನ್ನು ಭಕ್ತಿಭಾವ ಉತ್ಕಷ್ಟವಾಗಿ ಮೂಡಿಬಂದಿವೆ.

ಹರಿಹರನ ನಂಬಿಯಣ್ಣನರಗಳೆಲ್ಲಿಂದ ಹರಲೀಲೆ ಪಾಠವನ್ನು ಆಯ್ದುಕೊಂಡಿದೆ. ಈ ಕೃತಿಯನ್ನು ತೀ.ನಂ. ಶ್ರೀಕಂತಯ್ಯನವರು ಸಂಪಾದಿಸಿದ್ದ ಮೇಸೂರಿನ ಕಾವ್ಯಾಲಯ ಪ್ರಕಾಶನವು ಹೊರತಂದಿದೆ.

ಆಶಯ

ವೃದ್ಧಮಾಹೇಶ್ವರ ಸ್ಥಳದ ವೃದ್ಧನ ವರ್ಣನೆ, ನಡೆನುಡಿ, ಹಾವಭಾವಗಳು ಸಹೃದಯನ ಮನಸ್ಸಿಗೆ ಮುದ ನೀಡುತ್ತವೆ. ತನ್ನ ಅಭಿನಯ ಜಾತುಯ್ಯ ಹಾಗೂ ನಟನಾ ಸಾಮಧ್ಯವನ್ನು ನೋಡಲು ಜಗನ್ನಾತೆಯಾದ ಗಿರಿಜೆ ಉರ ಮುಂದಿನ ಮಂದಿರದಲ್ಲಿ ನೆಲೆಸಿರುವುದನ್ನರಿತ ನಟವರ ಗಂಗಾಧರ, ಭಕ್ತ ಉದ್ಘಾರಕ ಸೋಗಸಾದ ನಟನೆಯನ್ನು ಮಾಡುತ್ತಾನೆ. ಹರಿಹರನ ಕೈಯಲ್ಲಿ ಪದಗಳು ಅದೆಷ್ಟು ಜೆನ್ನಾಗಿ ನರ್ತಿಸುತ್ತವೆ ಎಂಬುದನ್ನರಿಯಲು ಇಡೀ ಕಾವ್ಯವನ್ನು ಮೇಲುಕು ಹಾಕಬೇಕು. ಶಿವನ್ನತ್ವವನ್ನು ನೋಡಿದ ಶರಣರು ಮತ್ತೊಮ್ಮೆ ಕಾಣಲು ಕಾತರಿಸುವಂತೆ ಇಡೀ ಕಾವ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದಬೇಕೆನಿಸುತ್ತದೆ. ನಂಬಿಯಣ್ಣನ ರಗಳೆಯಲ್ಲಿನ ವೃದ್ಧಮಾಹೇಶ್ವರನ ಅಭಿನಯ ಸಹೃದಯರಲ್ಲಿ ಹಾಸ್ಯದ ಹೊನಲನ್ನು ಹರಿಸುತ್ತದೆ.

ಪದ ವಿಂಗಡಣೆ

ಇಂತು ಮಣಿಮಂದ ಮತ್ತೊಗ್ರೆ ನಡೆಪುತ್ತಮ್ಮು + ಇರೆ ಮುಂತೆ + ಒವನ್ + ಎಯ್ತಿಂದು ಬಿನ್ನಪ + ಎನುತ್ತಮ್ಮು + ಇರೆ ದೇವ ಲಗ್ಗಿದ ಮುಹಾರ್ತಂ ಬರಂ ಬನದ + ಒಳಗೆ ದೇವ ಸುಖಿದಿಂದ + ಇಪ್ರದು ಈ + ಉರ ಬನದ + ಒಳಗೆ ಎನೆ ತಿರುಗಿ ನಡೆದುದು + ಆ ವನದತ್ತ ಮುಂತಾಗಿ ತನತನಗೆ ಮುಯ್ಯಾನುತೆ + ಆನಂದ ಮುಯ್ಯೂ + ಆಗಿ ಬಂದು ಬನಮಂ ಮೊಕ್ಕು ಮಿಕ್ಕು ಸಂತೋಷದಿಂ ಮುಂದೆ ಸಿಂಹಾಸನವನು + ಇಕ್ಕಲು ವಿಲಾಸದಿಂದ+ ಎಸೆಯೆ ಕುಳಿದ್ರನು + ಆ ಸುಕುಮಾರ ಸೌಂದರಂ ವಸುಧೆಗೆ + ಒಪ್ಪುವ ಮತ್ತ್ವಮಂಡಲ ಪುರಂದರಂ ಮುಗಿದು + ಇದ್ರ ಸ್ನೇದಿಲು + ಕೊಳೆಂಗಳಂ ನೋಡುತ್ತುಂ ಮಿಗೆ ಬಳಲುವ + ಆ ಚಕೊರಂಗಳಂ ಕಾಣಿತುಂ ರಸಫಳಂಗಳನ್ + ಅಜ[ರ]ಸುತ + ಇಪ್ರ ಶುಕನಿಕರಮಂ ಮೊಸಮಾವನ್ + ಎಳಿಸಿಪ್ರ ಮಧುಕರ ಪ್ರಕರಮ್ಮು ನೋಡುತ್ತುಂ ಕೊಂಡಾಡುತೆ + ಇದ್ರನ್ + ಆ ವನದೊಳಗೆ ಆಡಿಸುತೆ ಪಾಡಿಸುತ್ತಮ್ಮು + ಇದ್ರನ್ + ಆ ವನದೊಳಗೆ ಇಂತು ಮುದದಿಂ ನಲಿವುತೆ + ಅರಸು ಮಗನ್ + ಒಪ್ಪಿದಂ ಸಂತತಂ ವನದೊಳಗೆ ಸುಕುಮಾರನ್ + ಒಪ್ಪಿದಂ

ವಿವಾಹ ತತ್ತ್ವ + ಪರನಾಗಿ ನಂಬಿಯಣ್ಣಂ ವನದ + ಒಳಗೆ + ಇರಲ್ಲೊ + ಇತ್ತಲು ಕೃಲಾಸಮರದ+ ಅರಮನೆಯಲ್ಲೊ + ಅಪರಿಮಿತ ಪರಿವಾರನಾಗಿ ವಿರೂಪಾಕ್ಷನ್ + ಇದ್ರ ಗಿರಿಜೆಗೆ + ಇಂತು + ಎಂದಂ ದೇವಿ ಕೇಳೊ ನಮ್ಮೆ ಮತ್ತುಂ ಪುಷ್ಟದತ್ತಂ ನರಲೋಕದೊಳ್ಳ ಮುಟ್ಟಿ ನಂಬಿ

+ ಎಂಬ ನಾಮವಾಗಿ ಸಂಸಾರದಿಂ ಕೆಟ್ಟಮೋಗಲ್ ಅನುವಾಗಿ + ಇರ್ದವೆಂ ಆತಂಗೆ ಮುನ್ನ + ಇತ್ತು ನಂಬುಗೆಯ ಬೇನ್ + ಬಳಿ + ಕೊಂಡು ಮೋಗಿ ಮತ್ತೆದೊಳ್ಳ ತೊತ್ತು + ಕೊಂಡು ಆವು ಕಳುಪಿದ ನಿಮ್ಮು + ಇರ್ಬರು ರುದ್ರಕನ್ನಿಕೆಯರು ಜೋಳದೇಶದ ತಿರುವಾರೂರ್ + ಒಳಂ ತಿರುವತ್ತಿ + ಉರೋಳಂ ಪರವೆ ಸಂಕಿಲಿಗಳ್+ ಎಂಬ ನಾಮದಿಂ ಜನಿಯಿಸಿ + ಇರ್ದವರ್ + ಅವಂದಿರನ್ + ಆಶನೋಳ್ ನೆರಪಿ ಸಕಲ ಸುಖಮಂ ಪೂಜೆ + ಆಗಿ ಕೈಕೊಂಡು ಬರ್ಫನ್ + ಎನಲ್ ಆನುಂ ನಿಮ್ಮು + ಒಡನೆ ನೋಡುತ್ತುಂ ಬಂದಪೆನ್ + ಎಂದು ದೇವಿಯರ್ ಬಿನ್ನೆಸೆ ನೀನ್ + ಅತ್ಯಂತ ಕರುಣೆ. ನಾಂ ಮಾಳ್ಳಿದು + ಅತಿ + ನಿಷ್ಪೃರ ಜಿರತ್ತಂ ಆದೊಡಂ ನೀಂ ಬಂದು ಆನ್ + ಆವ + ಉರೋಳ್ + ಇರ್ದನ್ + ಎನಲ್ + ಅಲ್ಲಿಯ ದೇವಾಲಯದೊಳ್ಳ + ಇರುತೆ ಬರ್ಮದು + ಎಂದು ಕರುಣಿಸಿ ವಿಚಿತ್ರಂ ಮತ್ತುಂ ದೇವಿಯರ್ ನೋಡನೋಡಲ್ + ಒವ್ ಶತವ್ಯಧನ್ + ಆಗಿ ನಿಂದು + ಇರ್ದನ್ + ಎಂತು + ಎಂದೊಡೆ.

ಆಪಾದಮಸ್ತಕ ಪರ್ಯಂತರ + ಉದ್ದಳಿಸಿದ ವಿಭೂತಿಯ ತಲೆಯುಂ ಮಂಯ್ಯಂ ನರೆತರೆಗಳ್ + ಆಗೆ ಜಿಡೆಯ + ಚಂದ್ರಕಳೆ ಹೊಡೆಯಾಗೆ ಪಿಡಿದ ತ್ರಿಶಾಲಂ ಹೊಡೆಯ ಕಾವಾಗೆ ವಿಟ್ಟಾಂಗಂ ಯಷ್ಟಿಯಾಗೆ ಆಭರಣದೊಳ್ಳ + ಬಂದು ಸರ್ವಂ ಪ್ರಮಾಣ ಪತ್ತಂ + ಆಗೆ ಕಮಲಜ ಶಿರಂ ಕಮಂಡಲಮ್ + ಆಗೆ ಮಲಿ + ತೊವಲ್ ಗಜಚರ್ಮಂ ಉಟ್ಟಿ ಹೊದೆದ ವೇಷ್ಟಿಗಳ್ + ಆಗೆ ಮೆಟ್ಟಿದ ನಾಗಾಸುರಂ ಪಾದರಕ್ಷಿಗಳ್ + ಆಗೆ ಕಟ್ಟದ ಶಿರೋಮಾಲೆ ಜಪಮಾಲೆಯಾಗೆ ಮಹಾವೃದ್ಧನ್ + ಆಗಿ ಕೈಲಾಸದಿಂ ಜೋಳದೇಶದ ಮಳಾಮಂಡಪುತ್ತಾರ ಮದುವೆಯ ಚಪ್ಪರದ ಮುಂದೆ+ಇಳಿಹಿದಂತೆ ಇರ್ದಂ. ಕಯ್ಯ ಹೊಡೆಯಿಂ ಮಯ್ಯತೆರೆಯಿಂ ಜೋಲ್ಲಿ ಮುರಿಂ ನೇಲ್ಲ ತೋಳ ತೊವಲಿಂ ಇಟ್ಟ ವಿಭೂತಿಯಿಂ ಉಣಿ[ರಿ]ದ ಯಷ್ಟಿಯ ಹೋಲಿಂ ಪಿಡಿದ ಕಮಂಡಲದಿಂ + ಇಳಿದ ಬೆಳು + ಗಡ್ಡದಿಂ ನಡುಗುವ ನರೆ+ ತಲೆಯಿಂ ನರೆತು ಸಡಿಲ್ಲ ಸರ್ವ+ಅಂಗದಿಂ ಮಣ್ಣಂ ಪಣ್ಣಲ್ + ಆದಂತೆ ಒಮ್ಮೆ + ಒಮ್ಮೆ ಕೆಮ್ಮು + ಒಮ್ಮೆ + ಒಮ್ಮೆ ಗೂಹೆಗೂಹೆ ಗುಟ್ಟಪುಂ ಶಿಧಿಲ + ಅಕ್ಕರಂಗಳಿಂ ನಮಃಶಿವಾಯ ನಮಃಶಿವಾಯ + ಎನುತ್ತ + ಎನಲ್ + ಆಜಿ[ರ]ದಂತೆ ನಡುಗುತ್ತುಂ ಹೊಜಿ[ರ]ಗೆ ನೆರೆದ ನೆರವಿಗಳ್ + ಎಲ್ಲಂ ನೋಡುತ್ತಿರಲು ಮೆಲ್ಲಮೆಲ್ಲನೆ ಚಪ್ಪರದ ಬಾಗಿಲ್ಲೆ ಬಂದೊಡೆ + ಅವರ್ ಮೋಗಲ್ + ಈಯದೆ + ಇದೋಡೆ ಅವಂದಿರ್ + ಅಜಿ[ರಿ]ಯದಂತೆ + ಮೋಗುತಪ್ಪ + ಆಗಲ್.

ವಿವಾಹಮಂಟಪಮಂ + ಮೋಗುತ+ಇರ್ವ ತಮ್ಮನ್ + ಆರು + ಅಜಿ[ರಿ]ಯದೆ ಕಾಣದೆ ಲೆಕ್ಕಿಸದೆ ಸಂಭ್ರಮದೊಳ್ಳ+ಇರೆ ಮೆಲ್ಲಮೆಲ್ಲನೆ + ಎಲ್ಲವ ನೋಡುತ್ತುಂ ಮನದೊಳ್ಳ ನಗುತುಂ ಹೋಲನ್ + ಉಣಿ[ರು]ತೆ ಕೆಮ್ಮುಕೆಮ್ಮುತ್ತೆ ಸಾಲ್ + ಹೊಂಡು + ಇರ್ದ ತುಪ್ಪದ ಹೊಡಂಗಳೊಳ್ಳ ನಾಲ್ಕು + ಎರಡನ್ + ಎಡಹಿ ನಮಃಶಿವಾಯ+ಎಂಬ ವೃದ್ಧಧ್ವನಿ ಮುಟ್ಟಿ ಹೊಡಂಗಳೊಳ್ಳ ಮೇಲ್ + ಒಡೆಬಿಳ್ಳ ಕುಳಿದರ್ ಮುವಿದೊಳಂ ಕಣ್ಣಳಂ ಮಯೋಳಂ ತುಪ್ಪಂ ಚೆಲ್ಲೆ ಎಲ್ಲರ್ + ಎದುರ್ + ಮಲ್ಲಿಂ + ಹೊಂಡು ಘೋಳ್ಳಿಂದು ಬಿಳ್ಳ ವೃದ್ಧ ಮಾಹೇಶ್ವರನಂ ಮುತ್ತಿಹೊಂಡು + ಎತ್ತಲ್ +

ಅನುವಾಗಿ ಮೆಲ್ಲನೆ ನೆಗಪಿ ನಿಂದು+ ಇರಿಸಲ್ ಒಂದು + ಎರಡು + ಅಡಿ + ಇಟ್ಟ ದಡದಡಿಸಿ ನೋಡುವ ಜನ + ಎಲ್ಲಂ ಎಲೆ + ಎಲೆ ವೃದ್ಧನಾ + ಬಿದ್ದನ್ + ಎಂಬಲ್ಲಿಂ ಮುನ್ನಂ ನಿಲಲ್ + ಆಜ[ರ]ದೆ ಹಳಿಲ್ + ಎನೆ ಘಳಿಗೆ + ಬಟ್ಟಲ ಮೇಲೆ ಬೀಳೆ ಕಳಸಿಗೆ + ಒಡೆದು ಘಳಿಗೆ + ಬಟ್ಟಲು ಮುಜೆ[ರಿ]ದು ತಂಡುಲಂ ಚೆಲ್ಲಿ ಜೋಯಿಸರ್ + ಎಲ್ಲಂ ಕೆದಜೆ[ರಿ]ಮೋಗೆ ಬಿದ್ದ + ಏಳೆಲಾಜ[ರ]ದೆ ಹಮೆಚ್ಚಿಸಿದಂತೆ + ಇರೆ ಪರಿಶಂದು ಕಷ್ಮೇಳಂ ಬಾಯೋಳಂ ನೀರಂ + ತಳಿದು + ಎಂತಕ್ಕೆ + ಎಚ್ಚೆಜೆ[ರಿ]ಸೆ ಎತ್ತುವರ ಕಯ್ಯ ಬಾಯೋಳೆ ಜೀವಂ ಹಿಡಿಯಬಾರದು ಮುಟ್ಟಬಾರದು ನೋಡಬಾರದು ನುಡಿಸಲ್ + ಅರಿದು ಪಿಡಿದು ಬಿಟ್ಟದೆ ತುಪ್ಪದ ಹೊಡನ ಮೇಲ್ + ಅಲ್ಲದೆ ಬೀಳೆಂ- ಈ ವೃದ್ಧ ಬ್ರಾಹ್ಮಣನನ್ + ಈ ಮುಪ್ಪಿನ ಮರುಳನನ್ + ಈ ಗೌತಮನ ಗೋವನ್ + ಈ ಬ್ರಹ್ಮೇತಿಕಾಜ[ರ]ನನ್ + ಆರ್ ಮೋಗಿಸಿದರ್ + ಆರ್ ತಂದರ್-ಇದೆ ಅವಶಕುನ ಇನ್ನು + ಏನ್ + ಈ ಮುದುವೆ ಹಸನಾಗದು + ಎನುತ್ತೆ + ಎಲ್ಲರುಂ ಮೆಲ್ಲನೆ ಕಯ್ಯಮಂ ಕಾಲುಮಂ ಪಿಡಿದು + ಎತ್ತಿಹೊಂಡು ಮೋಗಿ ತಮ್ಮು + ಆಯುಷ್ಯಭಾಷೆಗಳಂ ಮೋಜ[ರ]ಗೆ + ಇಡುವಂತೆ ಚಪ್ಪರದ ಮೋಜ[ರ]ಗ ಮೆಲ್ಲನೆ + ಇಳುಪಿ ಈ ವಿಪ್ರನಂ ಮೋಗಲ್ + ಈಯದಿರಿ + ಈ + ವೃದ್ಧನಂ ಮೋಗಿಸದಿರಿ + ಎಂದು ಬಾಗಿಲ + ಅವನನ್ + ಅದುಹುತ್ತೆ ಕದವನ್ + ಇಕ್ಕೆ ಒಳಗಂ ಮೋಗುವ + ಬಸಕ್ಕೆ ಅವರಿಂ ಮುನ್ನಂ + ಎಯ್ತಂದು + ಒಳಗಂ ಮೋಕ್ಕು ತೋರಣಿದ ತಳಿರಂ ಪಟೆ[ರಿ]ದು ಶಿವದಿಪುತ್ರ + ಇರಲ್ ಅವರ್ ಕಂಡು ಬೆಜ[ರ] ಗಾಗಿ ಈಗಳ್ + ಇಂತು ಮೋಜ(ರ)ಗೆ ಇರಿಸಲಾಗಳ್ + ಅಂತೆ ಬಂದು ಮುಂದೆ + ಇರ್ವಪನ್ + ಈ ವೃದ್ಧಂ ಕಿರುಕುಳನಲ್ಲ ಕಾರಣಿಕನ್ + ಆಗಲ್ + ವೇಳುಂ + ಎಂದು ನೋಡುತ್ತ + ಇರ್ವರ್.

ಪ್ರಾರ್ಥಣೆ ಕಥೆ

ಕೈಲಾಸದಲ್ಲಿರುವ ಉದ್ಯಾನವನದಲ್ಲಿ ಇಬ್ಬರು ರುದ್ರಕನ್ನಿಕೆಯರು ಹೂ ಬಿಡಿಸುತ್ತಿದ್ದರು. ಇದನ್ನು ರುದ್ರಗಣಿದ ಸದಸ್ಯರಲ್ಲಿಬ್ಬನಾದ ಮುಷ್ಟದತ್ತ ಗಮನಿಸಿ ಅವರನ್ನು ಅನುರಾಗ ಭಾವದಿಂದ ನೋಡಿದನು. ಮುಷ್ಟದತ್ತನನ್ನು ಕಂಡ ರುದ್ರಕನ್ನಿಕೆಯರೂ ಅವನನ್ನು ಅದೇ ಭಾವದಿಂದ ನೋಡುತ್ತಿರುವುದನ್ನು ಶಿವ ಗಮನಿಸಿದ ಮತ್ತು ಅಸಮಾಧಾನ ಹೊಂದಿದ. ಕೈಲಾಸದಲ್ಲಿ ಗಣಗಳು ಇಂತಹ ವಿಕಾರಭಾವನೆಗಳನ್ನು ಹೊಂದಿರುವುದು ಅಪರಾಧ. ಹಾಗಾಗಿ ಶಿವನು ಈ ಮೂವರಿಗೂ ಇಹಲೋಕದಲ್ಲಿ ಮನುಜರಾಗಿ ಹುಟ್ಟಿ ಎಂದು ಶಪಿಸಿದನು. ಇದರಿಂದ ನೋಂದ ಮುಷ್ಟದತ್ತ “ನಿಮ್ಮನ್ನಗಲಿ ನಾನಿರಲಾರೆ, ದಯವಿಟ್ಟ ನನ್ನ ತಪ್ಪನ್ನು ಮನ್ನಿಸಿ” ಎಂದು ಪ್ರಾರ್ಥಿಸಲು, ನೀನು ಈಗ ಭೂಲೋಕದಲ್ಲಿ ಮಾನವನಾಗಿ ಹುಟ್ಟಿ, ಆದಪ್ಪು ಬೇಗನೆ ನಿನ್ನನ್ನು ಕೈಲಾಸಕ್ಕೆ ಕರೆಸಿಕೊಳ್ಳುವೆನೆಂದು ಆಶ್ವಾಸನೆ ನೀಡಿದ. ಹೀಗಾಗಿ ಜೋಳದೇಶದ ರಾಜಮನೆತನದಲ್ಲಿ ನಂಬಿಯಣಿನಾಗಿ ಮುಷ್ಟದತ್ತನೂ ಪರವೆ-ಸಂಕಿಲಿಯರಾಗಿ ರುದ್ರಕನ್ನಿಕೆಯರೂ ಹುಟ್ಟಿದರು.

ಪದಗಳ ಅರ್ಥ

ಅರಸು - ಹುಡುಕು	ಅವಂದಿರ್ - ಅವರು
ಅದುಹು - ಸಂಶಯ ಪಡು	ಆವು - ನಾವು
ಆಪಾದ ಮಸ್ತಕ ಪರ್ಯಂತರ - ಪಾದದಿಂದ ತಲೆಯವರೆಗೆ	
ಅನುವಾಗು - ಸಿದ್ಧನಾಗು	
ಅಪರಿಮಿತ - ಪರಿಮಿತವಲ್ಲದ, ಮಿತಿಯಿಲ್ಲದ.	ಇರೆ - ಇರಲು
ಈಯದೆ - ಬಿಡದೆ	ಉದ್ದೂಳಿಸು - ಲೇಪಿಸು
ಎಯ್ಯಂದು - ಬಂದು	ಎಳಸಿರ್ವ - ಸುತ್ತುವರಿದಿರುವ
ಎಸಕ್ಕೆ - ಅಷ್ಟಕ್ಕೆ, ಅಷ್ಟ ಹೊತ್ತಿಗೆ.	ಒರ್ವನೆ - ಒಬ್ಬನೆ
ಕೆಮಲಜ - ಬ್ರಹ್ಮ	ಕಾರಣಿಕ - ಅಸಾಧಾರಣ ಪುರುಷ
ಖಿಂಜ್ಞಂಗ - ತುದಿಯಲ್ಲಿ ತಲೆಬುರುಚೆಯುಳ್ಳ ಶಿವನ ಗದೆ	
ಗಜ - ಆನೆ	
ಗೊಹಗೊಹಗೆನಟ್ಟು - ಗೊರ್ಗೊರ್ಗ ಎಂದು ಶಬ್ದಮಾಡು	
ಗೌತಮನ ಗೋವು - ಬಡಕಲಾದ ಗೋವು	
ಘಳಿಗೆವಟ್ಟಲು - ಘಳಿಗೆಯನ್ನು ಸೂಚಿಸುವ ಬಟ್ಟಲು	
ಜರಿತ್ತಂ - ಕೆಲಸ	
ಜೋಲ್ಲು - ಸಡಿಲವಾಗಿರುವ	ತತ್ತರ - ಆಸಕ್ತಿ
ತಂಡುಲ - ಅಕ್ಕಿ	ತೆರೆ - ಮುಪ್ಪಿನಿಂದಾದ ಸುಕ್ಕಗಟ್ಟಿದ ಚರ್ಮ
ತೊವಲ್ - ಚರ್ಮ	ತೊತ್ತುಗೊಂಡು - ಸೇವಕನನ್ನಾಗಿ ಮಾಡಿಕೊಂಡು
ನರೆ - ಮುಪ್ಪಿನಿಂದ ಬರುವ ಬಿಳಿಕೂದಲು	ನಿಕರೆ - ಸಮೂಹ
ನೆರವಿ - ಸೇರಿದ ಜನ	ನೆಗಬಿ - ಎತ್ತಿ
ನೇಲ್ಲು - ನೇತಾಡುವ	ಪರಿವಾರ - ಸುತ್ತುಮುತ್ತಲ ಜನ
ಮುವ್ರ್ - ಹುಬ್ಬು	ಮೊಗಿಸು - ಹೊಕ್ಕಿಸು
ಮೊಗುತಪ್ಪಾಗಳ್ - ಹೊಕ್ಕಿದಾಗ	ಬನ(ಧ್ವ) - ವನ(ತ್ವ)
ಬಿನ್ನಪ(ಧ್ವ) - ವಿಜ್ಞಾಪನೆ(ತ್ವ)	ಬಿನ್ನೆಸು - ನಿರ್ವೇದಿಸು, ವಿಜ್ಞಾಪಿಸು.
ಬೆಳ್ಳು - ಬಿಳಿ	ಬೆಂಬಳಿಗೊಂಡು - ಹಿಂಬಾಲಿಸಿ
ಬ್ರಹ್ಮೀತಿಕಾರ - ಬ್ರಹ್ಮಣನನ್ನು ಕೊಂದವ	ಮತ್ತೆಮಂಡಲ - ಭೂಲೋಕ;
ಮತ್ತ್ರ್ - ಭೂಮಿ	ಮಲ್ಲಿಗೊಂಡು - ಗುಂಪುಗೂಡಿ
ಯಷ್ಟ್ - ಉರುಗೋಲು	ವಸುಧೆ - ಭೂಮಿ
ವೇಷ್ಟ್ - ಪಂಚೆ	ಶತವ್ಯಧ್ - ನೂರುವರ್ಷ ತುಂಬಿದ ಮುದುಕ
ಶಿವದಿಡು - ಶಿವಾ ಎಂದು ಕೂಗು	ಶುಕ - ಗಿಳಿ
ಶಿಧಿಲಾಕ್ಷರ - ತೊದಲು ಮಾತು	ಹಮ್ಮೆಸು - ಮೈಮರೆ, ಮೂಳೆಹೋಗು.

ಇ(ರ)ಳ-ಕುಳ-ಕ್ಷಳ :

ಕನ್ನಡ ವರ್ಣಮಾಲೆಯಲ್ಲಿ ಹಿಂದೆ ಮೂರು ರೀತಿಯ ‘ಳ’ ಕಾರಗಳಿದ್ದವು. ಅವೇ ಇಳ, ಕುಳ, ಕ್ಷಳ.

‘ಳ’ ಈ ‘ಳ’ ಕಾರವೇ ಇಳ. ಸೂಟ್ ಪದಕ್ಕೆ ಸರದಿ, ಪಾಳಿ ಎಂಬರ್ಥವಿದೆ.

‘ಳ’ ಅಕ್ಷರವೇ ಕುಳ. ಎಳ- ಬೆಕ್ಕು, ಸಣ್ಣ; ಕೆಳ- ಪಕ್ಕವಾಗು, ಮಾಗು ಎಂಬ ಅರ್ಥವುಳ್ಳ ಪದಗಳಿವು.

ಸಂಸ್ಕೃತದ ‘ಲ’ ಕಾರ ಕನ್ನಡಕ್ಕೆ ಬರುವಾಗ ‘ಳ’ ಕಾರ ರೂಪವನ್ನು ಹೊಂದುತ್ತದೆ. ಇದೇ ಕ್ಷಳ. ಮಂಗಲ-ಮಂಗಳ; ಹಿಂಗಲ- ಹಿಂಗಳ ಇತ್ಯಾದಿ.

ಇದೇ ರೀತಿ ‘ರ’ ಕಾರದಲ್ಲಿಯೂ ಎರಡು ರೀತಿಯ ‘ರ’ ಕಾರಗಳು ಇದ್ದವು. ಅವುಗಳನ್ನು ರೇಫ್, ಮತ್ತು ಶಕ್ತರೇಫ್ ಎಂದು ಕರೆಯಲಾಗುತ್ತಿತ್ತು.

‘ರ’ ಅಕ್ಷರವೇ ರೇಫ್ ಮತ್ತು ‘ಇ’ ಅಕ್ಷರವೇ ಶಕ್ತರೇಫ್. ಈ ಅಕ್ಷರಗಳಿಂದ ಕೂಡಿದ ಪದಗಳಿಗೆ ಅರ್ಥ ವ್ಯತ್ಯಾಸವಿತ್ತು.

ಉದಾ : ಏರ್- ಹತ್ತು; ಏಜ್ - ಗಾಯ

ನೆರೆ - ಸಮೀಪ, ಅಕ್ಕಪಕ್ಕ ; ನೆಱಿ - ಪ್ರವಾಹ, ಮಹಾಮಾರ

ಮೋರೆ - ಪ್ರಾಣಿನೆ ;

ಮೋಣಿ- ಗೋಳಾಟ, ಗುಂಯ್ - ಗುಡು. (ದುಂಬಿ ಮೋಣಿಯುತ್ತದೆ)

ಟಿಪ್ಪಣಿ

ವಿರೂಪಾಕ್ಷ : ಶಿವನ ಮತ್ತೊಂದು ಹೆಸರು. ಹಂಪೆಯಲ್ಲಿರುವ ವಿರೂಪಾಕ್ಷ ಹರಿಹರನ ಆರಾಧ್ಯದ್ಯೇವ.

ಮಷ್ಟದತ್ತ : ನಂಬಿಯಣ್ಣನ ಪೂರ್ವಜನ್ಯದ ಹೆಸರು. ಈತನು ಶರಣ ನಡೆವಳಿಕೆಗೆ ಅಪಚಾರವೆಂಬಂತೆ ರುದ್ರಕನ್ನಿಕೆಯರನ್ನು ಮೋಹದ ದೃಷ್ಟಿಯಿಂದ ನೋಡಿದ್ದರಿಂದ ಮಾನವನಾಗಿ ಭೂಲೋಕದಲ್ಲಿ ಹುಟ್ಟಿ ಕಷ್ಟಕೋಟಲೆಗಳನ್ನು ಅನುಭವಿಸಬೇಕಾಯಿತು.

ಪರವೆ-ಶಂಕಿಲಿ : ಇವರಿಬ್ಬರು ಪೂರ್ವಜನ್ಯದಲ್ಲಿ ಕೈಲಾಸದ ರುದ್ರಕನ್ನಿಕೆಯರಾಗಿದ್ದರು. ಅಲ್ಲಿದ್ದ ಇವರ ಮನಸ್ಸು ಮೋಹಕ್ಕೆ ಒಳಗಾದುದರಿಂದ ಮೋಹದ ಮಾಯೆಯನ್ನು ಕಳೆದುಕೊಳ್ಳಲು ಮಾನವರಾಗಿ ಹುಟ್ಟಿರೆಂದು ಶಿವನ ಶಾಪಕ್ಕೆ ಗುರಿಯಾದವರು.

ಮಣಮಂದಪುತ್ರರು : ಜೋಳ ದೇಶದ ಒಂದು ಗ್ರಾಮ. ಇಲ್ಲಿ ನಂಬಿಯಣ್ಣನ ಮದುವೆಗೆ ಏಪಾಡು ಮಾಡಲಾಗಿತ್ತು. ವ್ಯಧ ವೇಷಧಾರಿಯಾಗಿ ಒಂದ ಮಾಹೇಶ್ವರ ವ್ಯವಸ್ಥೆಯನ್ನೆಲ್ಲ ಅವ್ಯವಸ್ಥೆಯನ್ನಾಗಿ ಮಾಡಿದ.

ಜೋಯಿಸ್ : ಜೊಯೇತಿಶ್ವಾಸ್ತ್ರ ತಿಳಿದವನು. ಶಾಸ್ತ್ರ ಗ್ರಂಥಗಳನ್ನು ಮನನ ಮಾಡಿಕೊಂಡು ಸಂಪ್ರದಾಯಕ್ಕೆ ಚ್ಯಾತಿಬಾರದಂತೆ ಬದುಕನ್ನು ಸಾಗಿಸುವ ಧಾರ್ಮಿಕ ಮುಂದಾಳು.

ಕಾರಣಿಕ : ಯಾವುದೋ ಒಂದು ತಪ್ಪಿಗಾಗಿ ಶಿವನ ಅವಕೃಪೆಗೆ ಒಳಗಾಗಿ, ಭೂಲೋಕಕ್ಕೆ ಒಂದು ಅನಂತರ ಕೈಲಾಸದ ಶಿವ ಗಣಪರಿವಾರದಲ್ಲಿ ಸೇರುವವನೇ ಕಾರಣಿಕ, ಅವಶಾರ ಮರುಷ.

ಫಳಿಗೆವಟ್ಟಲು : ಫಳಿಗೆ ಬಟ್ಟಲು – ಒಂದು ದಿನಕ್ಕೆ (ರಾತ್ರಿ ಸೇರಿ) ೨೦ ಫಳಿಗೆ. ಒಂದು ಫಳಿಗೆಯನ್ನು ಅಳೆಯಲು ಈ ಬಟ್ಟಲನ್ನು ಬಳಸುತ್ತಿದ್ದರು. ಒಂದು ನಿರ್ದಿಷ್ಟ ಗಾತ್ರದ ಬಟ್ಟಲಿಗೆ ತಳದಲ್ಲಿ ನಿರ್ದಿಷ್ಟ ಗಾತ್ರದ ರಂಧ್ರವನ್ನು ಮಾಡಿ ಇನ್ನೊಂದು (ಅದಕ್ಕಿಂತ ಹೊಡ್ಡಿದು) ಬಟ್ಟಲ ಮೇಲೆ ಇಟ್ಟು ತೂತು ಮಾಡಿರುವ ಬಟ್ಟಲಿಗೆ ನೀರು ತುಂಬಿಸುತ್ತಿದ್ದರು (ಕೆಲವು ಕಡೆ ಮರಳನ್ನು ತುಂಬುತ್ತಿದ್ದರು) ಆ ನೀರು (ಮರಳು) ಮೂರ್ತಿಯಾಗಿ ಕೆಳಗಿರುವ ಬಟ್ಟಲಿಗೆ ಸೋರಿ ಹೋದಾಗ ಒಂದು ಫಳಿಗೆ ಆಯಿತು ಎಂದು ಲೆಕ್ಕಾಚಾರ ಮಾಡಲಾಗುತ್ತಿತ್ತು.

ಕಮಲಜ : ಕಮಲ-ತಾವರೆ ಜ-ಜನಿಸಿದವನು. ಕಮಲದಲ್ಲಿ ಜನಿಸಿದವನು, ಬ್ರಹ್ಮ.

ಬ್ರಹ್ಮೇತಿಕಾಜ[ರ] : ಬೊಮ್ಮೇತಿಗಾಜ[ರ], ಬ್ರಾಹ್ಮಣ ವರ್ಧಯನ್ನು ಮಾಡಿದವನು; ಬ್ರಹ್ಮಹತ್ಯಾದೋಷಕ್ಕೆ ಒಳಗಾದವನು.

ಅಭ್ಯಾಸ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

ಇ. ನಂಬಿಯಣಿನ ಮೂರ್ವಜನ್ಮದ ಹೆಸರೇನು?

ಇ. ಹರಲೀಲೆ ಪಾಠದ ಮೂಲ ಕೃತಿ ಯಾವುದು?

ಇ. ಹರಲೀಲೆ ಪಾಠದ ಕವಿಯ ಹೆಸರೇನು?

ಇ. ಗಿರಿಜೆ ಎಲ್ಲಿ ಇರಬೇಕೆಂದು ಶಿವನು ತಿಳಿಸಿದನು?

ಇ. ಹರಿಹರ ಬರೆದಿರುವ ಎರಡು ಕೃತಿಗಳನ್ನು ಹೆಸರಿಸಿ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

ಇ. ವಿರೂಪಾಕ್ಷನು ಗಿರಿಜೆಗೆ ಏನೆಂದು ಹೇಳಿದನು?

ಇ. ಚೋಳದೇಶದಲ್ಲಿದ್ದ ಮೂರು ಗ್ರಾಮಗಳನ್ನು ಹೆಸರಿಸಿ.

ಇ. ವೃದ್ಧಮಾಹೇಶ್ವರನು ಶಿವಮಂತ್ರವನ್ನು ಹೇಳುತ್ತಿದ್ದ ರೀತಿಯನ್ನು ತಿಳಿಸಿ.

ಇ. ಕೆಳಗೆ ಬಿದ್ದ ವೃದ್ಧನನ್ನು ನೋಡಿ ನೆರೆದಿದ್ದ ಜನ ಏನೆಂದು ಮಾತನಾಡಿಕೊಂಡರು?

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

೧. ಶಿವನು ವೃದ್ಧಮಾಹೇಶ್ವರನಾಗಿ ವೇಷದರಿಸಲು ಕಾರಣ ಮತ್ತು ವೃದ್ಧಮಾಹೇಶ್ವರನ ವರ್ಣನೆಯನ್ನು ತಿಳಿಸಿ.

೨. ಮದುವೆ ಮಂಟಪದಲ್ಲಿ ವೃದ್ಧನು ಮಾಡಿದ ಅವಾಂತರಗಳಾವುವು?

ಈ) ಸಂದರ್ಭ-ಸಹಿತ ಸ್ವಾರಸ್ಯವನ್ನು ವಿವರಿಸಿ.

೧. “ಸಕಲಸುಖಿಮಂ ಹೂಜೆಯಾಗಿ ಕೃಕೋಂಡುಬರ್ಮ್ಯಾ”

೨. “ನೀನತ್ಯಂತ ಕರುಣೀ”

೩. “ಮಣಿಂ ಪಣಿಂದಂತೆ”

೪. “ಈ ವೃದ್ಧಂ ಕಿಣುಕುಳನಲ್ಲ”

೫) ಕೊಟ್ಟಿರುವ ನಾಲ್ಕು ಆಯ್ದುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

೧. ಹರಿಹರನ ಕಾಲ _____

(೧೧೬೦ ೧೨೬೦ ೧೨೦೦ ೧೪೬೦)

೨. ವೃದ್ಧಮಾಹೇಶ್ವರ _____ ಕೊಡದ ಮೇಲೆ ಬಿದ್ದನು

(ಎಣ್ಣೆಯ ಹಾಲಿನ ತುಪ್ಪದ ಮಜ್ಜಿಗೆ)

೩. ಹರಲೀಲೆ ಪಾಠವನ್ನು _____ ರಗಳೆಯಿಂದ ಆಯ್ದುಕೊಳ್ಳಲಾಗಿದೆ.

(ಬಸವರಾಜ ದೇವರ ರಗಳೆ ನಂಬಿಯಣಿನ ರಗಳೆ ಗುಂಡಯ್ಯನ ರಗಳೆ ಮಹಾದೇವಿಯಕ್ಕನ ರಗಳೆ)

೪. ವೃದ್ಧಮಾಹೇಶ್ವರನು ಕೈಲಾಸದಿಂದ _____ ಗೆ ಬಂದನು.

(ಮಣಮಂದಪುತ್ತಾರು, ತಿರುವಾರೂರು, ತಿರುವತ್ತಿಯೂರು, ಕೈಲಾಸಮರ)

೬) ಹೊಂದಿಸಿ ಬರೆಯಿರಿ.

‘ಅ’ ಪಟ್ಟಿ

‘ಆ’ ಪಟ್ಟಿ

೧. ಮುಷ್ಟದತ್ತ

ಹಂಪಿ

೨. ರುದ್ರಕನ್ನಿಕೆಯರು

ಬ್ರಹ್ಮ

೩. ಚೋಳದೇಶ

ನಂಬಿಯಣಿ

೪. ಕಮಲಜ

ಪರವೆ-ಸಂಕಿಲೆ

೫. ಗಿರಿಜೆ

ಮಣಮಂದಪುತ್ತಾರು

ಶಿವ

ಪಾರ್ವತಿ

ಭಾಷೆಯ ಸೌಬಗ್ಯ

ಎರಡು ದೀರ್ಘಾಕ್ಷರಗಳಿರುವ ಶಬ್ದಗಳು ಬಂದಾಗ ನಾವು ಹೆಚ್ಚಾಗಿ ಒಂದು ಅಕ್ಷರವನ್ನು ಪ್ರಸ್ತುಪಾಗಿಯೂ ಇನ್ನೊಂದನ್ನು ದೀರ್ಘವಾಗಿಯೂ ಉಚ್ಛರಿಸುತ್ತೇವೆ. ಮನಸ್ಸಿಟ್ಟು ಮಾತುಗಳನ್ನಾಡಿದಾಗ ಈ ತಪ್ಪಿನ ಅರಿವಾದೀತು.

(೧) ಅವನಿಗೆ ಸ್ವಲ್ಪವೂ ಜವಬ್ದಾರಿ ಇಲ್ಲ.

(೨) ಸಂಜೆ ಹೊತ್ತು ಧಾರವಾಹಿ ನೋಡುತ್ತಿದ್ದರೆ ಸಮಯ ಸರಿದದ್ದೇ ಗೊತ್ತಾಗುವುದಿಲ್ಲ.

(೩) ಇಡೀ ದಿನ ಧಾರಕಾರ ಮಳೆ ಬಂತು.

(೪) ಅದು ಮಾಂಸಹಾರದ ಹೊಟ್ಟೇಲು.

- ಈ ಶಬ್ದಗಳಲ್ಲಿ ತಪ್ಪೆಲ್ಲಿದೆ ಗುರುತಿಸಬಲ್ಲಿರಾ?

ಜವಬ್ದಾರಿ ಅಲ್ಲ, ಜವಾಬ್ದಾರಿ.

ಧಾರವಾಹಿ ಅಲ್ಲ, ಧಾರಾವಾಹಿ.

ಧಾರಕಾರ ಅಲ್ಲ, ಧಾರಾಕಾರ.

ಮಾಂಸಹಾರ ಅಲ್ಲ, ಮಾಂಸಾಹಾರ.

ಇಂಥ ಇನ್ನೊಮ್ಮೆ ಶಬ್ದಗಳನ್ನು ಸಂಗ್ರಹಿಸಿ ಬರೆಯಿರಿ.

ಸ್ವೇಧಾಂತಿಕ ಭಾಷಾಭ್ಯಾಸ

ರಗಳೆ

‘ರಗಳೆ’ ಎಂಬುದು ‘ರಫ್ಟಾ’ ಎಂಬ ಸಂಸ್ಕೃತ ಪದದ ತದ್ವರೂಪ. ಕನ್ನಡದಲ್ಲಿ ಸಾಮಾನ್ಯವಾಗಿ ಉತ್ತಾಹ, ಮಂದಾನಿಲ ಮತ್ತು ಲಲಿತ ಎಂದು ಮೂರು ವಿಧದ ರಗಳೆಗಳು ಪ್ರಸಿದ್ಧವಾಗಿವೆ. ‘ರಗಳೆ’ಯಲ್ಲಿ ಇಂತಿಪ್ಪೇ ಸಾಲುಗಳು ಇರಬೇಕೆಂಬ ನಿಯಮವಿಲ್ಲ. ಆದರೆ ಎಲ್ಲಾ ಸಾಲುಗಳು ಸಮಾನವಾದ ಮಾತ್ರಾಗಣದಿಂದ ಹೂಡಿರುತ್ತವೆ. ಎರಡೆರಡು ಸಾಲುಗಳಲ್ಲಿ ಪ್ರಾಸಗಳಿರುತ್ತವೆ.

ಉತ್ತಾಹ ರಗಳೆ :

ಇ	ಇ	ಇ	ಇ
ಉಂಬ	- ಉ	- ಉ	- ಉ
ಕಳಿವರ್ಣ	ಮೊಗೊ	ಇಂಗ	ಇಲ್ಲಿ
ಇ	ಇ	ಇ	ಇ
ಉಂಬ	- ಉ	- ಉ	- ಉ
ತಳಿರ	ಕಾವ	ಇಂಗ	ಇಲ್ಲಿ
ಇ	ಇ	ಇ	ಇ
- ಉ	- ಉ	- ಉ	- ಉ
ತುಂಬಿ	ವಿಂಡಿ	ನಂತೆ	ಪಾಡಿ
ಇ	ಇ	ಇ	ಇ
- ಉ	- ಉ	- ಉ	- ಉ
ಜಕ್ಕೆ	ವಕ್ಕೆ	ಯಂತೆ	ಕೂಡಿ

ಈ ರಗಳೆಯಲ್ಲಿ ಪ್ರತಿ ಸಾಲಿನಲ್ಲಿ ಮೂರು ಮಾತ್ರೆಗಳ ನಾಲ್ಕು ಗಣಗಳುಂಟು ಮೊದಲೆರಡು ಸಾಲುಗಳಲ್ಲಿ ಆದಿ ಮತ್ತು ಅಂತ್ಯಪ್ರಾಸಗಳೂ ಮತ್ತೆರಡು ಸಾಲುಗಳಲ್ಲಿ ಅಂತ್ಯಪ್ರಾಸವೂ ಇರುವುದನ್ನು ಗಮನಿಸಬಹುದು.

ಸೂತ್ರ : ಎರಡೆರಡು ಸಾಲುಗಳಲ್ಲಿ ಪ್ರಾಸ ನಿಯಮವನ್ನಿಟ್ಟುಕೊಂಡು ಪ್ರತಿಪಾದದಲ್ಲಿ ಮೂರು ಮಾತ್ರೆಗಳ ನಾಲ್ಕುಗಣಗಳಿಷ್ಟು ಸಾಲುಗಳ ಸಂಖ್ಯೆ ನಿಯಮವಿಲ್ಲದೆ ಇರುವ ಪದ್ಯ ಜಾತಿಯೇ ಉತ್ಸಾಹ ರಗಳೆಯೇನಿಸುವುದು.

ಮಂದಾನಿಲ ರಗಳೆ :

ಲ ಲ ಲ ಲ
 -೦೦ | - - | ೦೦ ೦೦ | - -
 ಆಡುವ ಗುಂಡ | ಯ್ಯನ ಹೊಸ | ನೃತ್ಯಂ
 ಲ ಲ ಲ ಲ
 -೦೦ | ೦೦ - | -೦೦ | - -
 ನೋಡುವ ಶಿವನಂ | ಮುಟ್ಟಿತು | ಸತ್ಯಂ

 ಲ ಲ ಲ ಲ
 ೦೦ - | - - | - - | - -
 ಸುಖಿದಾ | ಟಂತ | ನ್ನಂಬೆಂ | ಬತ್ತಲ್
 ಲ ಲ ಲ ಲ
 ೦೦ ೦೦ | - - | ೦೦ - | - -
 ಸುಖಿ ಮುಖಿ | ದಿಂದರಿ | ಮನಮಂ | ಸುತ್ತಲ್

ಈ ಪದ್ಯಭಾಗದಲ್ಲಿ ಪ್ರತಿಯೊಂದು ಪಾದದಲ್ಲಿ ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿವೆ. ಮೊದಲೆರಡು ಸಾಲುಗಳಲ್ಲಿ ‘ಡೌ’ ಎಂಬ ಪ್ರಾಸಾಕ್ಷರವೂ ಮತ್ತೆರಡು ಸಾಲುಗಳಲ್ಲಿ ‘ಬ್ರಾ’ ಎಂಬ ಪ್ರಾಸಾಕ್ಷರವೂ ಆದಿಪ್ರಾಸವಾಗಿ ಬಂದಿವೆ. ಅದೇ ರೀತಿ ಎರಡೆರಡು ಸಾಲುಗಳಲ್ಲಿ ಅಂತ್ಯಪ್ರಾಸವೂ ಇದೆ.

ಸೂತ್ರ : ನಾಲ್ಕು ಮಾತ್ರೆಗಳ ನಾಲ್ಕು ಗಣಗಳು ಪ್ರತಿ ಪಾದದಲ್ಲಿ ಬಂದು ಎರಡೆರಡು ಸಾಲುಗಳಿಗೆ ಪ್ರಾಸ ನಿಯಮವಿರುವ ಪದ್ಯಜಾತಿಗೆ ಮಂದಾನಿಲ ರಗಳೆಯೇನ್ನುವರು.

ಲಲಿತರಗಳೆ :

ಝ ಝ ಝ ಝ
 ಉಳಿಯೆರಗ | ದನಿಲನಲು | ಗದ ರವಿ ಕ | ರಂ ಮಗದ
 ಝ ಝ ಝ ಝ
 ಉಂ - ಉ | ಉಂ ಉ | ಉಂ ಉ | ಉಂ ಉ

ಸುಳಿಗೊಂಡು | ದಳವೇರಿ | ಹಸರಳಿದ | ಬೆಳಮಳಿದ

ಝ ಝ ಝ ಝ
 ೦೦೦೦೦ | - ಂ - | ೦೦೦ - | - - ಂ |
 ಸರುಜಿರಮೆ | ನಿಪ್ಪಮೀ | ಸಲಮೋಗ್ಗಿ | ಯಂಕೊಂಡು |
 ಝ ಝ ಝ ಝ
 ೦೦೦ - | - ೦೦೦ | ೦೦೦೦೦ | - - ಂ |
 ಇರವಂತಿ | ಯೋಳೊಮೆರೆವ | ಬಿರಿಮುಗುಳ್ಳಿ | ಇಂಕೊಂಡು |

ಇಲ್ಲಿಯೂ ಕೊನೆಯ ಸಾಲಿನಲ್ಲಿ ‘ಳ್ಳ’ ಎಂಬುದು ದ್ವಿತ್ಯಾಕ್ಷರ (ಒತ್ತಕರ) ಆಗಿದ್ದರು ಇಲ್ಲಿ ಶಿಥಿಲದ್ವಿತ್ಯಾಕ್ಷರವಂತಿಗೆ ಅದರ ಹಿಂದಿನ ಅಕ್ಷರ ‘ಗು’ ಎಂಬುದು ಲಘುವಾಯಿತು.

ಈ ಪದ್ಯದ ಪ್ರತಿಯೊಂದು ಸಾಲಿನಲ್ಲಿಯೂ ಏದು ಮಾತ್ರೆಗಳ ನಾಲ್ಕು ಗಣಗಳಿವೆ. ಎರಡೆರಡು ಸಾಲುಗಳಲ್ಲಿ ಪ್ರಸ್ತರಿಸಿದೆ.

ಸೂತ್ರ : ಪ್ರತಿ ಪಾದದಲ್ಲಿ ಐದ್ಯೇದು ಮಾತ್ರೆಗಳ ನಾಲ್ಕು ಗಣಗಳಿಂದ್ದು ವರಡೆರಡು ಸಾಲುಗಳಲ್ಲಿ ಪ್ರಸಗಳಿರುವಂತೆ ರಚಿಸಲ್ಪಟ್ಟ ರಗಳಿಯೇ ಲಲಿತರಗಳಿ.

ಭಾಷಾ ಚಟುವಟಿಕೆ

- ಅ) ಈ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ, ಗಣ ವಿಭಾಗ ಮಾಡಿ, ಭಂದಸ್ಸಿನ ಹೆಸರು ಬರೇದು, ಲಕ್ಷಣ ಬರೇಯಿರಿ.
ರಸಫಲಂಗಳನ್ನಾಗಿ ಶಿಖಿಸಿ, ಶಿಕ್ಷಣ ಮಧುಕರ ಪ್ರಕರಣ ಮೊನ್ಸಿಪಲ್ ಮಧುಕರ ಪ್ರಕರಣ
ಮೊಸ ಮಾವನೆಳಸಿಪರ್ ಮಧುಕರ ಪ್ರಕರಣಂ
- ಆ) ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ಬರೇಯಿರಿ.
೧. ರಾಷ್ಟ್ರೀಯ ಹಬ್ಬಗಳ ಮಹತ್ವ ೨. ರಾಷ್ಟ್ರೀಯ ಭಾವೇಕ್ಕೆ

ಮೂರಕ ಓದು

- ಅ) ಹರಿಹರನ ಬಸವರಾಜದೇವರ ರಗಳಿ ಮತ್ತು ನಂಬಿಯಣ್ಣನ ರಗಳಿಯ ಹೊಸಗನ್ನಡ ಅನುವಾದವನ್ನು ಸಂಗ್ರಹಿಸಿ ಓದಿ.





ಃ. ಹೇಮಂತ

- ಎಸ್. ವಿ. ಪರಮೇಶ್ವರ ಭಟ್ಟ

ಪ್ರವೇಶ: ವಸಂತವನ್ನು ಖುತ್ತಗಳ ರಾಜ ಎಂದು ಎಲ್ಲರೂ ಕರೆಯುತ್ತಾರೆ. ವಸಂತ ಬಂದಾಗ ಪ್ರಕೃತಿಯು ಹಸುರುಟ್ಟಿನಿಲ್ಲತ್ತದೆ. ಹಕ್ಕಿಗಳು ಲವಲವಿಕೆಯಿಂದ ಹಾರಾಡುತ್ತವೆ. ಜೀವರಾಶಿಗೆ ಹೊಸ ಚೈತನ್ಯ ಬರುತ್ತದೆ. ಆದರೆ ಹೇಮಂತ ಖುತ್ತವಿನ ಆರಂಭಕಾಲದಲ್ಲಿ ಪ್ರಕೃತಿಯಲ್ಲಿ ಮೈನಡುಗಿಸುವ ಚೆಳಿ. ಎಲ್ಲೆಲ್ಲೂ ಹಿಮ, ಮಂಜು, ಚೆಳಿ. ಪ್ರಕೃತಿಯಲ್ಲಿ ಜಡತ್ವ ತುಂಬಿ ತುಳುಕುತ್ತದೆ. ಒಟ್ಟಾರೆಯಾಗಿ ಎಲ್ಲೆಲ್ಲೂ ನೀರಸ ವಾತಾವರಣ. ಹಾಗಾದರೆ ಹೇಮಂತ ಕಾಲವನ್ನು ನಾವು ಹೇಗೆ ಸ್ವೀಕರಿಸಬೇಕು? ಕವಿಯು ಇಲ್ಲಿ ವಸಂತದ ಸಂಭ್ರಮದ ಬಗ್ಗೆ ಹೇಳಿದೆ ಹೇಮಂತದ ಜಡತ್ವ ಮೈವೆತ್ತ ಕಾಲದ ಬಗ್ಗೆ ಕವಿತೆ ಬರೆದಿರುವುದು ಏಶೇಷವಾಗಿದೆ. “ಇಲ್ಲ ಇಲ್ಲ” ಎನ್ನುತ್ತೋ ಪ್ರಕೃತಿಯನ್ನು ವರ್ಣಿಸುವ ಕೌಶಲವನ್ನು ಗಮನಿಸಿ.

ಹೇಮಂತ ಖುತ್ತರಾಜನಿಳಿಗೆ ಬಂದಿಳಿವಂದು

ಹೂವಿಲ್ಲ ಹಸುರಿಲ್ಲ ಚಿಗುರೆಲೆಗಳಿಲ್ಲ.

ದುಂಬಿಗಳ ದನಿಯಲ್ಲ ಹಕ್ಕಿಗಳ ಹಾಡಿಲ್ಲ

ಹುಸುಮ ಗಂಧವ ತರುವ ಮರುತನಿಲ್ಲ.

ಚೆಂಗುಡಿಯ ಸಿಂಗರದ ವರ ವರೂಢಿಗಳಿನಿಸಿ
ಮೆರೆವ ಮರಗಿಡ ಬಳ್ಳಿ ಬರಿದೆ ಮೋಗವಿಳುಹಿ
ಮೌನದಲಿ ಮೈದೆಗೆದು ಮನಮುರಿದು ನಿಂದಿಹವು
ಭಾಗ್ಯ ಹೀನರವೋಲು ದೀನರೆಂದನಿಸಿ.

ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿ

ಸುಯ್ಯೆಲರ ಸೂಸುತ್ತಿವೆ ನಿನ್ನ ಹಳಿದು

ಮೆಲ್ಲಮೆಲ್ಲನೆ ಸರಿದು ಮೋಗದ ಜವನಿಕೆಯೆಳೆದು

ತುಂಗ ತೋರೆ ಹರಿಯುತ್ತಿದೆ ನಡುಗಿ ಮೈನನೆದು.

ಹಕ್ಕಿಲೆಗಳುದುರುತ್ತಿಹ ಬರಲು ಮರಗಳನೇರಿ
ಕಣ್ಣೀರು ಸುರಿಸುತ್ತಿದೆ ಕಾನನದ ಹಕ್ಕಿ.
ತಣ್ಣನೆಯ ಗಾಳಿಯಲಿ ಹಿಮದೊಂದು ಸೋನೆಯಲಿ
ಮಿಳ್ಳಿನಿದೆ ಮಾನವನ ಜೀವ ಸೆರೆ ಸಿಕ್ಕಿ.

ಎತ್ತಲುಂ ಬಿಳಿಮಂಜು ಎತ್ತಲುಂ ಹಿಮಗಳಿ
ಎತ್ತಲುಂ ನಡುಗುತ್ತಿಹ ನೀರವಾಲೋಕೆ!
ಎತ್ತಲುಂ ಬರದುಬನವೆತ್ತಲುಂ ಜಡದ ಜನ
ಎತ್ತಲುಂ ಶಾಸ್ಯ ಮನಮರುಗುತ್ತಿಹ ಮರುಕೆ.

ಹೇಮಂತನಾಳಿಕೆಯ ಕರಿಣ ಶಾಸನವಿಂತು
ಅದಕೆ ತಲೆವಾಗುವುದೆ ಸೃಷ್ಟಿಯೊಳ್ಳಬುದ್ದ.
ಒಂದೊಂದು ಯಶವಿನಲ್ಲಿ ಒಂದೊಂದು ರೀತಿಯಲ್ಲಿ
ಸಂಸ್ಕಾರ ಪಡೆಯುವುದೆ ಜೀವಗಳ ಧರ್ಮ.



ಕೃತಿಕಾರರ ಪರಿಚಯ

ರಾಜೀವ ಫೆಬ್ರವರಿ ಉರಂದು ಚಿಕ್ಕಮಗಳೂರು ಜಿಲ್ಲೆಯ ಶೈಂಗೇರಿಯಲ್ಲಿ ಹುಟ್ಟಿದೆ ಎಸ್. ವಿ. ಪರಮೇಶ್ವರ ಭಟ್ಟರು ಮೈಸೂರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಕನ್ನಡದ ಶೈಕ್ಷಣಿಕ, ಅನುವಾದಕ, ಸಾಹಿತ್ಯಸೇವಕರೆಂದು ಖ್ಯಾತರಾಗಿದ್ದಾರೆ. ಭಾಸ ಹಾಗೂ ಕಾಳಿದಾಸರ ಸಂಸ್ಕृತ ಕೃತಿಗಳನ್ನು ಅತ್ಯಂತ ಸಮರ್ಥವಾಗಿ ಕನ್ನಡ ಕ್ಷೇತ್ರದಲ್ಲಿ ಅನುವಾದಿಸಿದ ಕೀರ್ತಿ ಭಟ್ಟರದು. ಭಟ್ಟರಿಯ ಶತಕತ್ತಿಯಗಳನ್ನೂ ಜಯದೇವನ ಗೀತಗೋವಿಂದವನ್ನೂ ಅವರು ಕನ್ನಡಿಸಿದರು. ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳ ಮರಸ್ಕಾರ ಪಡೆದವರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯರಾಗಿದ್ದರು. “ಇಂಡಬಾಪ”, “ಸುರಹೊನ್ನೆ”, “ಲಾಪ್ಪ ಕಡಲು”, “ರಾಗಿಳೆ” ಮುಂತಾದವು ಅವರ ಕೆಲವು ಮುಖ್ಯ ಕೃತಿಗಳು. “ಹೇಮಂತ” ಕವಿತೆಯನ್ನು ಅವರ “ಗಗನಚುಕ್ಕಿ” ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

ಆಶಯ

ಡಾ. ಎಸ್. ವಿ. ಪರಮೇಶ್ವರ ಭಟ್ಟರು ಕನ್ನಡದ ಬಹುಮುಖ್ಯ ಕವಿ. ಇವರು ಕುವೆಂಪು, ಬೇಂದ್ರ, ಮತ್ತಿನ ಮುಂತಾದವರ ಸಮಾಲೀನರು. ಅವರಲ್ಲಿರ ಕಾವ್ಯಗಳನ್ನು ಬಹಳ ತೀವ್ರವಾಗಿ ಪ್ರಭಾವಿಸಿದವರು. ಎಸ್. ವಿ. ಪರಮೇಶ್ವರ ಭಟ್ಟರ ಅನೇಕ ಕವಿತೆಗಳು ಜನಮಾನಸದಲ್ಲಿ ನಿಂತಿವೆ. ಅವರ “ದೀಪ ಹಚ್ಚಾ” ಎಂಬ ಕವಿತೆಯಂತೂ ಪ್ರತಿ ದೀಪಾವಳಿಯ ಸಮಯದಲ್ಲಿ ಕನ್ನಡಿಗರ ಮನಮನಗಳಲ್ಲಿ ನಲಿದಾಡುತ್ತದೆ. “ಹೇಮಂತ” ಕವಿತೆಯಲ್ಲಿ ಪರಮೇಶ್ವರ ಭಟ್ಟರು ಹೇಮಂತ ಯಶವಿನಲ್ಲಿ ಪ್ರಕೃತಿಯಲ್ಲಿ ಕಂಡು ಬರುವ ದೃಶ್ಯಗಳನ್ನು ಮನಮುಟ್ಟವಂತೆ ಸೇರಿಹಿಡಿದಿದ್ದಾರೆ. ಈ ಸಮಯದಲ್ಲಿ ಉತ್ತರ ಗೋಳಾಧ್ಯಕ್ಷೆ

ಜೆಳಿಗಾಲ. ಉತ್ತರ ಭಾರತದಲ್ಲಂತೂ ಈ ಸಮಯದಲ್ಲಿ ತೀವ್ರವಾದ ಮಂಜು ಬೀಳುವ ಕಾಲ. ಪ್ರಕೃತಿ ಈ ಸಮಯದಲ್ಲಿ ಮೈಮುದುರಿ ಶಾರುತ್ತದೆ. ಹಕ್ಕಿಗಳು ಹಾರಾಟವನ್ನು ಕಡಿಮೆ ಮಾಡುತ್ತವೆ. ವ್ಯಕ್ತಿಗಳು ಎಲೆಗಳನ್ನು ದುರಿಸಿ ಬೋಳಾಗಿ ನಿಲ್ಲುತ್ತವೆ. ಕಾಡು ಪ್ರಾಣಿಗಳಿಗೆ ಅಹಾರ ಸಿಗುವುದು ಕೆಷ್ಟವಾಗುತ್ತದೆ. ಎಷ್ಟೋ ಪ್ರಾಣಿಗಳು ತಟಸ್ಥಾಪಸ್ಥಿಗೆ ಜಾರುತ್ತವೆ. ಹಾಗಾದರೆ ಪ್ರಕೃತಿಗೆ ಹೇಮಂತ ಬೇಡವೆ? ಹೇಮಂತ ಮತ್ತುವನ್ನು ಎದುರುಗೊಳ್ಳುವ ಬಗೆಯೆಂತು ಎಂಬುದನ್ನು ಕೆವಿ ಈ ಕೆವಿತೆಯಲ್ಲಿ ಚರ್ಚಿಸುತ್ತಾರೆ. ಹೇಮಂತನ ಈ ಕರಿಣ ಶಾಸನಕ್ಕೆ ತಲೆಬಾಗುವುದೆ ಸೃಷ್ಟಿಯ ತನ್ನನ್ನು ಉಳಿಸಿಕೊಳ್ಳುವ ಒಳಮುರ್ಚ ಎಂದು ಕೊನೆಯಲ್ಲಿ ಹೇಳುತ್ತಾರೆ. ಮತುಗಳಿಗೆ ತಕ್ಷಂತೆ, ಕಾಲಕ್ಕೆ ತಕ್ಷಂತೆ ತನ್ನಲ್ಲಿ ಬದಲಾವಣೆ ಮಾಡಿಕೊಳ್ಳುವುದೇ ಪ್ರಕೃತಿಯ ಸಹಜಧರ್ಮ ಎಂಬ ಆಶಯ ಕೆವಿತೆಯದು.

ಈ ಕೆವಿತೆಯನ್ನು ನಮ್ಮ ಜೀವನಗಳಿಗೂ ನಾವು ಅನ್ವಯಿಸಿಕೊಳ್ಳಬಹುದು. ಮನುಷ್ಯನ ಬದುಕೆಂಬುದು ಸದಾ ಸಂಭ್ರಮದ ವಸಂತ ಮತ್ತು ಆಗಿರುವುದಿಲ್ಲ. ಕೆಲವೊಮ್ಮೆ ಬಾಳಿನಲ್ಲಿ ಕೆಷ್ಟನಷ್ಟಗಳು ಬರುತ್ತವೆ. ಮನುಷ್ಯನ ಬದುಕು ತೀವ್ರ ಪರೀಕ್ಷೆಗಳಿಗೊಳಗಾಗುತ್ತದೆ. ಆಗ ಆತ ವಿಧಿಯನ್ನು ಹಳಿಯಬಾರದು. ಬಂದಿರುವ ಕೆಷ್ಟಗಳನ್ನು ಸೈರಿಸಬೇಕು. ಮುಂದೊಂದು ದಿನ ವಸಂತವು ಬಂದೇ ಬರುವುದೆಂಬ ಭರವಸೆಯಿಂದ ಬಾಳನ್ನು ಬಾಳಬೇಕು. ಹೇಮಂತ ಮತ್ತುವಿನಲ್ಲಿ ಪ್ರಕೃತಿ ಜಡವಾಗಿದ್ದಂತೆ ಕಂಡರೂ ಮತ್ತೆ ಹೊಸ ಮತ್ತು ಬಂದಾಗ ಅದು ಚಿಗುರೋದೆದು ನಳಗಳಿಸುವಂತೆ ಮನುಷ್ಯನು ಕೊಡ ಹೊಸ ಕಾಲಕ್ಕೆ ಹೊಸ ಬಿಸಿಲಿಗೆ ಕಾಯಬೇಕು. ಬಂದೆಲ್ಲ ಕೆಷ್ಟನುಖಗಳನ್ನೂ ನೈಸರ್ಗಿಕ ಎಂದು ಸ್ವೀಕರಿಸಬೇಕು – ಎಂಬ ಭಾವ ಕೆವಿತೆಯದ್ವಾರಿದೆ.

ಪದಗಳ ಅರ್ಥ

ಇಳಿ	– ಭೂಮಿ
ಗಂಧ	– ಪರಿಮಳ, ಸುವಾಸನೆ
ಮರುತ	– ಮಾರುತ, ಗಾಳಿ
ಚೆಂಗುಡಿ	– ಚಿಗುರೆಲೆ, ಕೆಂಪಾದ ಚಿಗುರೆಲೆಯೆಂಬ ಕೆಂಪು ಪತಾಕೆ
ವರೂಢ	– ರಥ, ತೇರು
ಮೊಗ	– ಮುಖ
ಜವನಿಕೆ	– ಮುಖಪರದೆ
ಬರಲುಮರ	– ಎಲೆಗಳನ್ನು ದುರಿಸಿ ಬರಿದಾದ, ಕೇವಲ ಗೆಲ್ಲಗಳಷ್ಟೇ ಇರುವ ಮರ
ಕಾನನದ ಹಕ್ಕಿ	– ಕಾಡುಹಕ್ಕಿ
ನೀರವ	– ಮೌನ, ನಿಶ್ಚಯ

ಅಭ್ಯಾಸ

- ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.**
- ಹೇಮಂತ ರಾಜನು ಇಳಿಗೆ ಬಂದಾಗ ಮರಗಳು ಹೇಗಿರುತ್ತವೆ?
 - ಮಂಜು ಮುಸುಕನು ಹೊದ್ದು ಮಲಗಿರುವವರು ಯಾರು?
 - ಕಾನನದ ಹಕ್ಕಿ ಏನು ಮಾಡುತ್ತಿದೆ?
 - ಎತ್ತಲೂ ಕಾಣುತ್ತಿರುವ ದೃಶ್ಯ ಯಾವುದು?
 - ಹೇಮಂತ ಯಿತುವಿನಲ್ಲಿ ತುಂಗೆಯ ಶೋರೆ ಹೇಗೆ ಹರಿಯುತ್ತಿದೆ?
 - ಯಾವುದಕ್ಕೆ ತಲೆಬಾಗಬೇಕೆಂದು ಕವಿ ಹೇಳುತ್ತಾರೆ?
 - ಜೀವಗಳ ಧರ್ಮ ಯಾವುದು?
- ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.**
- ಹೇಮಂತನು ಬಂದಿಳಿದಾಗ ಲೋಕದ ಪರಿಸ್ಥಿತಿ ಹೇಗಿತ್ತು?
 - ಹೊಲಗದ್ದೆಗಳು ಮತ್ತು ನದಿಗಳ ಮೇಲೆ ಹೇಮಂತನ ಪ್ರಭಾವ ಏನು?
 - ಹೇಮಂತ ಯಿತುವಿನಲ್ಲಿ ಮರಗಳ ಸ್ಥಿತಿ ಹೇಗಿರುತ್ತದೆ?
 - ಹೇಮಂತನ ಕರಿಣ ಶಾಸನವನ್ನು ಹೇಗೆ ಸ್ವೀಕರಿಸಬೇಕು?
- ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.**
- ಹೇಮಂತ ಯಿತುವಿನಲ್ಲಿ ಪ್ರಕೃತಿಯ ಹೇಗಿರುತ್ತದೆ ಎಂಬುದನ್ನು ವರ್ಣಿಸಿ.
- ಈ) ಸಂದರ್ಭ-ಸಹಿತ ಸ್ವಾರ್ಥಸ್ವವನ್ನು ವಿವರಿಸಿ.**
- “ಚೆಂಗುಡಿಯ ಸಿಂಗರದ ವರ ವರೂರುಗಳೇನಿಸಿ”
 - “ಸುಯ್ಯೆಲರ ಸೂಸುತ್ತಿವೆ ನಿನ್ನ ಹಳಿದು”
 - “ಕಣ್ಣಿರು ಸುರಿಸುತ್ತಿದೆ ಕಾನನದ ಹಕ್ಕಿ”
 - “ಎತ್ತಲುಂ ನಡುಗುತ್ತಿಹ ನೀರವಾಲೋಕ”
 - “ಅದಕೆ ತಲೆವಾಗುವುದೆ ಸೃಷ್ಟಿಯೋಳಮರ್ಮ”

ಉ) ಮೊದಲೆರಡು ಪದಗಳಿಗೆ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.

೧. ಸಿಂಗರ : ಸಿಂಗಾರ :: ಮರುತ : _____.
೨. ಮೌನ : ಮಾತು :: ಜಡ : _____.
೩. ಬನ : ವನ :: ಮೋಗ : _____.
೪. ಚಿಗುರೆಲೆ : ಲೋಪ ಸಂಧಿ :: ತಲೆಹಾಗು : _____.
೫. ನೀರವ : ಮೌನ :: ಕರಿಣ : _____.

ಚೆಟ್ಟುವಟಿಕೆ

ಆ) ಕೊಟ್ಟಿರುವ ಪದ್ಯಭಾಗವನ್ನು ಮೂರಿಗೊಳಿಸಿ ಮತ್ತು ಕಂತಪಾಠ ಹಾಡಿರಿ.

೧. ಹೇಮಂತ ಮತ್ತು ರಾಜ _____

_____ ಮರುತನಿಲ್ಲ.

೨. ಹೇಮಂತನಾಳಿಕೆಯ _____

_____ ಜೀವಗಳ ಧರ್ಮ.

ಆ) “ಹೇಮಂತ” ಕವನವನ್ನು ರಾಗವಾಗಿ ಹಾಡಿರಿ.

ಭಾಷೆಯ ಸೌಬಗ್ಯ

ಅರಿ ಮತ್ತು ತಿಳಿ ಎಂಬವು ಒಂದೇ ಬಗೆಯ ಅರ್ಥವನ್ನು ಕೊಟ್ಟರೂ ಅವುಗಳ ನಡುವೆ ಸೂಕ್ತ ವ್ಯಾತ್ಯಾಸವಿದೆ. ಅರಿವು ಎಂಬುದು ಹೆಚ್ಚಾಗಿ ಮುಸ್ತಕಗಳ ಅಧ್ಯಯನದಿಂದ ಮತ್ತು ಸ್ವತಃ ಆಳವಾದ ಜಿಂತನ-ಮಂಧನಗಳಿಂದ ಬರುವ ಜ್ಞಾನ. ತಿಳಿವು ಎಂಬುದು ಲೋಕಜ್ಞಾನ. ಲೋಕ ಅನುಭವಗಳಿಂದ ಬಂದ ಜ್ಞಾನ.

ಇನ್ನೂ ಒಂದು ವ್ಯತ್ಯಾಸವಿದೆ. ಎರಡೂ ಶಬ್ದಗಳಿಗೆ ವಳಿಕೆ ಎಂಬ ಪ್ರಶ್ನೆಯ ಸೇರಿದಾಗ ಅವುಗಳ ಅರ್ಥಗಳು ಸಂಪರ್ಪಣೆ ಬೇರೆಯಾಗುತ್ತವೆ.

ಅರಿವಳಿಕೆ ಎಂದರೆ ಪ್ರಸ್ತುತಿ ತಪ್ಪಿಸುವ ಜೀವಧ (ಅನಸ್ತೇಷಿಯಾ).

ತಿಳಿವಳಿಕೆ ಎಂದರೆ ಜ್ಞಾನ.

ತಿಳಿವಳಿಕೆ ತಪ್ಪು ಪ್ರಯೋಗ. ತಿಳಿವಳಿಕೆ ಸರಿ.

ಇಂಥ ಬೇರೆ ಉದಾಹರಣೆಗಳನ್ನು ಸಂಗ್ರಹಿಸಿ.

ಮೂರಕೆ ಓದು

೧. ಡಾ. ಎಸ್. ವಿ. ಪರಮೇಶ್ವರ ಭಟ್ಟರ ಕವನ ಸಂಕಲನಗಳನ್ನು ಓದಿರಿ.
೨. ಕಾಳಿದಾಸ ಕವಿಯ “ಯಿತು ಸಂಹಾರ” ಖಂಡಕಾವ್ಯದ ಕನ್ನಡಾನುವಾದಗಳನ್ನು ಓದಿರಿ.





೬. ತತ್ವಪದಗಳು

- ಕಡಕೋಳ ಮಡಿವಾಳಪ್ಪು
- ಶಿಶುನಾಳ ಶರೀಫು

ಪ್ರಮೇಶ : ಸಾಗರ ಸದೃಶ ತತ್ವಪದಜ್ಞನವನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಆಡುಭಾಷೆಯಲ್ಲಿ ಹಾಡಿರುವುದು ತತ್ವಪದಕಾರರ ವೈಶಿಷ್ಟ್ಯ. ಕಡಕೋಳ ಮಡಿವಾಳಪ್ಪು ಮತ್ತು ಶಿಶುನಾಳ ಷರೀಫು ಅವರು ಪ್ರಶ್ನಾತ ತತ್ವಪದಕಾರರಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಸಿದ್ಧರಾಗಿದ್ದಾರೆ. ಹಿಂದಿ ಭಾಷೆಯಲ್ಲಿ ಕಬಿರರು ತತ್ವಪದಜ್ಞನವನ್ನು ಸರಳ ಪದಬಳಕೆಯ ಮೂಲಕ ಉಳಿಬಿಸಿದರೆ, ಶಿಶುನಾಳ ಶರೀರರು ಕನ್ನಡದಲ್ಲಿ ಇಂತಹ ಮಹತ್ವಾರ್ಥವನ್ನು ಸಾಧಿಸಿ ಕನ್ನಡದ ಕಬಿರರೆಂದೆನಿಸಿದರು.

ಗುರುಕರುಣೆ, ಸಾಧು ಸತ್ಯರುಷರ ಸ್ವೇಹದ ಮಹತ್ವವನ್ನು ಕುರಿತು ‘ಗುರುಕರುಣೆ’ ತತ್ವಪದ ವರ್ಣಿಸಿದೆ.

ಬಿದಿರು ಮಾನವನ ಜೀವನದಲ್ಲಿ ಹುಟ್ಟಿನಿಂದ ಸಾಧಿಸಿದ ಬಹು ಉಪಯೋಗಿ ಸಸ್ಯ. ಜೀವನದ ವಿವಿಧ ಮಜಲುಗಳಲ್ಲಿ ಬಿದಿರಿನ ಉಪಯುಕ್ತತೆ ಕುರಿತು ‘ಬಿದಿರು’ ತತ್ವಪದ ವರ್ಣಿಸಿದೆ.

೧. ಗುರುಕರುಣೆ

ಗುರುಕರುಣವಿಲ್ಲದವನ ಸ್ವೇಹ
ಸಾವುತನಕ ಬೇಡ ।
ಸಾಧು-ಸತ್ಯರುಷರ ಸೇವಾ
ಮಾಡಿರುವುದು ಬಹುಪಾಡ
॥ ೧ ॥

ಮಾತಿನೊಳಗ ಮಾತಿಲ್ಲದವನ ಸ್ವೇಹ
ಚಾತಿಜನ್ಮಕಬೇಡ ।
ಹೀನ ಮನುಷ್ಯನ ಸ್ವೇಹ ಮಾಡಿ
ನೀನು ಕಡಲಿಬೇಡ
॥ ೨ ॥

ಅಕ್ಕ-ತಂಗಿಯರೆಂದು ಬಾಯಲೀ ಕರೆದು
ಹೊಕ್ಕು ಬಳಸಲಿಬೇಡ ।
ನಿತ್ಯಕಾಲದಲ್ಲಿ ಅಶನವ ಉಂಡು
ಹೊತ್ತು ಗಳಿಯಲಿಬೇಡ
॥ ೩ ॥

ಹಿರಿದಿಗೆ ಕಿರಿದು ಕಿರಿದಿಗೆ ಹಿರಿದು
ಸರಿಯ ಮಾಡಲಿಬೇಡ |
ಗುರು ಮಹಾಂತೇಶನ ಪಾದವ ಹಿಡಿದು
ಇರುವುದು ಒಮ್ಮಪಾಡ || ೪ ||

- ಕಡಕೋಳ ಮಡಿವಾಳಪ್ಪ

* * * * *

೨. ಬಿದಿರು

ಬಿದಿರು (ನಾ) ಯಾರಿಗಲ್ಲದವಳು || ೫ ||

ಹುಟ್ಟತ ಹುಲ್ಲು ನಾನಾದೆ
ಬೆಳೆಬೆಳೆಯುತ್ತ ದಿವಿನಾದೆ
ಮಕ್ಕಳನು ಶಾಗುವತೊಟ್ಟಿಲಾದೆ || ೬ ||

ಪಲ್ಲಕ್ಕಿದಂಡಿಗೆಯಾದೆ
ಪತ್ರೆಗೆ ಬುಟ್ಟಿ ತಾನಾದೆ
ಮಹಾತ್ಮರ ಕೈಗೆ ಬೆತ್ತ ನಾನಾದೆ || ೭ ||

ಕುಟ್ಟಲು ಒನಕೆಯಾದೆ
ಅಂಬಿಗಗೆ ಕೋಲು ತಾನಾದೆ
ರ್ಯಾತನಿಗೆ ಬಿತ್ತುವ ಕೂರಿಗ್ನಾದೆ || ೮ ||

ಬೀಸುವ ಗೂಟವಾದೆ
ಕೇರುವ ಮರವಾದೆ
ಮುದುಕರಿಗೆ ಉರುವ ಬೆತ್ತವಾದೆ || ೯ ||

ಆಡುವ ಹೋಲಾದೆ
ಹೂಡಲು ಚಕ್ಕಡಿಯಾದೆ
ಸಿದ್ದರಾಮೇಶಗೆ ನಂದಿ ಹೋಲಾದೆ || ೧೦ ||

ನೆರಳಿಗೆ ಜಪ್ಪರವಾದೆ
ಎಕದಂಡಿಗೆ ಕೋಳವೆಯಾದೆ
ಶಿಶುನಾಳಾಧೀಶಗೆ ಓಲಗವಾದೆ || ೧೧ ||

- ಶಿಶುನಾಳ ಶರೀಷ

ಕೃತಿಕಾರರ ಪರಿಚಯ

ಕಡಕೋಳ ಮಡಿವಾಳಪ್ಪ ಅವರು (ಸಾ. ಶ. ೧೨೬೫) ಕಲಬುಗ್ರ ಜಿಲ್ಲೆಯ ಅಫೆಜಲಪುರ ತಾಲ್ಲೂಕಿನ ಬಿದನೂರ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗಂಗಮ್ಮ, ತಂದೆ ವಿರೋಪಾಕ್ಷಯ್ಯ. ಇವರು ಕಲಬುಗ್ರಯ ಶ್ರೀಶರಣ ಬಸವೇಶ್ವರರ ನಿರ್ದೇಶನದಂತೆ ಕಲಕೇರಿ ಮರುಳಾರಾಧ್ಯಾರಿಂದ ಲಿಂಗದೀಕ್ಷೆಯನ್ನು ಪಡೆಯುತ್ತಾರೆ. ಅಧ್ಯಾತ್ಮಕ್ಷೇತ್ರದಲ್ಲಿ ತನ್ನದೇ ಆಗಿರುವ ಪ್ರತಿಭೆಯನ್ನು ಮೇರೆದ ವಿಶಿಷ್ಟ ಕವಿ ಎನಿಸಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆ ಜೀವಗ್ರ ತಾಲ್ಲೂಕು ಯಡ್ಡಾಮಿ ಬಳಿಯ ಕಡಕೋಳ ಗ್ರಾಮವು ಇವರ ಕಾರ್ಯಕ್ಷೇತ್ರ. ಇಲ್ಲಿ ಕಡಕೋಳ ಮಡಿವಾಳಪ್ಪ ಅವರ ಮರವಿದೆ. ‘ಮಹಾಂತೇಶ’ ಎಂಬ ಅಂಕಿತವನ್ನು ಇಟ್ಟುಕೊಂಡು ನೂರಾರು ತತ್ತ್ವಪದಗಳನ್ನು ರಚಿಸಿದ ಕೇತ್ತಿ ಇವರಿಗೆ ಸಲ್ಲುತ್ತದೆ.

ಸಂತ ಶಿಶುನಾಳ ಶರೀಫ ತತ್ತ್ವಪದ ರಚನಾಕಾರರಾದ ಇವರು (ಸಾ.ಶ. ೧೮೮೮) ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ, ಶಿಶುನಾಳದವರು. ಬಾಲ್ಯದ ಹೆಸರು ಮಹಮ್ಮದ್ ಶರೀಫ. ಗುರು ಕಳಸದ ಗೋವಿಂದ ಭಟ್ಟರು. ಕನಾಟಕದ ಕಬೀರರಂದೇ ಶರೀಫರು ಪ್ರಸಿದ್ಧರು. ಶಿಶುನಾಳಾಧೀಶ, ಶಿಶುನಾಳೇಶ ಅಂಕಿತ. ಇವರು ನೂರಾರು ತತ್ತ್ವಪದಗಳನ್ನು ರಚಿಸಿದ್ದಾರೆ

ಆಶಯ

ಕಡಕೋಳ ಮಡಿವಾಳಪ್ಪ ಅವರ ತತ್ತ್ವಪದವು ವಾನವನು ತನ್ನ ಜೀವನದಲ್ಲಿ ಅನುಸರಿಸಬೇಕಾದ ನಡೆನುಡಿಗಳನ್ನು ಬಹುಸುಂದರವಾಗಿ ಚಿತ್ರಿಸುತ್ತದೆ. ನಮ್ಮ ಎಲ್ಲ ಕಾರ್ಯಗಳಿಗೆ ಗುರುಕರುಣ ಅತ್ಯಗತ್ಯ. ಅವರು ಸಾಧು ಸಪ್ತರುಪರ ಸೇವೆಯನ್ನು ಮಾಡುವುದು. ಹೀನ ಮನುಷ್ಯರ ಸ್ವೇಹವನ್ನು ಮಾಡಿರುವುದು, ಸಮಯವನ್ನು ವ್ಯಧರುಮಾಡಿರುವುದು ಉತ್ತಮ ಗುಣಗಳು ಎಂದು ಅಭಿಪ್ರಾಯಪಡುತ್ತಾರೆ.

‘ಗುರುಕರುಣ’ ತತ್ತ್ವಪದವನ್ನು ಕಡಕೋಳ ಮಡಿವಾಳಪ್ಪನವರ ‘ಆಯ್ದ ತತ್ತ್ವಪದಗಳು’ ಸಂಕಲನದಿಂದ ಆಯ್ದು ನಿಗದಿಪಡಿಸಿದೆ.

ಪ್ರಕೃತಿಯಲ್ಲಿ ಬೇಡವಾದ ವಸ್ತು ಯಾವುದೂ ಇಲ್ಲ. ಕೆಲವು ಹೆಚ್ಚು ಮತ್ತೆ ಕೆಲವು ಕಡಿಮೆ ಉಪಯೋಗಿ ವಸ್ತುಗಳಾಗಿವೆ. ಹುಟ್ಟಿನಿಂದ ಸಾವಿನ ತನಕ ದಿನನಿತ್ಯ ಬಳಸುವ ಅತ್ಯಮೂಲ್ಯ ವಸ್ತು ನೀರು. ಇದರಂತೆ ಬಿದಿರೂ ಬಹು ಉಪಯೋಗಿ. ಸಮಾಜದಲ್ಲಿ ಎಲ್ಲರಿಗೂ ಎಲ್ಲಾ ಸಂದರ್ಭಗಳಲ್ಲಿ ಬೇಕಾದ ಈ ಅಮೂಲ್ಯ ಅತ್ಯಗತ್ಯ ಬಿದಿರನ್ನು ಸಂತ ತನ್ನ ದೃಷ್ಟಿಯಲ್ಲಿ ನೋಡಿದ ಪರಿ ಈ ತತ್ತ್ವಪದದಲ್ಲಿ ಸರಳ ಸುಂದರವಾಗಿ ಚಿತ್ರಿತವಾಗಿದೆ.

‘ಬಿದಿರು’ ತತ್ತ್ವಪದವನ್ನು ವಿದ್ಬಾಸ್ ಸದ್ಯೋಚಾತಮೂರ್ತಿ ಸಂಪಾದಿಸಿರುವ ‘ಶಿಶುನಾಳರ ಗೀತಗಳು’ ಸಂಕಲನದಿಂದ ಆಯ್ದು ನಿಗದಿಪಡಿಸಿದೆ.

ಪದಗಳ ಅರ್ಥ

ಅಶನ - ಅನ್ನ, ಆಹಾರ.

ವಿಕದಂಡಿ - ತಂತೀ ವಾದ್ಯ.

ಚಕ್ಕಡಿ - ಎತ್ತಿನಗಾಡಿ.

ದಿವಿನಾಗು - ಮೃತುಂಬಿಕೊಳ್ಳು;

ಪತ್ರೆ - ಎಲೆ, ಬಿಲ್ಲಪತ್ರೆ (ಮೊಜೆಗೆ ಉಪಯೋಗಿಸುವ ಪತ್ರ-ಮಷ್ಟಗಳು);

ಕೂರಿಗೆ - ಬೀಜ ಬಿತ್ತುವ ಸಾಧನ.

ದಂಡಿಗೆ - ಪಲ್ಲಕ್ಕಿ ಹೊರುವ ಕೋಲು;

ಬಹುಪಾಡ - ಬಹಳ ಕಷ್ಟ

ಮರ (ಮೊರ) - ಕೇರುವ ಸಾಧನ, ಗೆರಸೆ.

ಟಿಪ್ಪಣಿ

ತತ್ತ್ವಪದ : ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಕುರಿತ ಶಾಷ್ಟಿಕ ಪದ್ಯವೇ ತತ್ತ್ವಪದ. ಶಾಷ್ಟಿಕತೆಯನ್ನು ಸಹಜ ನೆಲೆಯಲ್ಲಿ ಭಾವಸಂಬಂಧಿ ರೀತ್ಯೇ ಅಲಂಕಾರರೂಪದಿಂದ ಕಟ್ಟಿಕೊಡುವ ಸಾಹಿತ್ಯ ಪ್ರಕಾರ. ಭಕ್ತಿಯ ನೆಲೆಯಲ್ಲಿ ಸತ್ಯ ಸಾಕ್ಷಾತ್ಕಾರವನ್ನು ಸಮನ್ವಯಿಸುವುದೇ ಇದರ ಉದ್ದೇಶ.

ಅಭ್ಯಾಸ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

೧. ಯಾರ ಸ್ನೇಹವು ಸಾಯುವತನಕ ಬೇಡ ಎಂದಿದ್ದಾರೆ?
೨. ಯಾರ ಸ್ನೇಹವನ್ನು ಮಾಡಿ ಕೆಡಬಾರದು?
೩. ತತ್ತ್ವಪದಕಾರರು ಯಾರ ಸೇವೆ ಮಾಡಬೇಕು ಎಂದಿದ್ದಾರೆ?
೪. ಬಿದಿರು ಹೇಗೆ ಬೆಳೆಯಿತು?
೫. ಬಿದಿರಿನ ಚಪ್ಪರವು ಏನನ್ನು ಕೊಡುತ್ತದೆ?
೬. ಬಿದಿರು ಶಿಶುನಾಳಾಧೀಶನಿಗೆ ಏನಾಗುತ್ತದೆ?



ಅ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

- ಇ. ಬಿದಿರು ಮಕ್ಕಳಿಗೆ, ರೈತರಿಗೆ, ಮಹಾತ್ಮರಿಗೆ ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ?
- ಇ. ಧಾನ್ಯಗಳನ್ನು ಕುಟುಳು, ಬೀಸಲು, ಕೇರಲು ಬಿದಿರು ಹೇಗೆ ಸಹಾಯಕವಾಗಿರುತ್ತದೆ?
- ಇ. ತತ್ವಪದಕಾರರು ಸ್ನೇಹ ಮಾಡುವ ಬಗೆಗೆ ಏನೆಂದು ತಿಳಿಸಿದ್ದಾರೆ?
- ಇ. ‘ಗುರುಕರುಣೆ’ ಪದ್ಯದ ಮೂರು ಮತ್ತು ನಾಲ್ಕನೆಯ ಚರಣದಲ್ಲಿ ಏನನ್ನು ಮಾಡಬಾರದೆಂದು ತತ್ವಸಾರಿಸ್ತಾರೆ?

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

- ಇ. ‘ಗುರುಕರುಣೆ’ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
- ಇ. ‘ಬಿದಿರು’ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

- ಇ. “ಹೀನ ಮನುಷ್ಯನ ಸ್ನೇಹ ಮಾಡಿ ನೀನು ಕೆಡಲಿಬೇಡ”
- ಇ. “ನಿತ್ಯಕಾಲದಲ್ಲಿ ಅಶನವ ಉಂಡು ಹೊತ್ತು ಗಳಿಯಲಿಬೇಡ”
- ಇ. “ಮಹಾತ್ಮರ ಕೃಗೆ ಬೆತ್ತ ನಾನಾದೆ”
- ಇ. “ಬೆಳೆ ಬೆಳೆಯುತ್ತ ದಿವಿನಾದೆ”

ಉ) ಕೊಟ್ಟಿರುವ ಪದಗಳಲ್ಲಿ ಸೂಕ್ತಪದವನ್ನು ಆರಿಸಿ ಬರೆಯಿರಿ.

- ಇ. ‘ಅಶನ’ ಪದದ ಅರ್ಥ _____
(ಅನ್ನ ಆಸೆ ಬಟ್ಟೆ ನೀರು)
- ಇ. ‘ಬೆತ್ತ’ ಪದದ ತತ್ವಮರೂಪ _____
(ಪೆತ್ತೆ ವೇತ್ತೆ ಬೆತ್ತೆ ಪೆತ್ತೆ)

೨. 'ಕರುಣೆ' ಪದದ ವಿರುದ್ಧಾರ್ಥಕ ಪದ _____

(ಅನುಕರಣೆ ನಿಕರುಣೆ ನಿಷ್ಠರುಣೆ ಅಪಕರುಣೆ)

೩. 'ಅಂಬಿಗೆ' ಎಂದರೆ _____

(ರ್ಯಾತ್ ಗಾಡಿ ಹೊದೆಯುವವ ಗುರು ದೋಣಿ ನಡೆಸುವವು)

೪) ಮೊದಲೆರಡು ಪದಗಳಿಗೆ ಸಂಬಂಧ ಇರುವಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.

೮. ಹಿಂದು : ಮುಂದು :: ಹಿರಿದು : _____

೯. ಮಾತಿಲ್ಲದವನ : ಲೋಪ ಸಂಧಿ :: ಕರುಣಾವಿಲ್ಲದವನ : _____

೧೦. ಮನುಷ್ಯನ : ಷಟ್ಕೀ ವಿಭಕ್ತಿ :: ಕಾಲದಲ್ಲಿ : _____

೧೧. ಪತ್ರ : ಎಲೆ :: ಚಕ್ಕಡಿ : _____

ಚಟುವಟಿಕೆ

ಅ. ಕೊಟ್ಟಿರುವ ಪದ್ಯಭಾಗವನ್ನು ಮೊರ್ಹಾಗೊಳಿಸಿ.

೧. ಮಾತಿನೊಳಗ _____

_____ ಕೆಡಲೆಬೇಡ

೨. ಬೀಸುವ _____

_____ ಬೆತ್ತವಾದೆ.

ಭಾಷೆಯ ಸೌಬಗ್ಯ

ಮೂಲದಲ್ಲಿ ಒಂದೇ ಅರ್ಥ ಕೊಡುವ, ಆದರೆ ಬಳಕೆಯಲ್ಲಿ ಭಿನ್ನ ಅರ್ಥಗಳನ್ನು ಪಡೆದಿರುವ ಶಬ್ದಗಳಿವೆ. ಉದಾಹರಣೆಗೆ ಕಾರ್ಯ ಮತ್ತು ಕೃತ್ಯ - ಎಂಬ ಎರಡು ಶಬ್ದಗಳಿಗೂ ಕೆಲಸ ಎಂದೇ ಅರ್ಥ. ಆದರೆ ಕನ್ನಡದಲ್ಲಿ ಕೃತ್ಯ ಎಂಬುದು ಕೆಟ್ಟಿ ಕೆಲಸಗಳಿಗೆ ಬಳಸುವ ಶಬ್ದವಾಗಿ ಮಾಪಣಿಯಿದೆ.

- (೧) ಅವರ ಸಾಮಾಜಿಕ ಕಾರ್ಯಗಳು ನಿಜಕ್ಕೂ ಪ್ರಶಂಸಾರ್ಥ (ಅವರು ಮಾಡಿರುವ ಸಾಮಾಜಿಕ ಕೆಲಸಗಳನ್ನು ಮೆಚ್ಚೇಕು)
- (೨) ಈ ಕೃತ್ಯವನ್ನು ಎಸಗಿದವನನ್ನು ಕೂಡಲೇ ಬಂಧಿಸಿ (ಈ ತಪ್ಪು ಕೆಲಸ ಮಾಡಿದವನನ್ನು ಬಂಧಿಸಿ)

ಹೀಗೆಯೇ ಮೂಲದಲ್ಲಿ ಒಂದೇ ಅರ್ಥವಿರುವ, ಆದರೆ ನಂತರದ ದಿನಗಳಲ್ಲಿ ಭಿನ್ನ ಅರ್ಥಗಳನ್ನು ಪಡೆದಿರುವ ಶಬ್ದಗಳ ಪಟ್ಟಿ ಮಾಡಿ.

ಮೂರಕ ಓದು

೧. ಎಸ್. ಜಿ. ನರಸಿಂಹಾಚಾರ್ ಅವರು ರಚಿಸಿದ ‘ಗೋವಿನ ಹಾಡು’ ಶೀರ್ಷಿಕೆಯ ‘ನೀನಾರಿಗಾದೆಯೋ ಎಲೆ ಮಾನವಾ’ ಈ ಹಾಡನ್ನು ಸಂಗೃಹಿಸಿ, ಬಿದಿರು ಪಡ್ಡದೊಂದಿಗೆ ಹೋಲಿಸಿ ನೋಡಿರಿ.
೨. ವಿವಿಧ ತತ್ತ್ವಪದಕಾರರ ತತ್ತ್ವಪದಗಳನ್ನು ಸಂಗೃಹಿಸಿ ಓದಿರಿ.



೨. ನಿನ್ನ ಮುತ್ತಿನ ಸತ್ತಿಗೆಯನಿತ್ತ ಸಲಹೆ



- ರಾಘವಾಂಕ

ಪ್ರಮೇಶ: ಉತ್ತಮ ಕಾವ್ಯಗಳ ಅಧ್ಯಯನದಿಂದ ಜ್ಞಾನ ಹೆಚ್ಚುವುದರೊಂದಿಗೆ ಮಾನಸಿಕ ನೆಮ್ಮಡಿ, ಸುಖ, ಶಾಂತಿ ಲಭಿಸುತ್ತದೆ. ಅದರಿಂದ ಮಹೋನ್ನತ ಸಂಸ್ಕೃತಿಯ ಪರಿಚಯವಾಗಿ ಮನಸ್ಸು ಸಂಸ್ಕಾರಗೊಂಡು ಗೌರವಯುತ ಬದುಕನ್ನ ನಡೆಸಲು ಸಾಧ್ಯವಾಗುತ್ತದೆ. ನಾಡಿನ ಪ್ರಕೃತಿಕ ಸೋಬಗು, ಸಂಸ್ಕೃತಿಯ ತನ್ನಯಿತೆ ಚಾರಿತ್ರಿಕ ಅಭಿಮಾನ ಇತ್ಯಾದಿ ಮೌಲಿಕಾಂಶಗಳ ಅರಿವು ಅಗತ್ಯ ಅಷ್ಟೇ ಅಲ್ಲದೆ ಅನಿವಾರ್ಯ ಕೂಡ. ಅದಕ್ಕೆಂದೇ “ಕಾವ್ಯಾಸ್ತ್ರ ವಿನೋದೇನ ಕಾಲೋ ಗಳ್ಭತಿ ಧೀಮತಾಂ” ಎಂದು ಹಿರಿಯರು ಹೇಳಿದ್ದು. ಮುರಾಣ ಇತಿಹಾಸಗಳಲ್ಲಿ ತ್ಯಾಗ, ಬಲಿದಾನವನ್ನ ಮಾಡಿದವರ ನೂರಾರು ಕಥೆಗಳಿವೆ. ಕನ್ನಡ ಸಾಹಿತ್ಯದಲ್ಲಾ ಇಂತಹ ಕಥೆಗಳು ಹೇರಳವಾಗಿವೆ. “ಸತ್ಯವೇ ನಮ್ಮ ಶಾಯಿ ತಂದೆ, ಸತ್ಯವೇ ನಮ್ಮ ಬಂಧು-ಬಳಗ್” ಎಂದು ಹೇಳಿ ಅದರಂತೆ ನಡೆದ ‘ಮಣ್ಣಕೋಟಿ’ಯ ಕಥೆ ಜನಜನಿತವಾಗಿದೆ. ನಡುಗನ್ನಡ ಕಾಲದ ಕವಿ ರಾಘವಾಂಕ ಸತ್ಯಪಾಲನೆಗಾಗಿ ಸಮಸ್ತವನ್ನೂ ತ್ಯಜಿಸಿದ ‘ಹರಿಶಂದ್ರ’ನ ಭವ್ಯ ಕಥೆಯನ್ನಾಧರಿಸಿ ರೋಚಕ ಕಾವ್ಯ ರಚಿಸಿ ಧನ್ಯನಾಗಿದ್ದಾನೆ.



ಸಂದ ಕಾರಿರುಳು ಕನ್ನೆಯರು ಹಗಲಂ ನೋಡ
ಲೆಂದು ಬಂದರೊ ಸುರಾಸುರರಬುಧಿಯಂ ಮಧಿಸು
ವಂದು ಹೊಸ ವಿಷದ ಹೊಗೆ ಹೊಯ್ದ ಕಗ್ಗನೆ ಕಂದಿ ಜಲದೇವಿಯರು ಮನದಲಿ
ನೋಂದು ಮಾನಿಸರಾದರೋ ಕಮಲಜಂ ನೀಲ
ದಿಂದ ಮಾಡಿದ ಸಾಲಭಂಜಿಕಗಳೊದವಿ ಜೀ
ವಂದಳೆದವೋ ಎನಿಪ್ಪಂದದಿಂ ಬಂದರಂಗನೆಯರವನೀಶನೆಡೆಗೆ

॥ ೮ ॥

ಮಾಯದಬಲೆಯರು ಕಾಣುತ್ತ ಮರು ಭಾಪದಟ
 ರಾಯ ಮರುರೇ ರಾಯ ರಾಯದಳವುಳಕಾಜ
 ರಾಯಕಂಟಕ ರಾಯಜಗಜಟ್ಟಿ ರಾಯದಲ್ಲಣ ರಾಯಕೋಳಾಹಳ
 ರಾಯಭುಜಬಲಭೀಮ ರಾಯಮಧ್ವನ ರಾಯ
 ಜೀಯ ಸ್ಥಿರಂಜೀವಯೆಂದು ಕೇತ್ತಿಸಿ ಗಾಂ
 ನಾಯಕಿಯರೊಲಿದು ದಂಡಿಗೆವಿಡಿದು ಹೊಡಮಟ್ಟಿ ಹಾಡಲುದ್ವೋಗಿಸಿದರು ॥ ೨ ॥

ಎಕ್ಕಲವ ಬಳಿಬಿಡಿದು ಸುತ್ತಿದಾಸಱನು ಮುನಿ
 ರಕ್ಕಸನ ಬನಕೆ ಬಂದಂಜಿಕೆಯನೆರಡನೆಯ
 ಮುಕ್ಕಣ್ಣನೆನಿಪ ಗುರುವಾಜ್ಞಿಗ್ರಂಥಳಲನಲ್ಲದೆ ಕನಸ ಕಂಡ ಭಯವ
 ಮಿಕ್ಕ ಮಚೆವಂತಡಸಿ ಕವಿವ ಗತಿಗಳ ಸೋಗಸ
 ನಕ್ಕಿಸದೆ ಸಮಯೋಚಿತದ ಪಸಾಯಕ್ಕೆ ಮನ
 ವೃಕ್ಷಿ ಸರ್ವಾಭರಣಮಂ ಗಾಣರಾಣಿಯರಿಗಿತ್ತನು ಹರಿಶ್ವಂದ್ರನು ॥ ೩ ॥

ಬಡತನದ ಹೊತ್ತಾನೆ ದೊರಕ ಫಲವೇನು ನೀ
 ರಡಸಿದ್ರ ಹೊತ್ತಾಜ್ಞ ದೊರಕ ಫಲವೇನು ರುಜೀ
 ಯಡಸಿ ಕಡೆದಿಹ ಹೊತ್ತು ರಂಭ ದೊರಕೊಂಡಲ್ಲಿ ಫಲವೇನು ಸಾವ ಹೊತ್ತು
 ಹೊಡವಿಯೊಡತನ ದೊರಕ ಫಲವೇನು ಕಡುವಿಸಿಲು
 ಹೊಡೆದು ಬೆಂಡಾಗಿ ಬೀಳ್ಳಿಮುಗೆ ನೀನೊಲಿದು ಮಣಿ
 ದೊಡಿಗಳನಿತ್ತ ಫಲವೇನು ಭೂಪಾಲ ಹೇಳಿಸುತ ಮತ್ತಿಂತೆಂದರು ॥ ೪ ॥

ಕಡಲೊಳಾಳ್ಳಂಗ ತಪ್ಪವನು ದಾರಿದ್ರಂಗ
 ಕಡವರವನತಿರೋಗಿಗಮೃತಮಂ ಕೊಟ್ಟಡವ
 ರದಿಗಡಿಗದಾವ ಹರುಷವನೆಯ್ದು ತಿಪ್ಪರವರಂ ಹೋಲ್ಲರೀ ಹೊತ್ತಿನ
 ಸುಡುಸುಡುನೆ ಸುಡುವ ಬಿಜುಬಿಸಿಲ ಸೆಕೆಯುಸುರ ಬಿಸಿ
 ಹೊಡೆದುದುರಿಹತ್ತಿ ಬಾಯ್ ಬತ್ತಿ ಡಗೆ ಸುತ್ತಿ ಸಾ
 ವಡಸುತ್ತಿದೆ ನಿನ್ನ ಮುತ್ತಿನ ಸತ್ತಿಗೆಯನಿತ್ತ ಸಲಹು ಭೂಭುಜಯೆಂದರು ॥ ೫ ॥

ರವಿಕುಲದ ಪೀಳಿಗೆಯೊಳೋಗದ ರಾಯಗ್ರ ಪ
 ಟ್ಟವ ಕಟ್ಟುವಂದಿದಿಲ್ಲದದರಸುತನ ಸಲ್ಲ
 ದವನಿಯೊಳು ಯುಧ್ಘರಂಗಮೊಳಿದಂ ಕಂಡ ಹಗೆಳು ನಿಲ್ಲರಿದಜ ಕೆಳಗೆ
 ಕವಿವ ನೆಳಲೊಳಗಾವನಿದ್ರನಾತಂಗೆ ತಾಂ
 ತವಿಲೆಡರು ಬಡತನಂ ಹೋಗವಪರೀತಿ ಪರಿ
 ಭವ ಭಯಂ ಹರೆವುದಿದನಚೆದಚೆದು ಸತ್ತಿಗೆಯ ಕೊಡಬಹುದೆ ಹೇಳಿಂದನು ॥ ೬ ॥

ಅನುನಯದೊಳ್ಳವಂ ಕೊಡಬಹುದು ಬಿಡಬಹುದು
 ಜನನಿಯಂ ಜನಕನಂ ನಲ್ಲಳಂ ದೈವವಂ
 ಮನವಾರೆ ನಂಬಿ ನಚ್ಚಿದ್ ಪರಿವಾರಮಂ ಕೊಡುವ ಬಿಡುವತಿಕಲಿಗಳು
 ಜನರೋಳಗೆ ಜನಿಸರೆಂದನಲು ನೀನೀಗ ಹೇ
 ಜ್ಞಾನಿತಜೊಳು ಬೇಡಿದದೆ ಕೊಡಬೇಡ ಕೊಡೆಯನೀ
 ಯೆನೆ ಲೋಭವೇಕರಸ ಎನಲಿದಲ್ಲದೆ ಬೇಣಿ ಮಾತೆಪಿತರಿಲ್ಲೆಂದನು

॥ ೨ ॥

ಲೋಗರಿಗೆ ಕೊಡಬಾರದಾಗಿ ಸತಿ ವಂಶಗತ
 ವಾಗಿ ಬಂದುದಜೆಂದ ತಂದೆ ಪಟ್ಟವ ಕಟ್ಟಿ
 ವಾಗಲಚ್ಚಿಸೊಂಬುದಾಗಿ ದೈವಂ ನೆಳಲ ತಂಪನೊಸೆದೀವುದಾಗಿ
 ಸಾಗಿಸುವ ತಾಯ್ ಧುರದೊಳರಿಗಳಂ ನಡುಗಿಸುವು
 ದಾಗಿ ಚತುರಂಗಬಲವೆನಿಸಿತೀ ಭತ್ತವೆಂ
 ಬಾಗಳಿದನಚಿದಚಿದು ಬೇಡುವರನತಿಮರುಳರ್ನೇ ಮೂಜಗದೊಳು

॥ ೩ ॥

ಪದ ವಿಂಗಡಣೆ

- ಪದ್ಯ -೧. ಸಂದ ಕಾರಿರುಳು ಕನ್ನೆಯರು ಹಗಲಂ ನೋಡಲ್ + ಎಂದು ಬಂದರೊ ಸುರಾಸುರರ್ + ಅಬುಧಿಯಂ ಮಧಿಸುವಂದು ಹೊಸವಿಷದ ಹೊಗೆ ಹೊಯ್ದ ಕಗ್ಗನೆ ಕಂದಿ ಜಲದೇವಿಯರು ಮನದಲೆ ನೊಂದು ಮಾನಿಸರ್ + ಆದರೊ ಕಮಲಜಂ ನೀಲದಿಂದ ಮಾಡಿದ ಸಾಲಭಂಜಿಕೆಗಳ್ + ಒದವಿ ಜೀವಂ + ತಳೆದಪೋ ಎನಿಪ್ಪ + ಅಂದದಿಂ ಬಂದರ್ + ಅಂಗನೆಯರ್ + ಅವನೀಶನ್ + ಎಡಗೆ
- ಪದ್ಯ -೨. ಮಾಯದ + ಅಬಲೆಯರು ಕಾಣುತ್ತ ಮರ್ಮ ಭಾಪು + ಅಡಟರಾಯ ಮರ್ಮರೇ ರಾಯ ರಾಯದಳವುಳಕಾಣ ರಾಯಕಂಟಕ ರಾಯಜಗಜಟ್ಟಿ ರಾಯದಲ್ಲಣ ರಾಯಕೋಳಾಹಳ ರಾಯಭುಜಬಲಭೀಮ ರಾಯಮಧ್ವನ ರಾಯ ಜೀಯ ಸ್ಥಿರಂಜೀವ + ಎಂದು ಕೀರ್ತಿಸಿ ಗಾಣನಾಯಕಿಯರ್ + ಒಲಿದು ದಂಡಿಗೆವಿಡಿದು ಹೊಡಮಟ್ಟಿ ಹಾಡಲ್ + ಉದ್ಯೋಗಿಸಿದರು
- ಪದ್ಯ -೩. ಎಕ್ಕುಲವ ಬಳಿಬಿಡಿದು ಸುತ್ತಿದ + ಆಸಣನು ಮುನಿ ರಕ್ಕಸನ ಬನಕೆ ಬಂದ + ಅಂಜಿಕೆಯನ್ + ಎರಡನೆಯ ಮುಕ್ಕಣ್ಣನ್ + ಎನಿಪ ಗುರುವಾಜ್ಞಿಗೆಟ್ಟಿ + ಅಳಲನ್ + ಅಲ್ಲದೆ ಕನಸ ಕಂಡ ಭಯವ ಮಿಕ್ಕ ಮಜ್ಜಿವಂತೆ + ಅಡಸಿ ಕವಿವ ಗತಿಗಳ ಸೋಗಸನಕ್ಕಿಸದೆ ಸಮಯೋಚಿತದ ಪಸಾಯಕ್ಕೆ ಮನವುಕ್ಕಿ ಸವಾಭರಣಮಂ ಗಾಣರಾಣಿಯರಿಗೆ + ಇತ್ತನು ಹರಿಶ್ಚಂದ್ರನು
- ಪದ್ಯ -೪. ಬಡತನದ ಹೊತ್ತು + ಆನೆ ದೊರಕಿ ಘಲವೇನು ನೀರ್ + ಅಡಸಿದ್ ಹೊತ್ತು + ಆಜ್ಞಾ ದೊರಕಿ ಘಲವೇನು ರುಚಿ + ಅಡಸಿ ಕಡೆದಿಹ ಹೊತ್ತು ರಂಭೆ ದೊರಕೊಂಡಲ್ಲಿ

ಫಲವೇನು ಸಾವ ಹೊತ್ತು ಹೊಡವಿಯ + ಒಡೆತನ ದೋರಕಿ ಫಲವೇನು ಕಡುವಿಸಿಲು ಹೊಡೆದು ಬೆಂಡಾಗಿ ಬೀಳ್ಳು + ಎಮಗೆ ನೀನೋ + ಒಲಿದು ಮಹಿದೋಡಿಗೆಗಳನ್ನು + ಇತ್ತು ಫಲವೇನು ಭೂಪಾಲ ಹೇಳ್ಳಿ + ಎನುತ ಮತ್ತೆ + ಇಂತೆಂದರು

- ಪದ್ಯ -೧. ಕಡಲೋಳ್ಳ + ಅಳ್ಳಂಗೆ ತೆಪ್ಪವನು ದಾರಿದ್ರಂಗೆ ಕಡವರವನ್ನು + ಅತಿರೋಗಿಗೆ + ಅಮೃತಮಂ ಕೊಟ್ಟಡೆ + ಅವರ್ + ಅಡಿಗಡಿಗೆ + ಅದಾವ ಹರುಷವನೆಯ್ದು ತಿಪ್ಪರ್ + ಅವರಂ ಹೋಲ್ಪರ್ + ಈ ಹೊತ್ತಿನ ಸುಡುಸುಡುನೆ ಸುಡುವ ಬಿಜುಬಿಸಿಲ ಸೆಕೆ + ಉಸುರ ಬಿಸಿ ಹೊಡೆದುದು + ಉರಿಹತ್ತಿ ಬಾಯ್ ಬತ್ತಿ ಡಗೆ ಸುತ್ತಿ ಸಾವ್ + ಅಡಸುತ್ತಿದೆ ನಿನ್ನ ಮುತ್ತಿನ ಸತ್ತಿಗೆಯನ್ನು + ಇತ್ತು ಸಲಹು ಭಾಬುಜ + ಎಂದರು
- ಪದ್ಯ -೨. ರವಿಕುಲದ ಹೀಳಿಗೆಯೋಳ್ಳ + ಒಗೆದ ರಾಯಗೆ ಪಟ್ಟವ ಕಟ್ಟುವಂದು + ಇದಿಲ್ಲದದೆ + ಅರಸುತನ ಸಲ್ಲದು + ಅವನಿಯೋಳ್ಳ ಯುದ್ಧರಂಗದೋಳ್ಳು + ಇದಂ ಕಂಡ ಹಗೆಗಳು ನಿಲ್ಲರ್ + ಅದಱ ಕೆಳಗೆ ಕವಿವ ನೆಳಲೋಳಗೆ + ಆವನಿದರ್ಶನ್ + ಆತಂಗೆ ಶಾಂತವಿಲ್ಲ + ಎಡರು ಬಡೆತನಂ ರೋಗ + ಅಪಕೀರ್ತಿ ಪರಿಭವ ಭಯಂ ಹರೆವುದು + ಇದನ್ನು + ಅಜೆದಚೆದು ಸತ್ತಿಗೆಯ ಕೊಡಬಹುದೆ ಹೇಳ್ಳಿ + ಎಂದನು
- ಪದ್ಯ -೩. ಅನುನಯದೋಳ್ಳ + ಎಲ್ಲವಂ ಕೊಡಬಹುದು ಬಿಡಬಹುದು ಜನನಿಯಂ ಜನಕನಂ ನಲ್ಲಳಂ ದೃವವಂ ಮನವಾರೆ ನಂಬಿ ನಚ್ಚಿದರ್ ಪರಿವಾರಮಂ ಕೊಡುವ ಬಿಡುವ + ಅತಿಕಲಿಗಳು ಜನರೋಳಗೆ ಜನಸರ್ + ಎಂದನಲು ನೀನೀಗ ಪೇಳ್ಳ + ಅನಿತಜೊಳ್ಳ ಬೇಡಿದದೆ ಕೊಡಬೇಡ ಕೊಡೆಯನ್ನು + ಈಯನೆ ಲೋಭವೇಕೆ + ಅರಸ ಎನಲ್ಲ + ಇದಲ್ಲದೆ ಬೇಟೆ ಮಾತೆಪಿತರಿಲ್ಲ + ಎಂದನು
- ಪದ್ಯ -೪. ಲೋಗರಿಗೆ ಕೊಡಬಾರದಾಗಿ ಸತಿ ವಂಶಗತವಾಗಿ ಬಂದುದಜೆಂದ ತಂದೆ ಪಟ್ಟವ ಕಟ್ಟುವಾಗಲ್ಲ + ಅರ್ಚಿಸಿಕೊಂಬುದಾಗಿ ದೃವಂ ನೆಳಲ ತಂಪನ್ನು + ಒಸೆದು + ಈವುದಾಗಿ ಸಾಗಿಸುವ ತಾಯ್ ಧುರದೋಳ್ಳು + ಅರಿಗಳಂ ನಡುಗಿಸುವುದಾಗಿ ಚತುರಂಗಬಲ + ಎನಿಸಿತು + ಈ ಭತ್ತವೆಂಬಾಗಳು + ಇದನಚೆದಚೆದು ಬೇಡುವರನ್ನು + ಅತಿಮರುಳರ್ + ಎನ್ನರೇ ಮೂಜಗದೋಳ್ಳು

ಪ್ರಾರ್ಥಣೆ ಕಥೆ

ಒಮ್ಮೆ ದೇವ ಸಭೆ ನಡೆದಿದ್ದಾಗ ಇಂದ್ರನು “ಭೂಲೋಕದಲ್ಲಿ ಸತ್ಯವಂತ ಅರಸ ಯಾರು?” ಎಂದು ವಸಿಷ್ಠರಲ್ಲಿ ವಿಚಾರಿಸಿದನು. ಆಗ ಅವನು “ಅಯೋಧ್ಯೆಯನ್ನಾಳುತ್ತಿರುವ ಹರಿಶ್ವಂದ್ರನ ಹೆಸರನ್ನು ಹೇಳಿ ಆತನ ಸತ್ಯನಿಷ್ಪೇಯನ್ನು ವಿವರಿಸಿದನು. ವಸಿಷ್ಠ ಹೇಳಿದ್ದನ್ನೆಲ್ಲ ವಿರೋಧಿಸುವ ಸ್ವಭಾವದವನಾದ ವಿಶ್ವಾಮಿತ್ರ ಅದನ್ನು ಅಲ್ಲಗಳಿದನು. ಸಾಲದ್ದಕ್ಕೆ ಹರಿಶ್ವಂದ್ರನ ಬಾಯಿಂದ ಸುಳ್ಳ ಹೇಳಿಸಿಯೇ ಸಿಧ್ಧ ಎಂದು ಪಂಥಪ್ರೋಡಿಸಿದನು. ಹರಿಶ್ವಂದ್ರನು ಲೋಕ ಕಲ್ಯಾಣಾರ್ಥವಾಗಿ ತನ್ನ ಅರಮನೆಯಲ್ಲಿ ನಡೆಸುತ್ತಿದ್ದ ಬಹು ಸುವರ್ಣಯಾಗಶಾಲೆಗೆ ವೇಷಮರಸಿಕೊಂಡು ಬಂದು ಬಹುದೊಡ್ಡ ದಾನವನ್ನು ಕೇಳಿ ಕೊಡಲಾಗದ

ಸ್ಥಿತಿಗೆ ಆತನನ್ನು ತಂದೊಡ್ಡಿ ಸರ್ಕೈಪ್ರತಕ್ಕೆ ಭಂಗ ತರಬೇಕೆಂದು ವಿಶ್ವಾಮಿತ್ರನು ಯೋಚಿಸಿದನು. ಆದರೆ ಹರಿಶ್ಚಂದ್ರ ಆತ ಕೇಳಿದಪ್ಪೆಲ್ಲವನ್ನೂ ಭಯಭಕ್ತಿಯಿಂದ ನೀಡಿ ಸ್ಯೇ ಎನಿಸಿಕೊಂಡನು. ಹೀಗೆ ಮೊದಲ ಪ್ರಯತ್ನದಲ್ಲೇ ಎಡವಿದ ವಿಶ್ವಾಮಿತ್ರ ಹೇಗಾದರೂ ಮಾಡಿ ಆತನನ್ನು ಮಣಿಸಲೇ ಬೇಕೆಂದುಕೊಂಡು ಇನ್ನೊಂದು ತಂತ್ರವನ್ನು ಹೂಡಿದನು. ಬೇಟೆಯ ನೆವದಲ್ಲಿ ಹರಿಶ್ಚಂದ್ರನನ್ನು ಕಾಡಿನಲ್ಲಿ ಅಲೆದಾಡಿಸಿ ಕಾಡಬೇಕೆಂದು ಯೋಚಿಸಿದನು. ಎವಿಧ ಮೃಗಪಕ್ಷಿಗಳನ್ನು ಸೃಷ್ಟಿಸಿ ನಾಡಿನ ಬೆಳಗಳನ್ನು ಕೆಡಿಸುವಂತೆ ಮಾಡಿದರೆ ರ್ಯಾತಾಪಿ ಜನರು ರಾಜನಿಗೆ ಮೋರೆಯಿಡುತ್ತಾರೆ. ಆಗ ಹರಿಶ್ಚಂದ್ರ ಬೇಟೆಗೆಂದು ಕಾಡಿಗೆ ಬಂದೇ ಬರುತ್ತಾನೆ ಎಂದು ನಿಶ್ಚಯಿಸಿದ ವಿಶ್ವಾಮಿತ್ರ ಕೊಡಲೇ ಕಾರ್ಯಪ್ರವೃತ್ತನಾದನು. ಆತನ ತಪೋಪ್ರಭಾವದಿಂದ ಕಣ್ಣಜ್ಞ ತರೆಯುವುದರೂಳಗೆ ನಾನಾವಿಧವಾದ ಪ್ರಾಣಿಪಕ್ಷಿಗಳು ಹುಟ್ಟಿಕೊಂಡು ನಾಡಿನ ಕೃಷಿಭಂಗಿಗೆ ಲಗ್ಗಿಯಿಟ್ಟಿವು. ಇದರಿಂದಾಗಿ ಎಲ್ಲೆಲ್ಲೂ ಹಾಹಾಕಾರವೆದ್ದಿತು. ರ್ಯಾತರೆಲ್ಲರು ಅರಮನೆಗೆ ಬಂದು ತಮ್ಮ ದೊರೆಯ ಮುಂದೆ ಗೋಳಿಟ್ಟಿರು. ನಾಡಿನ ಅನ್ನದಾತರ ಮೋರೆಯನ್ನು ತಾಳ್ಳೆಯಿಂದ ಆಲಿಸಿದ ಹರಿಶ್ಚಂದ್ರನು ತನ್ನ ಹೆಂಡತಿ, ಮಗ ಹಾಗೂ ಪರಿವಾರದೊಂದಿಗೆ ಬೇಟೆಗೆ ಹೊರಡಲು ನಿಧರಿಸಿದನು. ಕಾಡುದಾರಿಯಲ್ಲಿ ಸಿಗುವ ವಸಿಷ್ಠಾಶ್ರಮಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದನು. ಅವರಿಂದ “ಅಯ್ಯಾ ನಿನ್ನ ಕುಲಾಚಾರಕ್ಕೆ ಧಕ್ಕೆಯಾಗದಂತೆ ನಡೆದುಕೊ. ಸತ್ಯನಿಷ್ಠೆಯನ್ನು ಉಳಿಸಿಕೊ. ಮುಂದೆ ದಾರಿಯಲ್ಲಿ ಸಿಗುವ ವಿಶ್ವಾಮಿತ್ರನ ಆಶ್ರಮ ಪ್ರದೇಶಕ್ಕೆ ತಪ್ಪಿಯೂ ಕಾಲಿರಿಸಬೇಡ” ಎಂಬ ಎಚ್ಚರಿಕೆಯ ಸೂಚನೆಯನ್ನೂ ಪಡೆದು ಪರಿವಾರದೊಂದಿಗೆ ಬೇಟೆಗೆಹೊರಟನು. ಬೇಟೆಯನ್ನು ಆಡುತ್ತ ಅವನು ಅವನಿಗೆ ಅರಿವಿಲ್ಲದಂತೆ ವಿಶ್ವಾಮಿತ್ರನ ತಮೋವನವನ್ನು ಪ್ರವೇಶಿಸಿದನು. ಆಗ ವಿಶ್ವಾಮಿತ್ರನು ಹರಿಶ್ಚಂದ್ರನನ್ನು ಪರೀಕ್ಷೆಸಲು ತನ್ನ ಕೋಪದಿಂದ ಗಾನ ರಾಣಿಯರನ್ನು ಸೃಷ್ಟಿಸಿ, “ಸರ್ವಬಾಧಿಗಳನ್ನು ಬಳಸಿ ಅವನನ್ನು ಮರುಳು ಮಾಡುತ್ತಿರಿ” ಎಂದು ಹೇಳಿ, ಹರಿಶ್ಚಂದ್ರನ ಬಳಿಗೆ ಕಳುಹಿಸಿದನು. ಮುಂದೇನಾಯಿತೆಂಬುದನ್ನು ಇಲ್ಲಿ ಆಯ್ದು ಮಾಡಿದ ಪದ್ಯಗಳು ತಿಳಿಸುತ್ತವೆ.

ಕೃತಿಕಾರರ ಪರಿಚಯ

ರಾಘವಾಂಕ ನಡುಗನ್ನಡದ ಅಗ್ರಮಾನ್ಯ ಕವಿಗಳಲ್ಲಿ ಒಬ್ಬ (ಸಾ. ಶ. ಸುಮಾರು 1225). ಹಂಪಿ ಕ್ಷೇತ್ರದವನು ಪಂಪಾಪತಿ ವಿರೂಪಾಕ್ಷನ ಪರಮಭಕ್ತ. ರಾಗಳೆ ಕವಿಯೆಂದೆನಿಸಿದ ಹರಿಹರನ ಸೋದರಳಿಯ ಮತ್ತು ಶಿಷ್ಯ. ವಿರೂಪಾಕ್ಷನ ಪರಮಭಕ್ತ. ಹರಿಶ್ಚಂದ್ರಕಾವ್ಯ. ಸಿದ್ಧರಾಮಜಾರಿತ್ತ, ಏರೇಶ್ವರಚರಿತೆ, ಸೋಮನಾಥಚರಿತೆ, ಶರಭಚಾರಿತ್ತ, ಹರಿಹರ ಮಹಾತ್ಮ ಮುಂತಾದ ಕಾವ್ಯಗಳನ್ನು ಷಟ್ಪದಿ ಭಂದಸ್ಸುಗಳಲ್ಲಿ ರಚಿಸಿದ್ದಾನೆ. ಉಭಯಕವಿ ಕಮಲ ರವಿ, ಕವಿ ಶರಭ ಭೇದುಂಡ, ಷಟ್ಪದಿ ಬ್ರಹ್ಮ ಅಭಿದಾನಗಳನ್ನು ಹೊಂದಿದ್ದು ಷಟ್ಪದಿ ಕಾವ್ಯದ ನಿರ್ಮಾಪಕನೆಂಬ ಅಗ್ರಳಿಕೆ ಪಾತ್ರನಾದ ಕವಿ. ರಾಘವಾಂಕ ಕವಿ ವಿರಚಿತವಾದ ಪ್ರಸ್ತುತ ಪದ್ಯಭಾಗವನ್ನು ಶ್ರೀ ಟಿ. ಎಸ್. ವೆಂಕಣ್ಣಯ್ಯ ಅವರು ಸಂಪಾದಿಸಿರುವ ‘ಹರಿಶ್ಚಂದ್ರ ಕಾವ್ಯ ಸಂಗ್ರಹ’ ಗ್ರಂಥದ ‘ವಿಶ್ವಾಮಿತ್ರಾಶ್ರಮ ಪ್ರವೇಶ’ ಭಾಗದಿಂದ (ಪದ್ಯ 26 ರಿಂದ 34) ಆಯ್ದು ನಿಗದಿಪಡಿಸಲಾಗಿದೆ.

ಆಶಯ

ಹರಿಷ್ಜಂದ್ರ ಕಾವ್ಯದಲ್ಲಿ ಸತ್ಯಪರಿಪಾಲನೆಯ ಪರಾಕಾಷ್ಠೆಯನ್ನು ಕಾಣುತ್ತೇವೆ. “ಹರನೆಂಬುದೇ ಸತ್ಯ, ಸತ್ಯವೆಂಬುದೇ ಹರನು” ಎಂದು ಸಾಧಿಸಿ ತೋರಿದ ಮಹಾ ಸತ್ಯಸಂಧ ಹರಿಷ್ಜಂದ್ರನಿಗೆ ಅವನ ರಾಣಿ ಜಂದ್ರಮತಿಯೇ ನೃತೀಕ ಸ್ವಾರ್ಥಿಯಾಗಿದ್ದಳು. ಬೇಟೆಗೆಂದು ಪರಿವಾರದೊಂದಿಗೆ ಅರಣ್ಯಕ್ಕೆ ತೆರಳಿದ ಹರಿಷ್ಜಂದ್ರನು ಅರಿಯದೆ ವಿಶ್ವಾಮಿತ್ರನ ಆಶ್ರಮ ಪ್ರದೇಶವನ್ನು ತುಳಿಯುತ್ತಾನೆ. ಆಗ ಅವನಿಗೆ ಗುರುವಿನಾಜ್ಞೆ ಮೀರಿ ಬಂದುದರ ಅರಿವಾಗುತ್ತದೆ. ಅದೇ ಸಮಯಕ್ಕೆ ವಿಶ್ವಾಮಿತ್ರನು ತನ್ನ ತಪೋಬಲದಿಂದ ಗಾನ ರಾಣಿಯರನ್ನು ಸೃಷ್ಟಿಸಿ, ಹರಿಷ್ಜಂದ್ರನನ್ನು ಪರೀಕ್ಷಿಸಲು ಕಳುಹಿಸುತ್ತಾನೆ. ಬೇಟೆಯಾಡಿ ಆಯಾಸಗೊಂಡಿದ್ದ ಹರಿಷ್ಜಂದ್ರನನ್ನು ಅವರು ತಮ್ಮ ಹಾಡು, ನೃತ್ಯಗಳಿಂದ ಸಂತೋಷ ಪಡಿಸುತ್ತಾರೆ. ಅವರ ಹಾಡು ಮತ್ತು ನೃತ್ಯವನ್ನು ಮೆಚ್ಚಿದ ಹರಿಷ್ಜಂದ್ರನು ತನ್ನ ಕೊರಳಿನಲ್ಲಿದ್ದ ಮುತ್ತಿನ ಹಾರವನ್ನು ಬಹುಮಾನವನ್ನಾಗಿ ಕೊಡಲು ಹೋಗುತ್ತಾನೆ. ಆದರೆ ಆ ಕನ್ನೆಯರು ಅದನ್ನು ತಿರಸ್ಕರಿಸಿ ‘ನಿನ್ನ ಮುತ್ತಿನ ಸತ್ತಿಗೆಯನ್ನು ಕೊಟ್ಟ ಸಲಹು’ ಎಂದು ಕೇಳುತ್ತಾರೆ. ಆಗ ಹರಿಷ್ಜಂದ್ರ ಮತ್ತು ಕನ್ನೆಯರ ನಡುವೆ ನಡೆಯುವ ಸಂವಾದವು ಕವಿ ರಾಘವಾಂಕನ ಕೈಯಲ್ಲಿ ಮನೋಜ್ಞವಾಗಿ ಮೂಡಿದೆ. ಜೀವನದಲ್ಲಿ ಸತ್ಯ ಹಾಗೂ ನಿಯಮ ಪರಿಪಾಲನೆ ಮೌಲ್ಯವನ್ನು ಅಳವಡಿಸಿಕೊಳ್ಳಬೇಕೆಂಬುದೇ ಈ ಪದ್ಯಪಾಠದ ಆಶಯವಾಗಿದೆ.

ಪದಗಳ ಅರ್ಥ

ಅಡಸಿ - ಮುತ್ತಿ, ಆವರಿಸಿ, ಬಯಸಿ

ಅದಟ - ಶೂರ

ಅನಿಮಿತ್ತ - ಕಾರಣವಿಲ್ಲದೆ;

ಅಬುಧಿ - ಸಮುದ್ರ;

ಅವನಿ - ಭೂಮಿ;

ಆಜ್ಞೆ - ತುಪ್ಪ, ಘೃತ;

ಆಸಕ್ತಿ - ಬಳಲಿಕೆ, ದಣಿವು;

ಉದ್ಯೋಗಿಸಿದರು - ಪ್ರಯತ್ನಿಸಿದರು;

ಎಕ್ಕುಲ - ಹಂದಿ;

ಒಸೆದು - ಮೆಚ್ಚಿ,

ಕಡವರ - ಚಿನ್ನ, ನಿದಿ; ಡಗೆ - ಸೆಕೆ

ಧುರ - ಕಾಳಗ

ಪರಿಭವ - ತಿರಸ್ಕಾರ, ಸೋಲು

ಪಸಾಯ - ಉಡುಗೊರೆ, ಬಹುಮಾನ;

ಮರ್ಯಾ - ಕೊಂಡಾಟದ ಒಂದು ಮಾತು;

ಮೂಜಗ - ಮೂರು ಲೋಕ;

ರುಜೆ - ರೋಗ, ಖಾಯಿಲೆ;

ಸತ್ತಿಗೆ - ಭತ್ತಿ

ಸಾಲಭಂಜಿಕೆಗಳ್ - ಗೊಂಬೆಗಳು, ಮತ್ತಳಿಗಳು, ವಿಗ್ರಹಗಳು.

ಅಭ್ಯಾಸ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

- ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಯಾವುದಕ್ಕೆ ಹೋಲಿಸಿದ್ದಾನೆ?
- ಗಾನರಾಣಿಯರಿಗೆ ಹರಿಶ್ಚಂದ್ರನು ಯಾವ ಬಹುಮಾನವನ್ನು ಕೊಟ್ಟನು?
- ಗಾನರಾಣಿಯರು ಹರಿಶ್ಚಂದ್ರನನನ್ನು ಏನನ್ನು ಕೊಡು ಎಂದು ಕೇಳಿದರು?
- ಸತ್ತಿಗೆಯು ಯಾವಾಗ ದೃವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ?

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

- ವಿಶ್ವಾಮಿತ್ರನ ತಪೋಬಲದಿಂದ ಜನಿಸಿದ ಕನ್ನೆಯರ ರೂಪಲಾವಣ್ಯ ಹೇಗಿತ್ತು? ವಿವರಿಸಿ.
- ಗಾನರಾಣಿಯರು ಏನೆಂದು ಹರಿಶ್ಚಂದ್ರನನ್ನು ಕೀರ್ತಿಸಿ ಹಾಡಿದರು? ವಿವರಿಸಿ.
- ಹರಿಶ್ಚಂದ್ರನು ಮುತ್ತಿನ ಸತ್ತಿಗೆಯನ್ನು ಏಕ ಕೊಡಲು ಸಾಧ್ಯವಿಲ್ಲ ಎಂದು ಹೇಳಿದನು?
- ಮುತ್ತಿನ ಸತ್ತಿಗೆಯ ವಿಶೇಷತೆ ಕುರಿತು ಹರಿಶ್ಚಂದ್ರನು ಏನು ಹೇಳುತ್ತಾನೆ?

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

- ಹರಿಶ್ಚಂದ್ರನು ನೀಡಿದ ಬಹುಮಾನವನ್ನು ತಿರಸ್ಕರಿಸಿ ಗಾನರಾಣಿಯರು ಹೇಳಿದ ಮಾತುಗಳನ್ನು ತಿಳಿಸಿ.
- ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆದ ಸಂಘಾದವನ್ನು ಸಂಗ್ರಹಿಸಿ ಬರೆಯಿರಿ.

ಈ) ಸಂದರ್ಭ-ಸಹಿತ ಸ್ವಾರಸ್ಯವನ್ನು ವಿವರಿಸಿ.

- “ಸಂದ ಕಾರಿರುಳು ಕನ್ನೆಯರು ಹಗಲಂ ನೋಡಲೆಂದು ಬಂದರೋ”
- “ಬಡತನದ ಹೊತ್ತಾನೆ ದೊರಕಿ ಫಲವೇನು”
- “ನಿನ್ನ ಮುತ್ತಿನ ಸತ್ತಿಗೆಯನಿತ್ತ ಸಲಹು ಭೂಭುಜಯೆಂದರು”
- “ಅನುನಯದೊಳ್ಳವಂ ಕೊಡಬಹುದು ಬಿಡಬಹುದು”

ಭಾಷೆಯ ಸೌಬಗ್ಯ

ಕನ್ನಡದಲ್ಲಿರುವ ಶ, ಷ, ಸ ವರ್ಣಗಳಿಗೆ ಉಚ್ಛಾರದಲ್ಲಿ ವ್ಯತ್ಯಾಸಗಳಿವೆ ಎಂಬುದನ್ನು ಗಮನಿಸಿ. ಈ ಮೂರು ವರ್ಣ (ಅಥವಾ ಅಕ್ಷರ)ಗಳನ್ನು ಬಳಸುವಾಗ ನಾವು ಅಥವಾ ವ್ಯತ್ಯಾಸವಾಗದಂತೆ ಎಚ್ಚರ ವಹಿಸಬೇಕು.

ಉದಾಹರಣೆಗೆ, ಶಕಲ ಎಂದರೆ ಒಂದು ಸಣ್ಣ ತುಂಡು ಅಥವಾ ಸಣ್ಣ ಭಾಗ ಎಂದು ಅಥ. ಆದರೆ ಸಕಲ ಎಂದಾಗ ಇಡಿಯಾದ, ಮೂರ್ಖವಾದ, ಎಲ್ಲ - ಎಂಬ ಅಥವಾ ಗಳು ಬರುತ್ತವೆ. ಎರಡೂ ಪರಸ್ಪರ ವಿರುದ್ಧಾರ್ಥಗಳನ್ನು ಕೊಡುವ ಪದಗಳು!

ಶರ್ವ ಎಂಬುದು ಶಿವ ಮತ್ತು ವಿಷ್ಣು ದೇವರುಗಳಿಗೆ ಇರುವ ಒಂದು ಹೆಸರು. ಸರ್ವ ಎಂದರೆ ಎಲ್ಲ ಅಥವಾ ಸಮಗ್ರ ಎಂದು ಅರ್ಥವಾಗುತ್ತದೆ. ದೋಷ ಎಂದರೆ ತಪ್ಪು ಎಂಬರ್ಥವು ಹೊಮ್ಮಿದರೆ ದೋಸ ಎಂಬುದು ದೋಸೆಯ ಅಪಭೂತವಾಗಿ ಇಂದು ಬಳಕೆಯಲ್ಲಿರುವ ಪದವಾಗಿದೆ. ಹಾಗೆಯೇ ಶರ ಎಂದರೆ ಬಾಣ ಎಂಬ ಅರ್ಥವಾದರೆ ಸರ ಎಂಬುದು ಕೊರಳುಮಾಲೆ ಎಂಬ ಅರ್ಥವನ್ನು ಕೊಡುತ್ತದೆ. ಹೀಗೆ ಅಕ್ಷರಗಳ ವ್ಯಾತ್ಯಾಸವಾದಾಗ ಅರ್ಥವ್ಯಾತ್ಯಾಸವಾಗುವ ಶಬ್ದಗಳನ್ನು ಪಟ್ಟಿಮಾಡಿ.

ಸೈದ್ಧಾಂತಿಕ ಭಾಷಾಭ್ಯಾಸ

ಪಟ್ಟದಿ

ಪಟ್ಟು-ಆರು, ಪದಿ-ಸಾಲು, ಆರುಸಾಲುಗಳ ಪದ್ಯ -ಪಟ್ಟದಿ.

ಪಟ್ಟದಿ ಮಾತ್ರಾಗಣಕ್ಕೆ ಸೇರಿದ ಪದ್ಯ ಪ್ರಕಾರ.

ಪಟ್ಟದಿಯಲ್ಲಿ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ತನಾ, ವಾರ್ಧಕ ಎಂಬ ಆರು ವಿಧಗಳಿವೆ.

ಲಕ್ಷಣಗಳು

- ೧. ಇ ಮತ್ತು ಜಿನೆಯ ಸಾಲುಗಳು ಸಮನಾಗಿರುತ್ತವೆ.
- ೨ ಮತ್ತು ಈನೆಯ ಸಾಲುಗಳು ಸಮನಾಗಿದ್ದು, ಉಳಿದ ಸಾಲುಗಳ ಒಂದೂವರೆಯಷ್ಟು ಮತ್ತು ಒಂದು ಗುರುವಿನಿಂದ ಕೊಡಿರುತ್ತದೆ.
- ೩ ಮತ್ತು ಈನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರು ಎಂದೇ ಪರಿಗಣಿಸಬೇಕು.
- ಒಟ್ಟು ಪದ್ಯದ ಮೂದಲ ಮೂರು ಸಾಲುಗಳನ್ನು ಮೂರಾರ್ಥವ್ಯಾಪೆಂದೂ ಕೊನೆಯ ಮೂರು ಸಾಲುಗಳನ್ನು ಉತ್ತರಾರ್ಥವ್ಯಾಪೆಂದೂ ತಿಳಿಯಲಾಗುವುದು.
- ಆದಿಪ್ರಾಸ ನಿಯತವಾಗಿರುತ್ತದೆ.

ಭಾಮಿನಿ ಪಟ್ಟದಿ

೧, ೨, ೩ ಮತ್ತು ಜಿನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಎರಡೆರಡು ಬರುತ್ತವೆ. ೩ ಮತ್ತು ಈನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಮೂರು ಮೂರು ಇದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೊಡಿರುತ್ತದೆ.



ಉದಾ:

ಇ	ಇ	ಇ	ಇ				
U U P	U P -	- U	U P -				
ವರದ	ವರಕಾ	ವೇರಿ	ನದಿಯಿಂ				
ಇ	ಇ	ಇ	ಇ				
U U P	- -	U U P	- U P				
ಪರಮೆ	ಗೋಡಾ	ವರಿಯ	ಮಧ್ಯದ				
ಇ	ಇ	ಇ	ಇ	ಇ	ಇ	ಇ	ಗುರು
U U P	- U P	- U	- U P	- U	U P -		
ಹರಪು	ಕನ್ನಡ	ದೇಶ	ವೆಂದನು	ಚಕ್ರಿ	ಸೃಪತುಂ	ಗ	

ಇದರ ಉತ್ತರಾರ್ಥವೂ ಹೀಗೆಯೇ ಇರುತ್ತದೆ.

ವಾರ್ದೆಕ ಷಟ್ಪದಿ

ಇ. 1. ಇ ಮತ್ತು ಈನೆಯ ಸಾಲುಗಳಲ್ಲಿ ಇ ಮಾತ್ರಗಳ ಇ ಗಣಗಳಿರುತ್ತವೆ. 2. ಮತ್ತು ಇ ನೆಯ ಸಾಲುಗಳಲ್ಲಿ ಇ ಮಾತ್ರಗಳ ಇ ಗಣಗಳು ಮತ್ತು ಒಂದು ಗುರು ನಿಯತವಾಗಿರುತ್ತದೆ.

ಉದಾ :

ಇ	ಇ	ಇ	ಇ				
U U U U P	- - U	U U U U P	- U -				
ಬಡತನದ	ಹೊತ್ತಾನೆ	ದೊರಕಿಫಲ	ವೇನುನೀ				
ಇ	ಇ	ಇ	ಇ				
U U - U	- - U	U U U U P	- U U P				
ರಡಸಿದ್	ಹೊತ್ತಾಷ್ಟ	ದೊರಕಿಫಲ	ವೇನುರಜಿ				
ಇ	ಇ	ಇ	ಇ	ಇ	ಇ	ಇ	ಗುರು
U U U U P	U U - U	- U U P	- - U	U U - U	- U -		
ಯಡಸಿಕೆಡೆ	ದಿಹಹೊತ್ತು	ರಂಬದೊರೆ	ಕೊಂಡಲ್ಲಿ	ಫಲವೇನು	ಸಾವಹೊ	ತ್ತು	

ಇದರ ಉತ್ತರಾರ್ಥವೂ ಹೀಗೆಯೇ ಇರುತ್ತದೆ.

ಭಾಷಾ ಚಟುವಟಿಕೆ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

- ಷಟ್ಟದಿ ಎಂದರೇನು? ವಿಧಗಳಾವುವು?
- ಭಾಮಿನಿ ಷಟ್ಟದಿಯ ಲಕ್ಷಣವೇನು?
- ವಾರ್ಷಿಕ ಷಟ್ಟದಿಯ ಲಕ್ಷಣವನ್ನು ವಿವರಿಸಿ.

ಆ) ಕೊಟ್ಟಿರುವ ಪದ್ಯಭಾಗವನ್ನು ಮೂರಾಗೋಳಿಸಿ, ಕಂಠಪಾಠ ಮಾಡಿರಿ.

- ಸಂದ ಕಾರಿರುಳು ಕನ್ನೆಯರು ಹಗಲಂ ನೋಡ

ವಂದಳೆದವೋ ಎನಿಪ್ಪಂದದಿಂ ಬಂದರಂಗನೆಯರವನೀಶನೆಡೆಗೆ

- ಬಡತನದ ಹೊತ್ತಾನೆ ದೊರಕಿ ಫಲವೇನು ನೀ

ದೊಡಿಗೆಗಳನಿತ್ತು ಫಲವೇನು ಭೂಪಾಲ ಹೇಳಿನುತ ಮತ್ತಿಂತೆಂದರು

ಇ) ಈ ಕೆಳಗಿನ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ, ಗಣ ವಿಭಾಗ ಮಾಡಿ, ಭಂದಸ್ಸಿನ ಹೆಸರನ್ನು ಬರೆಯಿರಿ.

ಅನುನಯದೊಳ್ಳಲವಂ ಕೊಡಬಹುದು ಬಿಡಬಹುದು

ಜನನಿಯಂ ಜನಕನಂ ನಲ್ಲಳಂ ದೃವವಂ

ಮನವಾರೆ ನಂಬಿ ನಚ್ಚಿದ್ರ ಪರಿವಾರಮಂ ಕೊಡುವ ಬಿಡುವತಿಕಲಿಗಳು

ಮೂರಕ ಓದು

ಅ) ಎಚ್. ಸಿದ್ಧಲಿಂಗಯ್ಯ ಅವರು ಗದ್ಯರೂಪಕ್ಕೆ ಅನುವಾದಿಸಿರುವ ‘ರಾಘವಾಂಕನ ಹರಿಷ್ಣಂದ್ರ ಜಾರಿತ್’ ಗ್ರಂಥವನ್ನು ಅವಲೋಕಿಸಿ.





ರ. ಕನ್ನಡ ನಾಡು-ನುಡಿ

ಶ್ರೀವಿಜಯ, ನಯಸೇನ, ನೇಮಿಚಂದ್ರ,
ಮಹಲಿಂಗರಂಗ ಮತ್ತು ಆಂಡಯ್ಯ

ಪ್ರವೇಶ : ಕನ್ನಡ ನಾಡು ನುಡಿಯ ವೈಶಿಷ್ಟ್ಯ ಕುರಿತು ಪ್ರಾಚೀನ ಕಾಲದಿಂದಲೂ ಕವಿ ಪರಂಪರೆ ಮನಸಾರೆ ಬಣ್ಣಿಸುತ್ತಾ ಬಂದಿದೆ. ಕನ್ನಡ ಸಂಸ್ಕೃತ, ಸೊಬಗು, ವೈಭವ, ಸೌಂದರ್ಯ ಅರ್ಥಾವಾಹಾಗೂ ಅವಿಸುರ್ಯಾಯಿ. ಕನ್ನಡಿಗರ ಜಾಣ್ಣೆ, ಭೌಗೋಳಿಕ ಹರವು, ಕವಿ-ಕಾವ್ಯ ಸೌಂದರ್ಯದಿಂದ ಅದರ ಮಹತ್ವ ಇನ್ನೂ ಹೆಚ್ಚಾಗಿದೆ.

ಕ೦|| ಪದನಜೆದು ನುಡಿಯಲುಂ ನುಡಿ
ದುದನಜೆದಾರಯಲುಮಾರ್ಪಾ ನಾಡವಗ್ಗೋ|
ಚದುರರ್ ನಿಜದಿಂ ಕುಜೆತೋ|
ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗ್ಗೋ||

- ಶ್ರೀವಿಜಯ

ಕ೦|| ಸಕ್ಕರೆಮಂ ಪೇಟೆಖ್ವದೆ ನೆಱಿ
ಸಕ್ಕರೆಮಂ ಪೇಟ್ಗೆ ಶುದ್ಧ ಕನ್ನಡದೋಳ್ ತಂ
ದಿಕ್ಕುವುದೇ ಸಕ್ಕರೆಮಂ
ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂ||

- ನಯಸೇನ

೮|| ಕಟ್ಟಿಗೆ ಕಟ್ಟಿದಿಕ್ಕೆ ಕಡಲಂ ಕರಿಸಂತತಿ ವಾಮನಕ್ರಮಂ|
ಮುಟ್ಟಿಗೆ ಮುಟ್ಟಿದಿಕ್ಕೆ ಮುಗಿಲಂ ಹರನಂ ನರನೋತ್ತಿ ಗಂಟಲಂ|
ಮೆಟ್ಟಿಗೆ ಮೆಟ್ಟಿದಿಕ್ಕೆ ಕವಿಗ್ಗೋ ಕೃತಿಬಂಧದೋಳಲ್ತೆ ಕಟ್ಟಿದರ್|
ಮುಟ್ಟಿದರೋತ್ತಿ ಮೆಟ್ಟಿದರದೇನಳವಗ್ಗಳಮೋಕವೀಂದ್ರರಾ||

- ನೇಮಿಚಂದ್ರ

ಭಾ.ಪ.|| ಸುಲಿದ ಬಾಳೆಯ ಹಣ್ಣಿನಂದದಿ
ಕಳಿದ ಸಿಗುರಿನ ಕಳ್ಳಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿಪರ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಕವ
ಗಳಿಸಿಕೊಂಡೋರೆ ಸಾಲದೇ ಸಂಸ್ಕೃತದಲಿನ್ನೇನು

- ಮಹಲಿಂಗರಂಗ

ಕೊ|| ಮಲ್ಲಿಗೆಯಲ್ಲದೆ ಸಂಪಗೀ|
 ಯಲ್ಲದೆ ದಾಳಿಂಬಮಲ್ಲದೊಪ್ಪವ ಚೆಂದೆಂ||
 ಗಲ್ಲದೆ ಮಾವಲ್ಲದೆ ಕೊ||
 ಗಲ್ಲದೆ ಗಿಡುಮರಗಳೆಂಬುವಿಲ್ಲ ನಾಡೋಳ್||

-ಆಂಡಯ್ಯ

ಕೃತಿಕಾರರ ಪರಿಚಯ

೧. ಶ್ರೀವಿಜಯ : ಶ್ರೀವಿಜಯನು ಸಾ.ಶ. ಸುಮಾರು ಇನೆಯ ಶತಮಾನದಲ್ಲಿ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಣ ನೃಪತುಂಗನ ಆಸ್ಥಾನದಲ್ಲಿ ಇದ್ದನು. ಈತನು ‘ಕವಿರಾಜಮಾರ್ಗ’ ಎಂಬ ಲಾಕ್ಷಣೀಕ ಗ್ರಂಥವನ್ನು ರಚಿಸಿದ್ದಾನೆ. ಇದು ಕನ್ನಡ ಭಾಷೆಯಲ್ಲಿ ಉಪಲಭ್ಬವಾಗಿರುವ ಮೊಟ್ಟ ಮೊದಲ ಕೃತಿಯಾಗಿದೆ. ಇದರಲ್ಲಿ ಕನಾಣಟಕದ ನಾಡು, ನುಡಿ, ಜನ ಮತ್ತು ಸಂಸ್ಕೃತಿಗಳನ್ನು ಸಮೃದ್ಧ ಮಾಹಿತಿಗಳು ದೊರೆಯುತ್ತವೆ.

* * * * *

೨. ನಯಸೇನ : ನಯಸೇನನು ಸಾ.ಶ. ಸುಮಾರು ಇನೆಯ ಶತಮಾನದಲ್ಲಿ ಧಾರವಾಡ ಜಿಲ್ಲೆಯ ಮುಖುಗುಂದದಲ್ಲಿ ಜೀವಿಸಿದ್ದನು. ಈತನು ‘ದರ್ಮಾರ್ಪ್ಯತ’ ಎಂಬ ಚಂಪೂ ಕಾವ್ಯ ಕೃತಿಯನ್ನು ರಚಿಸಿದ್ದಾನೆ. ಕನ್ನಡದಲ್ಲಿ ಕಾವ್ಯ ರಚನೆಯ ಸಮಯದಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸುವ ಬಗ್ಗೆ ನಯಸೇನನು ಆಕ್ಷೇಪವನ್ನು ವ್ಯಕ್ತಪಡಿಸುತ್ತಾನೆ. ಕಾವ್ಯ ರಚನೆಯಲ್ಲಿ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು. ಇವರಡನ್ನು ಬರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ-ತುಪ್ಪಗಳ ಮಿಶ್ರಣದಂತೆ ಅಸ್ವಾದ ಆಗುತ್ತದೆ ಎಂಬುದು ಆತನ ಅಭಿಪ್ರಾಯ.

* * * * *

೩. ನೇಮಿಚಂದ್ರ : ನೇಮಿಚಂದ್ರನು ಸಾ.ಶ. ಸುಮಾರು ಇನೆಯ ಶತಮಾನದಲ್ಲಿ ಜೀವಿಸಿದ್ದನು ಈತನು ಲೀಲಾವತೀ ಪ್ರಬಂಧ ಹಾಗೂ ಅಧಿಕನೇಮಿ ಪುರಾಣ ಎಂಬ ಪ್ರಸಿದ್ಧ ಕಾವ್ಯಗಳನ್ನು ರಚಿಸಿದ್ದಾನೆ. ಈತನು ಕವಿಗಳ ಕಾವ್ಯಶಕ್ತಿಯ ಹೆಗ್ಗಳಿಕೆಯನ್ನು ಬಹು ಸ್ವಾರಸ್ಯಮಾಣವಾಗಿ ವರ್ಣಿಸಿದ್ದಾನೆ.

* * * * *

೪. ಮಹಲಿಂಗರಂಗ : ಮಹಲಿಂಗರಂಗನು ಸಾ.ಶ. ಸುಮಾರು ಇಲ್ಲ ನೆಯ ಶತಮಾನದಲ್ಲಿ ಜೀವಿಸಿದ್ದನು. ಈತನು ‘ಅನುಭವಾರ್ಪ್ಯತ’ ಎಂಬ ಕೃತಿಯನ್ನು ರಚಿಸಿದ್ದಾನೆ. ಇವನ ನಿಜನಾಮ ಶ್ರೀರಂಗ. ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ. ಈತನ ಆರಾಧ್ಯ ದೈವ ಶ್ರೀಶೈಲ ಮಲ್ಲಿಕಾಜುನ. ಅನುಭವಾರ್ಪ್ಯತವು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ಇನ್ನೊಂದು ವಿಶೇಷ.

ಇ. ಆಂಡಯ್ಯ : ಆಂಡಯ್ಯನು ಸಾ.ಶ. ಸುಮಾರು ಗಿಗೆನೇ ಶತಮಾನದಲ್ಲಿ ಕದಂಬರ ದೊರೆ ಕಾಮದೇವನ ಆಶ್ರಯದಲ್ಲಿದ್ದನು. ಇವನು ‘ಕಬ್ಬಿಗರ ಕಾವ’ ಅಥವಾ ‘ಕಬ್ಬಿಗರ ಕಾವಂ’ ಎಂಬ ಚಂಪೂ ಕಾವ್ಯ ಕೃತಿಯನ್ನು ರಚಿಸಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಕಬ್ಬಿಗರ ಕಾವಂ ಒಂದು ವಿಶಿಷ್ಟ ಕೃತಿ. ಸಂಸ್ಕೃತದ ಸಹಾಯವನ್ನು ಪಡೆಯದೆ ಕೇವಲ ತದ್ವಾಪ ಪದಗಳನ್ನೂ ದೇಸೀ ನುಡಿಗಳನ್ನೂ ಬಳಸಿಕೊಂಡು ಈ ಕೃತಿಯನ್ನು ಕಟ್ಟಲಾಗಿದೆ.

‘ಕನ್ನಡ ನಾಡು-ನುಡಿ’ ಪದ್ಯದಲ್ಲಿ ಇರುವ ಎಲ್ಲಾ ಪದ್ಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ. ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ಕನ್ನಡ ಭಾವುಟ’ ಕೃತಿಯಿಂದ ಆರಿಸಿಕೊಳ್ಳಲಾಗಿದೆ.

ಆಶಯ

ನಮ್ಮ ಕನ್ನಡನಾಡು-ನುಡಿಯ ವಿಶಿಷ್ಟತೆಯನ್ನು ನಮ್ಮ ನಾಡಿನ ಕವಿಗಳು ಮನಸಾರೆ ಹೊಗಳಿರುವುದನ್ನು, ಅವರ ಭಾಷಾ ಕಾಳಜಿಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು. ಶ್ರೀ ವಿಜಯನು ನಮ್ಮ ಕನ್ನಡದ ಜನಪದರು ಅಕ್ಷರಸ್ತರಲ್ಲಿದ್ದರೂ ಕಾವ್ಯ ಪ್ರಯೋಗ ಪರಿಣತರಾಗಿದ್ದರು ಎನ್ನುತ್ತಾನೆ. ನಯಸೇನನು ನಮ್ಮ ಕನ್ನಡವು ಕೆಲವು ಪಂಡಿತರಿಂದ ಸಂಸ್ಕೃತಮಯವಾಗುವುದನ್ನು ಸಹಿಸಿದೇ ಶುದ್ಧ ಕನ್ನಡವೇ ಇರಬೇಕೆಂದು ಬಯಸುತ್ತಾನೆ. ನೇಮಿಚಂದ್ರನು ಕನ್ನಡ ಕವಿಗಳ ಶ್ರೇಷ್ಠಕಾವ್ಯ ರಚನೆ ಬಗ್ಗೆ ಹೊಗಳಿದರೆ, ಮಹಲಿಂಗರಂಗನು ನಮ್ಮ ಕನ್ನಡವು ಹೇಗೆ ಸರಳ ಸುಂದರ ಎಂಬುದನ್ನು ಹಲವು ಉಪಮೆಗಳೊಂದಿಗೆ ಹೊಗಳಿ ಸಂಸ್ಕೃತೀಕೊಂಡ ಯಾವುದರಲ್ಲಿ ಕಡಿಮೆಯಿಲ್ಲ ಎನ್ನುತ್ತಾನೆ. ಆಂಡಯ್ಯನು ಕನ್ನಡನಾಡಿನ ಪ್ರಕೃತಿಯ ರಮ್ಯತೆಯನ್ನು ಮೆಚ್ಚಿ ವರ್ಣಿಸುತ್ತಾನೆ. ಹೀಗೆ ಕನ್ನಡನಾಡಿನ ಪ್ರಕೃತಿ, ಸಂಸ್ಕೃತಿ ಹಾಗೂ ಭಾಷಾ ಹಿರಿಮೆಗಳನ್ನು ವಿವಿಧ ಕವಿಗಳು ವರ್ಣಿಸಿರುವುದನ್ನು ಪರಿಚಯಿಸುವುದೇ ಪ್ರಸ್ತುತ ಪದ್ಯಪಾಠದ ಆಶಯವಾಗಿದೆ.

ಪದ ವಿಂಗಡಣೆ

೧. ಪದನಚೆದು ನುಡಿಯಲುಂ + ನುಡಿದುದನ್ + ಅಚೆದು + ಆರಯಲುಮ್ + ಆಪರ್ + ಆ ನಾಡವಗ್ರಾ + ಚದುರರ್ ನಿಜದಿಂ ಕುಚೆತು + ಓದದೆಯುಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್||
೨. ಸಕ್ಕದಮಂ ಹೇಳಿಸ್ತುದೆ ನೇರೆ + ಸಕ್ಕದಮಂ ಹೇಳ್ತು ಶುದ್ಧ ಕನ್ನಡದೊಳ್ಳ ತಂದು + ಇಕ್ಕುವುದೇ ಸಕ್ಕದಮಂ + ತಕ್ಕುದೆ ಬೆರೆಸಲ್ಪೆ ಘೃತಮುಮಂ ತೈಲಮುಮಂ||

೨. ಕಟ್ಟುಗೇ ಕಟ್ಟಿದಕ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ + ಮುಟ್ಟುಗೇ ಮುಟ್ಟಿದಿಕ್ಕೆ+ ಮುಗಿಲಂ ಹರನಂ ನರನ್ + ಒತ್ತಿ ಗಂಟಲಂ + ಮೆಟ್ಟುಗೇ ಮೆಟ್ಟಿದಿಕ್ಕೆ ಕವಿಗಳ್ ಕೃತಿಬಂಧದೊಳ್ಳ + ಅಲ್ಲೆ ಕಟ್ಟಿದರ್ + ಮುಟ್ಟಿದರ್ + ಒತ್ತಿ ಮೆಟ್ಟಿದರ್ + ಅದೇನ್ + ಅಳವು ಅಗ್ಗಳಮೋ ಕವೀಂದ್ರರಾ॥
೩. ಸುಲಿದ ಬಾಳೆಯ ಹಣ್ಣಿನ + ಅಂದದಿ + ಕಳಿದ ಸಿಗುರಿನ ಕಬ್ಬಿನ + ಅಂದದಿ + ಅಳಿದ ಉಷ್ಣದ ಹಾಲಿನ + ಅಂದದಿ ಸುಲಭವಾಗಿ + ಇರ್ಫ + ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳ್ಳು ತನ್ನ ಮೋಕ್ಷವ + ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳ್ಳ + ಇನ್ನೇನು?
೪. ಮಲ್ಲಿಗೆ + ಅಲ್ಲದೆ ಸಂಪಗೆ + ಅಲ್ಲದೆ ದಾಳಿಂಬವೂ + ಅಲ್ಲದೆ + ಒಮ್ಮುವ ಚೆಂದೆಂಗು + ಅಲ್ಲದೆ ಮಾವು + ಅಲ್ಲದೆ ಕೊಂಗು + ಅಲ್ಲದೆ ಗಿಡುಮರಗಳ್ + ಎಂಬುವು + ಇಲ್ಲ + ಆ ನಾಡೊಳ್ಳೋ॥

ಪದಗಳ ಅರ್ಥ

ಅರಿದು – ತಿಳಿದು;

ಆರಯ – ಪಾಲನೆ;

ಚದುರ(ಢ್)–ಚತುರ(ತ್ತ್) ಜಾಣ;

ಪದ – ಕ್ರಮ, ರೀತಿ;

ಪರಿಣಿತ – ತಜ್ಞ;

ಮತಿಗಳು – ಪ್ರತಿಭಾವಂತರು;

ಘೃತ- ತುಪ್ಪ;

ಶೈಲ – ಎಣ್ಣೆ;

ಬೆರೆಸು – ಕೂಡಿಸು;

ಸಕ್ಕಡ(ಢ್) – ಸಂಸ್ಕೃತ(ತ್ತ್);

ಅಗ್ಗಳ- ಶೈಪ್ಪೆ;

ಕಟ್ಟುಗೆ – ಸೇತುವೆ;

ಕಡಲು – ಸಮುದ್ರ;

ನರ – ಅಜ್ರನೆ;

ಮುಗಿಲು – ಆಕಾಶ;

ವಾಮನ(ಹುಬ್ಬ) – ವಿಷ್ಣುವಿನ ಅವತಾರಗಳೊಂದು;

ಹರ – ಶಿವ;

ಮೋಕ್ಷ – ಮುಕ್ತಿ;

ಉಷ್ಣ – ಶಾವಿ;

ಲಲಿತ- ಸುಂದರ, ಸರಳ;

ಅಭ್ಯಾಸ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

- ಪದನರಿದು ನುಡಿಯವವರು ಯಾರು ಎಂದು ಕವಿ ಹೇಳಿದ್ದಾನೆ?
- ತುಪ್ಪದೊಡನೆ ಯಾವುದನ್ನು ಬೇರೆಸಭಾರದು?
- ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು?

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

- ಕನ್ನಡಿಗರ ವಿಶೇಷತೆಯನ್ನು ಶ್ರೀ ವಿಜಯ ಹೇಗೆ ಸಾರಿದ್ದಾನೆ?
- ಕನ್ನಡ ಮತ್ತು ಸಂಸ್ಕೃತ ಭಾಷಾ ಬಳಕೆಯ ಬಗ್ಗೆ ನಯಸೇನ ಏನು ಹೇಳುತ್ತಾನೆ?
- ಕವೀಂದರ ಶೈಷ್ವತೆಯನ್ನು ನೇಮಿಚಂದ್ರನು ಹೇಗೆ ವರ್ಣಿಸಿದ್ದಾನೆ?
- ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಹೇಗೆ ಸಾಧಿಸುತ್ತಾರೆ?
- ಕನ್ನಡ ನಾಡಿನ ಪ್ರಾಕೃತಿಕ ವಣಿಕನೆಯನ್ನು ಆಂಡಯ್ಯ ಕವಿ ಹೇಗೆ ಸಾರಿದ್ದಾರೆ?

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

- ಕವೀಂದರ ಶೈಷ್ವತೆ ಹಾಗೂ ಪ್ರಾಕೃತಿಕ ಸಂಪತ್ತಿನ ಬಗ್ಗೆ ಕವಿಗಳ ವಣಿಕನೆಯನ್ನು ಕುರಿತು ಬರೆಯಿರಿ?
- ಕನ್ನಡಿಗರ ವಿಶೇಷತೆ, ಕನ್ನಡ ಸಂಸ್ಕೃತದ ಆಸ್ಥಾದ ಮುಶ್ರಣ ಮತ್ತು ಕನ್ನಡ ನುಡಿಯ ಬಗ್ಗೆ ಕವಿಗಳು ಹೇಗೆ ವರ್ಣಿಸಿದ್ದಾರೆ?

ಈ) ಸಂದರ್ಭ-ಸಹಿತ ಸ್ವಾರಸ್ಯವನ್ನು ವಿವರಿಸಿ.

- ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತಮತಿಗಳ್ಳಾ.
- ತಕ್ಷದೆ ಬೆರೆಸಲ್ಪೆ ಘ್ರಾತಮುಮಂ ತೈಲಮುಮಂ.
- ಕಟ್ಟಿಗೆ ಕಟ್ಟಿದಿಕ್ಕೆ ಕಡಲಂ ಕಷಿಸಂತತಿ.
- ಕಳಿದ ಸಿಗುರಿನ ಕಬ್ಬಿನಂದದಿ.
- ದಾಳಿಂಬಮಲ್ಲದೊಪ್ಪುವ ಚೆಂದಂಗಳಲ್ಲದೆ.

ಭಾಷೆಯ ಸೌಬಗ್ಯ

ಅರ್ಥ ಒತ್ತು ಎಂಬುದು ಕನ್ನಡಭಾಷೆಗೆ ಸಂಬಂಧಿಸಿದ ಒಂದು ವಿಶಿಷ್ಟವಾದ ಸಂಕೇತವಾಗಿದೆ. “ರ್ತ” – ಇದನ್ನು ಅರ್ಥ ಒತ್ತು ಎಂದು ಕರೆಯಲಾಗುತ್ತದೆ. ಇದು ಒಂದು ಅಕ್ಷರದ ನಂತರ ಬಳಕೆಯಾದರೂ ಅದರ ಉಚ್ಛಾರವು ಅಕ್ಷರದ ಪ್ರಾರಂಭದಲ್ಲೇ ಬರುವುದನ್ನು ಗಮನಿಸಬಹುದು. ಉದಾಹರಣೆಗೆ “ಅರ್ಥ” ಎಂಬ ಶಬ್ದವನ್ನು “ಅರ್ಥ” ಎಂದು ಓದಬೇಕು. ಈ ಅಕ್ಷರದ ನಂತರ ಬರೆಯಲ್ಪಟ್ಟ

ಇ ಸಂಕೇತವು ಕ ಅಕ್ಷರದ ಹಿಂದೆ ಬರುವ ಅಕ್ಷರದ ಜೊತೆ ಅರ್ಥ ಕಾರವಾಗಿ ಸೇರಿಕೊಳ್ಳುತ್ತದೆ. ಸೂರ್ಯ ಎಂಬ ಶಬ್ದವನ್ನು ಸೂರ್ಯಾಯ ಎಂದು ಓದಬೇಕು. ಕಾರ್ಯ ಎಂಬ ಶಬ್ದವನ್ನು ಕಾರ್ಯಾಯ ಎಂದು ಓದಬೇಕು.

ಆದರೆ ಭಾಷೆಯ ಬರವಣಿಗೆಯನ್ನು ಸರಳಗೊಳಿಸುವ ಉದ್ದೇಶದಿಂದ ಅರ್ಕ ಒತ್ತನ್ನು ಕೈಬಿಡಬೇಕು ಎಂಬ ಅಭಿಪ್ರಾಯವನ್ನು ಕೆಲವರು ಮುಂದಿಡುವುದನ್ನು ಗಮನಿಸಬಹುದು. ಸಂಕೇತಗಳ ಸಂಖ್ಯೆಯನ್ನು ಕಡಿಮೆಗೊಳಿಸಿದರೆ ಭಾಷೆಯನ್ನು ಸರಳಗೊಳಿಸಿದಂತೆ ಎಂಬ ವಾದವು ಮರುಳಿಲ್ಲದ್ದು. ಸಂಖ್ಯೆಗಳನ್ನು ಹತ್ತು ಸಂಕೇತಗಳನ್ನು ಬಳಸಿ ಬರೆದ ಭಾರತೀಯರು ಗಣಿತದಲ್ಲಿ ಸಾಧಿಸಿದ ಪ್ರಗತಿಯನ್ನು ಕಡಿಮೆ ಸಂಕೇತಗಳನ್ನು ಬಳಸಿದ್ದ ಯುರೋಪಿಯನ್ನರು ಸಾಧಿಸಲಿಲ್ಲ ಎಂಬ ಸತ್ಯವು ನಮ್ಮ ಕಣ್ಣೆದುರೇ ಇದೆ. ಧ್ಯೇಯ ಎಂಬ ಪದವನ್ನು ಧಯ್ಯ ಎಂದು ಬರೆಯುವುದು ಸರಿಯಲ್ಲ. ಇದು ಸರಿಯಾದ ಉಚ್ಛರವನ್ನೂ ಪ್ರತಿನಿಧಿಸುವುದಿಲ್ಲ. ಹಾಗೆಯೇ ಓದುವುದೂ ಕಷ್ಟ. ಅರ್ಕ ಒತ್ತನ್ನು ನಿವಾರಿಸುವ ಯತ್ನದಲ್ಲಿ ಒತ್ತಕರಗಳ ಸಂಖ್ಯೆಯು ಹೆಚ್ಚಿತು ಎಂಬುದನ್ನು ನಾವು ಮರೆಯಬಾರದು.

ಹಾಗೆಯೇ ಪೌರ್ಣಮಿ ಎಂಬುದನ್ನು ಪತ್ರ್ಯಮಿ ಎಂದು ಬರೆದಾಗ ಆಗುವ ಅಭಾಸವನ್ನು ಗಮನಿಸಿ.

ಅರ್ಕ ಒತ್ತಿಲ್ಲದೆ ಶಬ್ದಗಳನ್ನು ಬರೆಯಹೋದಾಗ ಆಗುವ ಇಂಥ ಸಮಸ್ಯೆಗಳನ್ನು ಪಟ್ಟಿಮಾಡಿ.

ಸೃಧಾಂತಿಕ ಭಾಷಾಭಾಷೆ

ಭಂದಸ್ಸು

ಅಕ್ಷರಗಣಾ:

ಮೂರು ಮೂರು ಅಕ್ಷರಗಳ ಗುಂಪನ್ನು ಅಕ್ಷರಗಣವೆನ್ನುತ್ತೇವೆ. ಇಲ್ಲಿ ಮಾತ್ರಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲ. ಹೀಗೆ ಮೂರು ಮೂರು ಅಕ್ಷರಗಳ ಲೆಕ್ಕಾಚಾರದಿಂದ ಗಣಗಳನ್ನು ವಿಂಗಡಿಸುವುದು ವೃತ್ತಾತ್ಮಕವಾಗಿ ಇಂದಸ್ತಿಗಳಲ್ಲಿ ಮಾತ್ರ.

ಕನ್ನಡದಲ್ಲಿ ಮುಖ್ಯವಾಗಿ ಉತ್ತಲಮಾಲ, ಚಂಪಕಮಾಲ, ಶಾದ್ವಾಲ ವಿಕ್ರೀಡಿತ, ಮತ್ತೇಭ ವಿಕ್ರೀಡಿತ, ಸ್ರಗ್ಂರಾ, ಮಹಾಸ್ರಗ್ಂರಾ ಎಂಬ ಆರು ವೃತ್ತಗಳು ಹೆಸರುವಾಸಿಯಾಗಿವೆ. ಇವುಗಳನ್ನು ಖ್ಯಾತ ಕರ್ಕಾಟಕಗಳು ಎನ್ನುತ್ತಾರೆ.

ಅಕ್ಷರಗಣದಲ್ಲಿ ಎಂಟು ವಿಧದ ಗಣಗಳು ಇವೆ. ಅವುಗಳನ್ನು ಒಂದು ಸೂತ್ರದಲ್ಲಿ ಹೇಳಬಹುದು. ಅವು ಹೀಗಿವೆ.

ಯವಾತಾರಾಜಭಾನಸಲಗಂ

ಯವಾತಾ	= U - -	ಯಗಣ
ಮಾತಾರಾ	= - - -	ಮಗಣ

ತಾರಾಜ	= - - U	ತಗ್ಗಣ
ರಾಜಭಾ	= - U -	ರಗ್ಗಣ
ಜಭಾನ	= U - U	ಜಗ್ಗಣ
ಭಾನಸ	= - U U	ಭಗ್ಗಣ
ನಸಲ	= U U U	ನಗ್ಗಣ
ಸಲಗಂ	= U U -	ಸಗ್ಗಣ

ಅರುವ್ವತ್ತಗಳನ್ನು ಸುಲಭವಾಗಿ ಗುರುತಿಸಲು ಇರುವ ಪದ್ಯ

“ಗುರುವೋಂದಾದಿಯೊಳ್ಳತ್ತಲಂ ಗುರು ಮೋದಲ್ ಮೂರಾಗೆ ಶಾದ್ವಾಲಮಾ ।

ಗುರುನಾಲ್ಕುಗಿರಲಂತು ಸ್ತಗ್ಧರೆ ಲಫುದ್ದಂದ್ದ್ವಂ ಗುರುದ್ದಂದ್ದ್ವಮಾ ।

ಗರೆ ಮತ್ತೇಷ ಲಫುದ್ದ್ಯಾಯ ಶ್ರಿಗುರುವಿಂದಪ್ಪಂ ಮಹಾಸ್ತಗ್ಧರಾ ।

ಹರಿಣಾಕ್ಷೀ ಲಫುನಾಲ್ಕು ಚಂಪಕಮಿವಾರು ಖ್ಯಾತ ಕಣಾಟಕಂ”

ಉತ್ತಲಮಾಲಾ ವೃತ್ತ

ಲಕ್ಷ್ಣ : ನಾಲ್ಕು ಸಾಲುಗಳಿರುವ ಪದ್ಯ. ಪ್ರತಿ ಸಾಲಿನಲ್ಲಿ ೨೦ ಅಕ್ಷರಗಳು ಇರುತ್ತವೆ. ಪ್ರತಿ ಸಾಲಿನಲ್ಲಿ ಭಗ್ಗಣ, ರಗ್ಗಣ, ನಗ್ಗಣ, ಭಗ್ಗಣ, ರಗ್ಗಣಗಳೂ ಹೊನೆಯಲ್ಲಿ ಲಫು, ಗುರುಗಳೂ ಬರುತ್ತವೆ.

ಸೂತ್ರ : ಉತ್ತಲಮಾಲೆಯಪ್ಪದುಭರಂಭಭಂರಲಗಂನೆಗಳ್ಳಿರಲ್

ಉದಾ :

ಭ - ಪ್ಪ | - ರ್ಪ - | ನೆ ಭ ಭ ರ ಉ ಗ
ಉತ್ತಲ | ಮಾಲೆಯ | ಪ್ಪದುಭ | ರಂಭಭ | ಭಂರಲ | ಗಂನೆಗ | ಳಿರಲ್

ಚಂಪಕಮಾಲಾ ವೃತ್ತ

ಲಕ್ಷ್ಣ : ಪ್ರತಿಪಾದಲ್ಲಿ ಇಪ್ಪತ್ತೊಂದು ಅಕ್ಷರಗಳಿವೆ. ಪ್ರತಿಪಾದವ್ಯಾ ನ, ಜ, ಭ, ಜ, ಜ, ಜ, ರ ಎಂಬ ಗಣಗಳಿಂದ ಕೂಡಿದೆ. ಆದಿ ಪ್ರಾಸದಿಂದ ಕೂಡಿರುತ್ತದೆ.

ಸೂತ್ರ : ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕ ಮಾಲೆಯೆಂದಪರ್

ಉದಾ :

ನ	ಜ	ಭ	ಜ	ಜ	ಜ	ರ
ಉಪ್ಪ	ಪ- ಪ	- ಉಪ	ಪ- ಪ	ಪ- ಪ	ಪ- ಪ	- ಉ-
ನಜಭ	ಜಂಜ	ರಂಜಗೆ	ಗೊಳುತ್ತಿ	ರಚಂಪ	ಕಮಾಲೆ	ಯೆಂದಪರ್

ಭಾಷಾ ಚರ್ಚೆ ಪಟೆ

- ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
- ಆರ್ಥಿಕಾರ್ಡಿಕ ವೃತ್ತಿಗಳು ಯಾವುವು?
 - ಅಕ್ಷರಗಣಗಳಲ್ಲಿ ಎಷ್ಟು ವಿಧ? ಅವುಗಳು ಯಾವುವು?
- ಆ) ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ, ಗಣ ವಿಭಾಗ ಮಾಡಿ, ಭಂದಸ್ಸಿನ ಹೆಸರನ್ನು ಬರೆಯಿರಿ.
- ಸಕ್ಕದಮಂ ಪೇಟೆನ್ನಡೆ ನೇರೆ
ಸಕ್ಕದಮಂ ಪೇಟೆ ಶುದ್ಧ ಕನ್ನಡದೊಳ್ಳು ತಂ
 - ಕಟ್ಟಿಗೆ ಕಟ್ಟಿದ್ದೀರ್ಕ ಕಡಲಂ ಕಪಿಸಂತತಿವಾಮನಕ್ರಮಂ
 - ಸುಲಿದ ಬಾಳೆಯ ಹಳ್ಳಿನಂದದಿ
ಕಳಿದ ಸಿಗುರಿನ ಕಬ್ಜಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿಪ್ರ

ಇ) ಕೊಟ್ಟಿರುವ ಪದ್ಯಭಾಗಗಳನ್ನು ಮೋಣಿಗೊಳಿಸಿ ಕಂಠಪಾತ ಮಾಡಿರಿ.

ಒ. ಪದನರಿದು _____

_____ ಮತಿಗಳ್ಳು

ಓ. ಮಲ್ಲಿಗೆ _____

_____ ನಾಡೊಳ್ಳು

ಮೂರಕ ಓದು

ಒ. ಕನ್ನಡ ನಾಡು-ನುಡಿಯ ಬಗೆಗೆ ಕನ್ನಡ ಕವಿಗಳ ಕವಿತೆಗಳನ್ನು ಸಂಗ್ರಹಿಸಿ ಓದಿರಿ.

ಪರ್ಯಾ ಮೂರಕ ಅಧ್ಯಯನ



೪. ನನ್ನಾಸೆ

- ಇಂದುಮತಿ ಲಮಾಣಿ

ಗೆಲ್ಲಬೇಕು; ಬೀಸಲು ಬರುವ

ಬಲೆಯಿಂದ ಪಾರಾಗಬೇಕು

ತನ್ನನ್ನೇ ಸುಟ್ಟಿ -

ಬೆಳಕು ನೀಡುವ ಬತ್ತಿ ನಾನಾಗಬೇಕು.

ಮಣ್ಣಲ್ಲಿ ಮಣ್ಣಾಗಿ -

ಮಣ್ಣ ಮೇಲೊಂದು ಮರವಾಗಿ -

ಪುಣ್ಯವಂತರಿಗೆ ನೆರಳಾಗಬೇಕು.

ಬತ್ತೆದ ವರತೆ -

ಸದಾ ಚಿಮ್ಮತ್ತಲಿರುವ ಚಿಲುಮೆ ನಾನಾಗಿ ;

ದಾಹಗೊಂಡವರ ತನುವ ತಣಿಸುವಂತಾಗಬೇಕು.

ಅಳುವ ಕಂದನ ನಗಿಸಲು

ಅಮೃನ ಕಂತದ ಜೋಗುಳ ನಾನಾಗಬೇಕು.

ಮಾನವನ ಅಜ್ಞಾನತೆ ತೊಲಗಿಸಲು -

ವಾಗ್ದೇವಿಯ ಕೈಯಲ್ಲಿಯ ಗ್ರಂಥ ನಾನಾಗಿ



ಧನ್ಯಾಗಬೇಕು...

ಮುಸ್ಸಂಜೆ ಹೊಸ್ತಿಲಲ್ಲಿ ದಿಕ್ಕಿಲ್ಲದೆ ನರಳಾಡುವ -

ದೀನರ ಉರುಗೋಲು ನಾನಾಗಬೇಕು....

ನೆಲಕ್ಕೆ ಬಿದ್ದು ಹೊರೆಯಾಗುವ ಮುನ್ನ

ಅಂತ್ಯ ನನ್ನದಾಗಬೇಕು.





ಕೃತಿಕಾರರ ಪರಿಚಯ

ಇಂದುಮತಿ ಲಮಾಣಿ ಅವರು (ಜನನ ೧೯೫೬) ವಿಜಯಾಪುರ ಜಿಲ್ಲೆ ಬರಟಗಿಯ ಮೂರನೇ ತಾಂಡಾದವರು, ದಲಿತ ಸಾಹಿತ್ಯ ಪ್ರಕಾರದ ಪ್ರಮುಖ ಕವಯಿತ್ರಿ. ಬಂಜಾರ ಸೇವಾ ಸಂಘದ ಅಧ್ಯಕ್ಷರು, ಮಹಿಳಾ ಸ್ವೇಹಸಾಹಿತ್ಯ ಸಂಗಮ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ‘ಕಿತ್ತಾರು ರಾಣಿಚೆನ್ನಮ್ಮೆ ಪ್ರಶ್ನಿ’ (ಕನಾರಟಕ ಸರ್ಕಾರ), ‘ಡಾಟರ್ ಆಫ್ ನೈಲ್ ಪ್ರಶ್ನಿ’ (ಟರ್ಕಿ), ಮೃತ್ಯೇಯಿ ಪ್ರಶ್ನಿ (ಕುಜಾರ), ಮುಂತಾದ ಅನೇಕ ಪ್ರಶ್ನಿಗಳು ಸಂದಿವೆ. ‘ತಾಯಿಲೋಕ’ (ಕವನಸಂಕಲನ), ‘ಭಾವಲೋಕ’ (ಜನಪದ ಕವನಸಂಕಲನ) ‘ವಿಕಾದಶ’ (ಕಥಾಸಂಕಲನ) ‘ಕೊರಡು ಕೊನರುವುದು ಬರಡುಹಯನಮದು’, ‘ಮತ’ (ಕಾದಂಬರಿ) ಮುಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ.

ಅಭ್ಯಾಸ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

೧. ಅಜ್ಞಾನ ತೊಲಗಿಸಲು ಕವಯಿತ್ರಿ ಏನಾಗ ಬಯಸಿದ್ದಾರೆ?
೨. ಸದಾ ಚಿಮ್ಮುವ ಚಿಲುಮೆಯಾಗಬೇಕು, ಏಕೆ?
೩. ನನ್ನಾಸೇ ಕವನದಲ್ಲಿ ಕವಯಿತ್ರಿಯವರ ಆಸೆಗಳೇನು?



ಜಿ. ಉರಿದ ಬದುಕು

– ಶಾಂತರಸ

ಬಾಗಿಲು ಮುಚ್ಚಿತು.

ಸಿಟ್ಟಿನಂದ ತಿಪ್ಪಣಿ ಕುದ್ದುಹೋದ. ಕಾಶೀಮಲಿಯನ್ನು ಬಿಟ್ಟು ಇವಳಿನ್ನೇ ಯಾಕೆ ಕೊಲ್ಲಬಾರದನಿಸಿತು ಅವನಿಗೆ. ಈಗ ಅಪರಾತ್ರಿ, ಎಲ್ಲಿಗೆ ಹೋಗಬೇಕು? ಬರುವಾಗ ಯಾರೋ ಹಿಂದೆ ಬಂದಿದ್ದಾರೆ ಅನ್ನಿತ್ತು. ಬೇಟಿ ಪಾಟಿ ಜಿಲ್ಲಾವಾರ ದಾಟಿ ಅಂಕಡೊಂಕು ಅನ್ನವಂತೆ ಯಾವುಯಾವುಹೋ ಓಟಿ ಹಾದು ಸುತ್ತು ಹಾಕಿಕೊಂಡು ತಿಪ್ಪಣಿ ಬಂದಿದ್ದ. ಇಲ್ಲಿ ನೋಡಿದರೆ ಈ ಸ್ಥಿತಿ.

ಮತ್ತೆ ಮೆಲ್ಲನೆ ಬಾಗಿಲು ಬಡಿದ. ಬಡಿದ. ಬಡಿದ. ಹಗುರಾಗಿ ಬಾಗಿಲು ತೆರೆಯಿತು. ಪೂರ್ವ ಅಲ್ಲ ಅರ್ಥ. ತಿಪ್ಪಣಿ ಹೊಸ್ತಿಲಲ್ಲಿ ಕಾಲುಹಾಕಿದ. “ಬ್ಯಾಡ ಅಣ್ಣ ಕಾಲು ಬುಳ್ಳೀನಿ, ಒಳಗ ಬರಬ್ಯಾಡ. ನಮ್ಮನ್ನೆಲ್ಲ ಸಾವಿನ ಬಾಯಾಗ ತುರಕಬ್ಯಾಡ.”

“ತಂಗೇ ಅನ್ನವ್ವೆ ಮೂರು ನಾಕು ತಾಸೇ ಇತ್ತೀನಿ, ಜಾಸ್ತಿಯಿಲ್ಲ. ಹಸುವು ಬಾಳಾಗ್ಯಾದ, ಏನಾದರ ತಿಂಬಾಕ ಕೊಡು. ಮೊದಲು ಒಳಗ ಬುಡು ಯಾರೋ ನನ್ನ ಹಿಂದೆ ಬಿದ್ದಂಗ ಕಾಣ್ಬದ.”

ಒಳಗ ಬರುವ ಅಣ್ಣನನ್ನು ತಡೆದು “ಯಣ್ಣ, ನೀ ಬಂದಿದ್ದು ಸುಖವತ್ತಿದ್ದೆ ರಜಾಕಾರು ನಮ್ಮನ್ನು ಬೀದ್ಯಾಗ ನಿಲ್ಲಿ ಗುಂಡಾಕ್ತಾರು. ಒಳಗ ಬರ್ಬಾಡ, ಎಲ್ಲಾನ ಹೋಗು. ನಡಿ ನಿಂದ್ರಬ್ಯಾಡ. ಸಂಜೀಕಡೆ ಲೂರಾಗ ಮೊಲೀಸು ಬಂದು ಗಸ್ತು ತಿರಿಗಿದ್ದು. ಅಮೀನೊಸಾಬ್ಲೂ ಬಂದಿದ್ದಂತ; ಇನ್ನೂ ಅಗಸ್ಯಾಗ ಆನಂತ. ಕಾಲಿಡೆತಿನಿ ಅಣ್ಣ, ಒಳಗ ಬರಬ್ಯಾಡ.”

“ಅಪ್ಪನ್ನು ಕೊಲ್ಲಿದವ್ಯ ಮ್ಯಾಲೆ ನಿನಗ ಸಿಟ್ಟಿದ್ದಂಗಿಲ್ಲ; ನಾನು ಅಪ್ಪನ್ನು ಕೊಲ್ಲಾಕ ಹೊಂಟೀನಿ. ತಟುಕು ಹೊತ್ತು ಇಲ್ಲಿ ಇತ್ತೀನಿ, ಹಸ್ತೀನಿ ಅನ್ನವ್ವೆ ಏನಾದರೂ ಕೊಡು ತಿಂಬಾಕ.”

ಸಿಟ್ಟಾಕಿಲ್ಲ ಅಣ್ಣ, ಈಗ ಅವು ನಮ್ಮನೂ ಕೊಲ್ಲಾಕ ತಯಾರಾರೆ” ಪಿಸುದನಿಯಲ್ಲಿ ಹೇಳಿದಳು. “ಬ್ಯಾಡ ಅಣ್ಣ ಜಲ್ಲಿ ನಡಿ ಅಣ್ಣ, ಆತ ಈಗ ಬದಲಾಗ್ಯಾನ. ಜೀವದ ಅಂಜಿಕೆ ಹೆಚ್ಚಾಗಿ ರಜಾಕಾರರ ಸೋಭಿಮಾಡ್ಯಾನ. ಈ ಮಾತು ನಿನಗ ಏಳಬಾರದಂತ ಮಾಡಿದ್ದೆ. ನನ್ನ ಹಣೇ ಬರಾ. ಅಪ್ಪನ್ನು ಕಳಕಂಡೆ. ಈಗ ಅಣ್ಣನ್ನು ಕಳಕಳ್ಳಿಕ್ಕೆ ಒಳ್ಳೆ. ಆತ ಕುದ್ದು ಒಳಗ

ಬಿದ್ದಾನ. ನೀ ಬಂದದ್ದು ಗೊತ್ತಾದೆ ರಚಾಕಾರಿಗೆ ಹಿಡುಕೊಡಾಕ ಅವನೇನು ಹೇಸೋದಿಲ್ಲ. ಈ ಮಾತು ಹ್ಯಾಂಗ ಏಳ್ಳಿಂತ ಏನೇನೋ ಮಾತಾಡಿದೆ. ನಾ ಸಾಯಕ ತಯಾರ ಈನಿ ಅಣ್ಣಾ, ಆದರೆ ನೀ ಬದುಕಬೇಕು – ಆ ಕಾಶೀಮಲಿನ್ನ ಶಾರಾಕಡಿಬೇಕು. ಆ ಸುದ್ದಿ ನಾ ಕೇಳಬೇಕು. ನಡೀ ಅಣ್ಣಾ “ಅನ್ನವ್ವನ ಕುತ್ತಿಗೆಯ ಸರ ಬಿಗಿದವು. ಆಕೆ ಸರಕ್ಕನೆ ಒಳಗೆ ಹೋಗಿ ಬಂದು ಜೀಲ ತಂದಳು. “ತಗಾ ಅಣ್ಣಾ, ಇದರಾಗ ರೊಟ್ಟಿ ಗಟ್ಟಿಬ್ಬಾಳೆ ಆದ, ಎಲ್ಲಾದ್ದೂ ಹೋಗಿ ತಿನ್ನು.”

ಜೀಲ ತೆಗೆದುಕೊಂಡು ತಿಪ್ಪಣಿ ಹಿಂದೆ ಸರಿದ. ಬಾಗಿಲು ಮುಚ್ಚಿಕೊಂಡಿತು.

ಗವ್ ಎನ್ನುವ ಕತ್ತಲೆ. ಏನೂ ಕಾಣದು. ಈ ಕತ್ತಲೆಯನ್ನ ಸೀಳಿಕೊಂಡು ಎಲ್ಲಿಗೆ ಹೋಗಬೇಕು? ಉರಿಗೆ ಮೊಲೀಸರು ಬೇರೆ ಬಂದಿದ್ದಾರಂತೆ. ಅಲ್ಲದೆ ರಚಾಕಾರರ ದಂಡೂ ಈ ಉರಲ್ಲಿ ದೊಡ್ಡದೇ ಆದಂತೆ. ಅಗಸೆಯ ಕಡೆ ಹೋದರೆ ಪ್ರಾಣ ಉಳಿಯದು. ಆ ಓಣಿಯಲ್ಲಿ ಮುಸೀದೆ, ಅಲ್ಲಿ ರಚಾಕಾರರ ಕ್ಯಾಂಪ್. ಈ ಕಡೆ ಸಣ್ಣ ಸಂದಿಯಲ್ಲಿಯೇ ತಪ್ಪಿಸಿಕೊಂಡು ಹೋಗಬೇಕು.

ಒಂದೆರಡು ಮನೆ ದಾಟಲಿಲ್ಲ, ಯಾರೋ ಹಿಂದೆ ಬಂದ ಶಬ್ದ. ತಿಪ್ಪಣಿ ಹಿಂದಿರುಗಿ ನಿಂತು ಕೈ ಬಾಂಬಿಗಾಗಿ ಜೇಬಿನಲ್ಲಿ ಕೈಯಿಳಿಬಿಟ್ಟ. ಯಾರೂ ಇಲ್ಲ. ತಿಪ್ಪಣಿ ಹಿಂದಿರುಗಿ ನಡೆದ. ನಾಲ್ಕೆಂಟು ಮಾರು ಹೋಗಿರಲಿಲ್ಲ; ಹಿಂದಿನಿಂದ ಗಪ್ಪನೆ ಅವನ ಎರಡೂ ಕೈಗಳನ್ನ ಹಿಡಿದರು. ಹಿಡಿತ ಬಲವಾಗಿತ್ತು; ಕೊಸರಿಕೊಳ್ಳಲು ಆಗಲಿಲ್ಲ. “ನಾನು, ಶಂಕ್ರಣ್ಣ, ಸುಮೃನೆ ನನ್ ಜತಿಗೆ ಬಾ” ಎಂದು ಆತ ತಿಪ್ಪಣಿನ ಕೈ ಬಿಟ್ಟ, ಹೆಗಲಮೇಲೆ ಕೈ ಹಾಕಿ ದರದರ ನಡೆಸಿಕೊಂಡು ಹೋಗಿ ಯಾವುದೋ ಇಕ್ಕಣ್ಣಾದ ಓಣಿಯಲ್ಲಿ ಹಾದು ಮನೆಯೊಂದರ ಹಿತ್ತಲ ಬಾಗಿಲಿಗೆ ಮೆಲ್ಲನೆ ಮೂರು ಸಲ ಬಡಿದ, ಬಾಗಿಲು ತೆರೆಯಿತು. ಇಬ್ಬರು ಒಳಹೊಕ್ಕರು. ಬಾಗಿಲು ಮುಚ್ಚಿತು.

ಮಂದಗೆ ಚಿಮಣಿ ಉರಿಯುತ್ತಿತ್ತು. ತಿಪ್ಪಣಿನಿಗೆ ಜೀವದಲ್ಲಿ ಜೀವ ಇರಲಿಲ್ಲ. ಶಂಕ್ರಣ್ಣ ಯಾರೆಂಬುದು ಗೊತ್ತಾಗಿತ್ತು. ಆದರೆ ಆತ ಮೊಲೀಸರಿಗೆ ಹಿಡಿದುಕೊಟ್ಟರೆ? ಯಾಕಂದರೆ ತಿಪ್ಪಣಿನ ಮನೆತನದ ಮೇಲೆ ಶಂಕ್ರಣ್ಣನದು ಸಿಟ್ಟಿತ್ತು; ಸಿಟ್ಟು ಎನ್ನುವುದಕ್ಕಿಂತ ಹನಿಸೇ ಇತ್ತು. ಆತ ತನ್ನ ಕೈಗಳನ್ನ ಬಿಟ್ಟ, ಹೆಗಲಮೇಲೆ ಕೈ ಹಾಕಿ ಬರುವಾಗ ತಾನೇಕೆ ಅವನ ಮೇಲೆ ಆಕ್ರಮಣ ಮಾಡಲಿಲ್ಲ? ಯಾಕೋ ಬ್ಯಾಡೆನಿಸಿತು. ಸಮಯ ಬಂದರೆ ಬಾಂಬ್ ಒಗೆದರಾಯಿತು ಅಂದುಕೊಂಡ.

ಚಿಮಣಿಯ ಬೆಳಕಿನಲ್ಲಿ ತಿಪ್ಪಣಿ ಇನ್ನೊಬ್ಬ ಬಾಗಿಲು ತೆರೆದ ವ್ಯಕ್ತಿಯನ್ನ ನೋಡಿದ. ದಪ್ಪ ಮೀಸೆಯ ಕುಳ್ಳನ ಮನುಷ್ಯ. ಒಂದು ಹಲ್ಲು ಮುಂದೆ ಬಂದಿತ್ತು. ವಿಶ್ವಾಸ ಸೂಸುವ ಕಣ್ಣಗಳು ಘಳಫಳ ಹೋಳಿಯುತ್ತಿದ್ದವು.

“ಇಬ್ಬು ಹೊಸಬರಾಗಿದ್ದಿ. ನಿಮ್ಮ ನಿಮ್ಮ ಪರಿಚಯ ನಿಮಗಿಲ್ಲ ಅಂತ ಕಾಣುದ. ಈತ ಭೀಮ್ ರೆಡ್ಡಿ. ಈತ ತಿಪ್ಪಣಿ” ಶಂಕ್ರಣ್ಣ ಇಬ್ಬರ ಕಡೆಗೂ ನೋಡಿದ.

ಇಬ್ಬರ ಮುಖಿದ ಮೇಲೆ ನಗೆ ಮಾಡಿತ್ತು. ಇಬ್ಬರೂ ತುಂಗಭದ್ರಾ ದಂಡೆಯ ಮೇಲೆ ಬೇರೆ ಬೇರೆ ಶಿಬಿರಗಳಲ್ಲಿದ್ದರು. ಅವರಿಬ್ಬರೂ ನದೀ ದಾಟಿ ಬಂದು ಆಕ್ರಮಣ ಮಾಡುತ್ತಿದ್ದರು. ಸಾಕಷ್ಟು ಹೆಸರು ಮಾಡಿದ್ದರು. ಹೊಲೀಸರೂ ರಜಾಕಾರರೂ ಇವರ ಹೆಸರು ಕೇಳಿದರೆ ಹೆದರುವಷ್ಟು ಅವರ ಸಾಹಸ. ಅವರು ಒಬ್ಬರನ್ನೂಬ್ಬರು ಭೇಟಿಯಾದುದು ಇಂದು; ಈ ಸ್ಥಿತಿಯಲ್ಲಿ.

ತಿಪ್ಪಣಿ ಆ ಕೋಣೆಯ ತುಂಬ ಕಣ್ಣಾಡಿಸಿ ಶಂಕ್ರಣ್ಣನನ್ನು ನೋಡಿದ. ಆ ನೋಟದಲ್ಲಿ ಏನೇನೋ ಪ್ರಶ್ನೆಗಳಿದ್ದವು.

“ಇದು ನನ್ನ ಮನೇ ಅಲ್ಲ; ನನ್ನ ಮನೇನ್ನು ನಾಕು ತಿಂಗ್ನ ಹಿಂದೆ ರಜಾಕಾರು ಸುಟ್ಟಬುಟ್ಟು. ಇದ್ದ ಒಬ್ಬಾಕೆ ಅಮ್ಮೆ ಹ್ವಾದ ವರ್ಷ ಸತ್ತೋದ್ದು. ನಾನ್ನೋಬ್ಬೇ ಉರಾಗ ಕಷ್ಟ (ಕ್ಷೌರ) ಮಾಡಿಕೆಂತ, ಕ್ಯಾಬಾಯಿ ಸುಟಗಂಡು ಅಡಿಗಿ ಮಾಡಿಕೆಂಡ್ ಹಂಗು ಹಿಂಗೂ ಬದುಕು ನಡಿಸ್ತೆ. ರಜಾಕಾರ್ತ ಹಾವ್ಯಾ ಸುರುವಾಯ್ತಲ್ಲ, ನನಗ ಸುಮ್ಮೆ ಕುಂದ್ರದು ಆಗ್ನಿಲ್ಲ. ಬೆಟ್ಟೂರು ಗೌಡ್ರ ಜತಿಗೆ ತಿರುಗಾಕ ಸುರುವು ಮಾಡ್. ಹೇಳಿಕೇಳಿ ಅವು ಗೌಡ್ರು. ದೂಡ್ಡ ಗುಂಪು ಕಟ್ಟಿ ನಿಜಾಮನ ವಿರುದ್ಧ ಸದ್ಗೂ ಹೊಡ್ಡು ನಿಂತ್ತಲ್ಲ, ಅವರ ಉಪಟಳ, ಆಕ್ರಮಣ ರಜಾಕಾರ್ತಿಗೆ ತಡ್ಡಾಕ ಆಗ್ನಿಲ್ಲಲ್ಲ. ನಿಮಗೆಲ್ಲ ಗೊತ್ತಿಬೇಕಲ್ಲ ಅವು ಸುದ್ದಿ. ಅಲ್ಲಾರಂದ್ರ ಇಲ್ಲಾರ, ಇಲ್ಲಾರಂದ್ರ ಅಲ್ಲಾರ. ಶಹಬ್ಬಾಸ್ ಅನಬೇಕು ಅವಿಗೇ. ಇವತ್ತಿಗೂ ಯಾರ ಕ್ಯಾಯಾಗ ಸಿಗ್ನಿಲ್ಲ. ರಾತ್ಮೋ ರಾತ್ರಿ ಒಬ್ಬೇ ಹಿರೇ ಕುದ್ರೆಮ್ಯಾಲೆ ಹೋಗಿ ಸೈನ್ಯದ ಶಿಬಿರದ ಮ್ಯಾಲೆ ಬಾಂಬ್ ಒಗ್ಗು ಬರ್ತಿದ್ದು. ಅವು ಮ್ಯಾಲೆ ವಾರಂಟ್ ಜಾರಿ ಆಯ್ದು. ಕಂಡಲ್ಲಿ ಗುಂಡಿಟ್ಟು ಕೊಲ್ಲೊಂದ್ ಆಜ್ಞೆ ಮಾಡಿ ಅವು ಫೋಟೋ ಉರಿಗೆ ಹಂಚಿ, ಗ್ರಾಂಮ್ಯಾಲೆ ಹಚ್ಚಿದ್ದು. ಅವು ತಪ್ಪಿಸಿಗೆಂಡು ಹೋಳೇ ದಾಟಿ ಹೋಗಿಬುಟ್ಟು, ನಾನು ಉರಿಗೆ ಬಂದೆ. ಅಟತ್ತಿಗೆ ಬೆಟ್ಟೂರು ಗೌಡ್ರ ಜತಿಗೆ ಇವ್ವಿದ್ದಂತ ಸುದ್ಯಾಗಿತ್ತು. ರಜಾಕಾರು ಬೂಟ್ ಗಾಲ್ಲೆ ನನಗೆ ಬದ್ದು. ನನ್ನ ಮನಿಗೆ ಬೆಂಕಿ ಹಚ್ಚಿದ್ದು. “ಆ ಬೆಂಕ್ಯಾಗ ಇವುನ್ನ ಒಗೀರೋ” ಅಂದು ಯಾರೋ. “ಕೊಳಿಲ್ಲ ತಾನೇ ಸತ್ತೋತನ, ನಾವ್ಯಾಕ ಕೊಲ್ಲಿಮ್ಮು” ಅಂದು ಕೆಲವು. ಮನೆ ಸುಟ್ಟೋಯ್ತು. ಮನೆ ಮುಂದಿನ ಬೇವಿನ ಗಿಡದ ಕೆಳಗೆ ಬಿದ್ದಿದ್ದೆ. ಒದಿಸ್ತೇಂದು ಮೈಯಲ್ಲ ಬ್ಯಾನ್ಯಾಗಿತ್ತು. ಸವಾರಾತ್ಮಾದ್ರೂ ಯಾರೂ ಬಂದು ಮಾತಾಡಸ್ತಿಲ್ಲ. ಹಸುವು; ನೀರಡಿಕಿ. ನೀರು ನೀರು ಅಂತ ಒದರ್ತಿದ್ದೆ. ರಜಾಕಾರ್ತಿಗೆ ಅಂಜಿ ಯಾರೂ ಸಮೀಪ ಬಲ್ಲೀಲ್ಲ ಅಂತ ಆಮ್ಯಾಲೆ ಗೊತ್ತಾಯ್ತು. ಒದ್ದಿ ಒದ್ದೀ ಎಚ್ಚರ ತಪ್ಪಿತು. ಎಚ್ಚುದಾಗ ಇಲ್ಲೇ ಆಮ್ಯಾಲೆ ಇಲ್ಲೇ ಇದೇ ಹೋಲ್ಯಾಗಿದ್ದೆ. ಇದು ಮಾಡ್ರ ದುರ್ಗಪ್ಪನ ಮನೆ. ಆತ ಹೊತಗಂಬಂದು ಇಲ್ಲಿ ಮಲಗಿಸಿದ್ದೆ. ಎಚ್ಚುದಾಗ ತಂಬಿಗಿ ಬಾಯಿಗಿಟ್ಟು ‘ಕುಡಿ’ ಅಂದ.

ನಾನು ಆತನನ್ನೆ ದಿಟ್ಟಿಸಿ ನೋಡ್ದೆ. “ಕುಡಿ ತಮ್ಮಾಗ್ನಿ, ಜೀವ ಬದುಕ್ಕಿ ಮೊದಲ್ಲ, ಜೀವಕ್ಕು ಯಾವು ಕುಲಾನೂ ಇಲ್ಲ. ಗಾಳಿಗೆ ಕುಲಾ ಆದೇನು ತಮ್ಮಾಗ್ನಿ, ನೀರಿಗೆ ಕುಲಾ ಆದೇನು ತಮ್ಮಾಗ್ನಿ, ನೆಲಕ್ಕು ಕುಲಾ ಆದೇನು? ಅದು ನಾವು ಮಾಡಿಕೆಂಡದ್ದು ಕುಡಿ” ಅಂದ. ಗಟಕಾಗಟಾ ತಂಬಿಗೆ ನೀರು ಕುಡ್ದೆ. ದುರ್ಗಪ್ಪ ಒಳಗೆ ಹೋಗಿ ಕಟ್ಟಿರೊಟ್ಟಿ, ಕಾರಪುಡಿ, ಒಂದಿಇಟ್ಟಿ ಎಣ್ಣೆ, ಉಳಾಗಾಡ್ದೆ ತಂದು ಮುಂದಿಟ್ಟು. ‘ತಿನ್ನು’ ಅಂದ. ಆತನ ಮಾರೆ ನೋಡ್ದೆ. “ಕುಲಾ ಮರುಫಬುಡು, ತಿನ್ನು” ಅಂದ. ಒಂದೆರಡು ಬಸವಣಿನವರ ವಚನಾ ಹೇಳಿದ್ದೆ. ಕಕ್ಷಯ್ಯನ ಮನ್ಯಾಗ್ನಿ ಬಸವಣಿ ಉಂಡದ್ದು ಹೇಳಿದ. ಆತ ಉರಾಗ ಯಾಕ, ನಾಕ್ ಹಳ್ಳಾಗ್ನಿ ವೇದಾಂತಿ ಅಂತ ಹೆಸರು ಮಾಡಿದ್ದೆ. ಅವೇಳಿಬ್ಬ ಗಾಂಜಿಬುಕ್ಕೆ ಅಂತಾ ನಾ ತಿಳಿಕಂಡಿದ್ದೆ. ಈಗದು ತಪ್ಪನಿಸಿತು. ಆತ ಬಾಳ ದೊಡ್ಡ ಮನಿಸ್ಯಾಗಿ ಅನಸಿತು. ಆತ್ತೇ ರೊಟ್ಟಿ ಮುದುರು ಎಣ್ಣಾಗ್ನಿ ಕಾರಪುಡಿ ಕಲ್ಲಿ ಬಾಯಾಗಿಟ್ಟಿ, ಏನ್ ರುಚಿಯಿತ್ತದು. ಗಪಾಗಪಾ ಎಲ್ಲಾ ರೊಟ್ಟಿ ತಿಂದೆ. ಹಂಗೇ ಕಾಲ್ ಚಾಚಿ ಮಲಗಿದೆ.

ಆವಶ್ಯಿಂದ ಈ ಕೋಣೆ ನಮ್ಮೊದಾಯ್ಯಾ, ನಾನು ರಾತ್ರಿ ಕಣ್ಣಾತಪಿ ಹೋಳಿ ದಾಟಿ ಹೋಗ್ಗೀನಿ; ಕೆಲವ್ವು ದಿನ ಅಲ್ಲಿತೀರ್ಣನಿ; ಮತ್ತೆ ಇಲ್ಲಿಗೆ ಬತೀರ್ಣನಿ.

ನನ್ನ ಜತಿಗೆ ಶಿಬಿರದವ್ವು ಬಿಂಬಿ. ದುರ್ಗಪ್ಪನ ಕೋಣೀನೇ ಎಲ್ಲರಿಗೆ ಆಶ್ರಯ. ಇದರ ಬದ್ಯಾಗ್ನಿ ಇನ್ನೊಂದು ಕೋಣ್ಣಾದ; ಅದರ ಮುಂದ ಒಂದು ಜೋಪಡಿ; ಅಲ್ಲಿ ದುರ್ಗಪ್ಪ ಇತಾನನ ಹೆಂಡ್ರುಮಹ್ಕು ಜತಿಗೆ. ಮಹ್ಕು ದುಡೀತಾರ. ಆತ ಭಜನಿ ಮಾಡ್ತನ, ತತ್ತಪದ ಹಾಡ್ತನ, ರಾತ್ರಿ ತುಂಬ ಏಕೊದಾರಿ ಹಿಡ್ದು ಹಾಡ್ತ ಕುಂತಿತಾನ. ನಾವು ಇಲ್ಲಿ ಇರದು ಯಾರಿಗೂ ಸುಳವು ಹತ್ತಂಗಿಲ್ಲ. ಬಾಳ ಸಾರೆ ದುರ್ಗಪ್ಪ ತಂದೊಕೊಟ್ಟಿದ್ದೇ ನಮ್ಮು ಉಟ. “ನಾವುಸಿಕ್ ಬಿಟ್ಟೆ ನಿಮ್ಮೂದು ದುರ್ಗತಿ ದುರ್ಗಪ್ಪಾ” ಅಂದೇ, “ಆಗ್ನಿ, ನಿಮ್ಮಂಗ ಪ್ರಾಣದ ಹಂಗುತೊದುರು ದೇಶಕ್ಕಾಗಿ ನಾನಾಗ್ಗೀ, ನಮ್ಮೊ ಮಕ್ಕಾಗ್ಗೀ ಏನೂ ಮಾಡಿಲ್ಲ. ಈಗ ಇಷ್ಟಾದ್ದೂ ನಮ್ಮಿಂದ ಆಗ್ನಿದಲ್ಲ. ಈ ಸುಡುಗಾಡ್ ರಾಜ್ಯಾದಾಗ ಇರದಕಿಂತ ಸಾಯದು ಬೇಸಲ್ಲೇನು? ಆದ್ದರಿಂದ ಈ ಹೋರಾಟದಾಗ ನಿಜಾಮ ಮಾತ್ರ ಹೇಳಬೇಸರಿಲ್ಲದಂಗಾಗದು ಖಿರೆ. ಗೆಲುವು ನಮ್ಮೀ. ಬದುಕಿದ್ದೆ ಸ್ವಂತಂತ್ರ ನೋಡೋಣ, ಹೃಂಗಿತರದ; ಸತ್ತ, ದೇಶಕ್ಕಾಗಿ ಸತ್ತ ಅಂತಾರ. ಅಂತಾ ಸಾವು ಯಾರಿಗುಂಟು ಯಾರಿಗಿಲ್ಲ, ಅದು ಮಣ್ಣಾದ ಕೆಲಸ. ನಮ್ಮು ಮುಂದಿನವೊರಾದ್ದೂ ಸ್ವಂತಂತ್ರ ನೋಡ್ತರಲ್ಲ” ಅಂದ. ಆಗಾಗ ಆತ ಇಂತಾ ಮಾತು ನಮಗೆ ಹೇಳಿತಾನ. ಅವುನ್ನ ಕೇಳಿ ನಮ್ಮೊ ಕೈಕಾಲು ಉಕ್ಕಿನಂಗ ಆಗ್ನಾವ.” ಒಂದೇ ಉಸಿರಿಗೆ ಶಂಕ್ರಾನ್ ನುಡಿದ.



ಕೃತಿಕಾರರ ಪರಿಚಯ

ಶಾಂತರಸ : ಶಾಂತರಸ ಅವರು ಸಾ.ಶ. ೧೯೨೫ ರಲ್ಲಿ ರಾಯಚೌರು ಹತ್ತಿರದ ಹೆಂಬೇರಾಳಿನಲ್ಲಿ ಜನಿಸಿದರು. ಇವರು ಶಿಕ್ಷಕರಾಗಿ, ಪದವಿ ಮಾರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿರುವರು. ಕತೆಗಾರ, ಕವಿ, ಸಂಶೋಧಕ, ನಾಟಕಕಾರ, ಅನುವಾದಕ, ಸಂಪಾದಕರಾಗಿ ಉರಿದ ಬಹುಕು, ಸತ್ಯ ಸೈಹ, ನಂಜು ನೋರೆವಾಲು, ಬಹುರೂಪ, ಬೆನ್ನು ಹಿಂದಿನ ಬೆಳಕು, ಕಲ್ಯಾಣ ದೀಪ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಗುಳ್ಳಗಾರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ೨೦೦೫ ರಲ್ಲಿ ಬೀದರನಲ್ಲಿ ಜರುಗಿದ ಐ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಾಹಿತ್ಯದ ಮೂಲಕ ಸಮಾಜದ ಚರಿತ್ರೆಯನ್ನು ಕಟ್ಟಿಕೊಳ್ಳಬಹುದಾದ ಕತೆಗಳನ್ನು ಬರೆದ ಕೆಲವೇ ಜನ ಲೇಖಕರಲ್ಲಿ ಇವರೂ ಒಬ್ಬರಾಗಿದ್ದಾರೆ.

ಅಭ್ಯಾಸ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

೧. ಅಧ್ಯ ಬಾಗಿಲು ತೆಗೆದು ಅನ್ನವ್ವೆ ತಿಪ್ಪಣಿನಿಗೆ ಏನೆಂದು ಹೇಳಿದಳು?
೨. ತಿಪ್ಪಣಿನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ಯಾರು?
೩. ದುರ್ಗಪ್ಪ ಯಾರು?
೪. ದುರ್ಗಪ್ಪನು ಶಂಕ್ರಾನಿನಿಗೆ ಕುಲದ ಬಗೆಗೆ ಹೇಳಿದ ನೀತಿ ಮಾತುಗಳಾವುವು?
೫. ದುರ್ಗಪ್ಪನು ಯಾವ ಮಾತುಗಳು ಹೋರಾಟಗಾರರ ಕೈಕಾಲು ಉಕ್ಕಿನಂಗೆ ಆಗುವಂತೆ ಮಾಡುತ್ತಿದ್ದವು?



೬. ಗುಣಸಾಗರಿ ಪಂಥರಿಬಾಯಿ

– ಡಾ. ಜಯಮಾಲಾ



ಭಾರತೀಯ ಜಿತ್ತರಂಗವು ಎಂದೂ ಮರೆಯದ ನಟಿಯರಲ್ಲಿ ಪಂಥರಿಬಾಯಿ ಒಬ್ಬರು. ಈಕೆ ನಟಿ ವೂತ್ತುವಲ್ಲ, ವುಹಾನ್ ವೃಕ್ಷಿತ್ವಪುಳ್ಳವರಾಗಿದ್ದರು. ಅವರ ಬದುಕು ಮೇಣದ ಬ್ರಹ್ಮಿಯ ರೂಪವನ್ನು ಹೋಲುತ್ತದೆ. ತಾನು ಉರಿದು ತನ್ನ ಸುತ್ತಲ ಲೋಕವನ್ನು ಬೆಳ್ಕುಮಾಡುವಂತೆ ಪಂಥರಿಬಾಯಿ ಅವರು ಬದುಕಿನ ಉದ್ದಕ್ಕೂ ದೊಡ್ಡ ಗುಣವನ್ನು ಮೆರೆದವರು. ಜಿತ್ತರಂಗದ ಉತ್ತಂಗದಲ್ಲಿ ಇದ್ದಾಗಲೂ ಪಂಥರಿಬಾಯಿ ಸಾಮಾನ್ಯಂತೆ ಬದುಕಿದ್ದವರು. ಸಿರಿ ಬಂದ ಕಾಲದಲ್ಲಿ ತಾನು ನಡೆದು ಬಂದ ಕಷ್ಟದ ದಾರಿಯನ್ನು ಮರೆಯದವರು. ದೇವರಲ್ಲಿ ಗಾಧವಾದ ನಂಬಿಕೆಯೊಂದಿದ್ದ ಪಂಥರಿಬಾಯಿ ದುಡಿಮೆಯಲ್ಲಿ ದೇವರನ್ನು ಕಂಡವರು. ಸಿನಿಮಾ ಎಂಬ ಕನಸಿನ ಲೋಕದಲ್ಲಿ ನಟಿಸುತ್ತಿದ್ದರು. ಮಾನವೀಯತೆಯನ್ನು ನಂಬಿದ್ದರೇ ಹೊರತು ಅದನ್ನು ಮಾತ್ರ ಅವರು ನಟಿಸಿದವರಲ್ಲ. ಆದ್ದರಿಂದಲೇ ಪಂಥರಿಬಾಯಿ ಎಂದರೆ ತಟ್ಟನೆ ನೆನಪಾಗುವುದು ಅಂತಃಕರಣ ತುಂಬಿದ ತಾಯಿ ಮುಖಿ.

ಪಂಥರಿಬಾಯಿ ಇವಿರ ಸೆಪ್ಪೆಂಬರ್ ಇಲರಂದು ಭಟ್ಟುಳದಲ್ಲಿ ಜನಿಸಿದರು. ತಂದೆ ರಂಗರಾವ್ ಮತ್ತು ತಾಯಿ ಕಾವೇರಿಬಾಯಿ. ಈ ದಂಪತ್ತಿಗಳಿಗೆ ಇಲ ಜನ ಮಕ್ಕಳು. ಅವರಲ್ಲಿ ಪಂಥರಿಬಾಯಿ ಆರನೆಯವರು, ಪಂಥರಿಬಾಯಿಯವರ ಮೂಲ ಹೆಸರು ಗೀತಾ. ಪಂಥರಾಮರದ ಪಂಥರಿನಾಥನಲ್ಲಿ ಅತೀವ ಶ್ರದ್ಧೆ ಮತ್ತು ಭಕ್ತಿಗಳನ್ನು ಹೊಂದಿದ್ದ ರಂಗರಾವ್, ಗೀತಾ ಎನ್ನುವ ಮಗಳ ಹೆಸರನ್ನು ಪಂಥರಿಬಾಯಿ ಎಂದು ಬದಲಿಸಿದರು. ಪಂಥರಿಬಾಯಿಯವರ ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನವಿತ್ತು. ತೊಡಲು ಕೇವಲ ಎರಡೇ ಎರಡು ಬಟ್ಟೆ ಇದ್ದವಂತೆ. ತಂದೆ ಹರಿದಾಸರಾಗಿ ಮತ್ತು ತಾಯಿ ಶಾಲಾ ಶಿಕ್ಷಕಿಯಾಗಿ ದುಡಿದು ಈ ದೊಡ್ಡ ಕುಟುಂಬವನ್ನು ಸಾಕಬೇಕಿತ್ತು. ಆದರೆ ಶ್ರದ್ಧಾಭಕ್ತಿಗಳನ್ನು ಮಾತ್ರ ಈ ಕುಟುಂಬ ಅತ್ಯಂತ ಶಿಸ್ತನಿಂದ ಪರಿಪಾಲಿಸುತ್ತಿತ್ತು. ಚಿಕ್ಕಂದಿನಿಂದಲೇ ಪಂಥರಿಬಾಯಿ ಅವರಿಗೆ ಸಂಗೀತದ ಅಭ್ಯಾಸವಾಗಿತ್ತು. ಹರಿಕಥೆ ಮಾಡುವುದನ್ನು ಹಾಗೂ ಕೀರ್ತನೆ ಹಾಡುವುದನ್ನು ಇವರು ಕಲಿತ್ತಿದ್ದರು. ಮನೆಯಲ್ಲಿ ಇದ್ದ ಸ್ವಜನಶೀಲ ವಾತಾವರಣ ಪಂಥರಿಬಾಯಿಯವರ ‘ಕಲಾವಿದೆ’ ವೃಕ್ಷಿತವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿತು.

ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಮೈಸೂರು ಕಲಾವಿದರಿಗೆ ಮೌರ್ಯಾಹ ನೀಡುವ ಕೇಂದ್ರವಾಗಿತ್ತು. ತುತ್ತಿನ ಜೀಲ ತುಂಬಿಸುವ ಸಲುವಾಗಿ ರಂಗರಾವ್ ಕುಟುಂಬ ಇಂಳಿಂರ ಸುಮಾರಿಗೆ ಮೈಸೂರಿಗೆ ಸ್ಥಾಂತರಗೊಂಡಿತು. ಆ ದಿನಗಳಲ್ಲಿ ಪಂಥರಿಬಾಯಿ ಬಾಲ್ಯ ಕಳೆದು ಯೋವನಕ್ಕೆ ಕಾಲಿದುತ್ತಿದ್ದರು. ಪಂಥರಿಬಾಯಿಯವರ ಅಣ್ಣ ವಿಮಲಾನಂದ ‘ಅದಶ್ರ ನಾಟಕ ಸಂಘ’ ಎಂಬ ನಾಟಕ ಕಂಪನಿ ಸಾಫ್ಟ್‌ಟಿಸಿ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ

ಕುಟುಂಬ ಮೋಷಣೆಯ ಹೊಣೆಯನ್ನು ನಿರ್ವಹಿಸುತ್ತಿದ್ದರು. ಈ ದಿನಗಳಲ್ಲಿ ಪಂಥರಿಬಾಯಿ ಮಹಾರಾಜರ ಸಮೃದ್ಧಿದಲ್ಲಿ ಕೇರರ್ನನೆಯನ್ನು ಹಾಡಿ ಸೈ ಎನಿಸಿಕೊಂಡಿದ್ದರು. ಇಂತಹ ದಿನಗಳಲ್ಲಿ ಪಂಥರಿಬಾಯಿಯವರಿಗೆ ಆಕ್ಷಿಕವಾಗಿ ‘ಮುದುಕನ ಮುದುವೆ’ ನಾಟಕದಲ್ಲಿ ಬಣ್ಣ ಹಚ್ಚುವ ಸನ್ನಿಹಿತ ಎದುರಾಯಿತು. ‘ಆದರ್ಥ ನಾಟಕ ಸಂಘ’ ಪ್ರದರ್ಶಿಸುತ್ತಿದ್ದ ನಾಟಕದಲ್ಲಿ ಅಭಿನಯಿಸುತ್ತಿದ್ದ ನಟಿ ಇನ್ನೇನು ನಾಟಕ ಆರಂಭಕ್ಕೆ ಅರ್ಥಗಂಟೆ ಬಾಕಿ ಇರುವಾಗ ‘ಬರುವುದಿಲ್ಲ’ ಎಂಬ ವಾರ್ತೆ ಕಳಿಸಿದಳು. ನಾಟಕದ ಟಿಕೇಟುಗಳು ಮೂರ್ತಿ ಮಾರಾಟವಾಗಿದ್ದವು. ನಾಟಕ ನಿಂತರ ಬಹುದೊಡ್ಡ ಕಷ್ಟಕ್ಕೆ ಕುಟುಂಬ ಸಿಕ್ಕಿಕೊಳ್ಳುತ್ತಿತ್ತು. ಆ ಪಾತ್ರವನ್ನು ತಂಗಿ ಪಂಥರಿಬಾಯಿ ಕೈಲಿ ಏಕೆ ಮಾಡಿಸಬಾರದು? ಎಂಬ ಆಲೋಚನೆ ಅಣ್ಣ ವಿಮಲಾನಂದನಿಗೆ ಬಂತು. ಇದು ದೈವ ಇಚ್ಛೆ ಎಂಬುದು ಪಂಥರಿಬಾಯಿಯವರ ನಂಬಿಕೆ. ಇಲ್ಲದ ಹೋಗಿದ್ದರೆ ಕಟು ಸಂಪ್ರದಾಯವಾದಿಯಾಗಿದ್ದ ರಂಗರಾವ್ ಅಂದು ಮಗಳಿಗೆ ಬಣ್ಣ ಹಚ್ಚಿಕೊಳ್ಳಲು ಒಪ್ಪಿಗೆ ಕೊಡುತ್ತಿದ್ದರೆ?

ಆ ನಾಟಕ ಪ್ರದರ್ಶನ ನೋಡಲು ಪಿಟೀಲು ಚೌಡಯ್ಯನವರು ಹಾಗೂ ಸಿನಿಮಾ ಪ್ರವರ್ತಕರಾಗಿದ್ದ ಕೆ.ಹಿರಣ್ಯಯ್ಯ ಅವರು ಬಂದಿದ್ದರು. ಅವರಿಬ್ಬರು ಅದೇ ಕಾಲಕ್ಕೆ ‘ವಾಣಿ’ ಎಂಬ ಚಲನಚಿತ್ರವನ್ನು ಸಿದ್ಧಗೊಳಿಸುತ್ತಿದ್ದರು. ಅಂದು ರಂಗದ ಮೇಲೆ ಪಂಥರಿಬಾಯಿಯವರು ಅಭಿನಯವನ್ನು ಕಂಡು ಮೆಚ್ಚಿ ತಮ್ಮ ಚಿತ್ರದಲ್ಲಿ ಸಣ್ಣ ಪಾತ್ರಪೋಂದನ್ನು ನೀಡಿದರು. ಹೀಗೆ ಮಹಾನಟಯೋಬ್ಬಳ ಸಿನಿಮಾಯಾನ ಶುರುವಾಯಿತು.

‘ವಾಣಿ’ ಚಿತ್ರದಲ್ಲಿ ಪಂಥರಿಬಾಯಿ ಅವರ ನಟನಾ ಪ್ರತಿಭೆ ಲೋಕದೆದುರು ಅನಾವರಣಗೊಂಡಿತು. ಆಮೇಲೆಯೂ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರಲಿಲ್ಲ. ಅಂತಹ ಸಮಯದಲ್ಲಿ ರಂಗಭೂಮಿ ಆಕೆಯ ಕೈ ಬಿಡಲಿಲ್ಲ. ಆ ದಿನಗಳಲ್ಲಿ ಕನಾಟಕ ಮಾತ್ರವಲ್ಲದೆ ದೂರದ ಮುಂಬಯಿಯವರೆಗೆ ಪ್ರವಾಸ ಮಾಡಿ ನಾಟಕಗಳಲ್ಲಿ ಅಭಿನಯಿಸಿ ಕುಟುಂಬಕ್ಕೆ ಆಸರೆಯಾಗಿ ನಿಂತರು. ಇದೇ ಸಮಯದಲ್ಲಿ ವಿಮಲಾನಂದರ ಗೆಳೆಯರಾಗಿದ್ದ ಸುದರ್ಶನ್ ಎ.ವಿ.ಎಂ. ಸ್ವಾತಿಯೋ ಮಾಲೀಕರಾಗಿದ್ದ ಚೆಟ್ಟಿಯಾರ್ ಅವರಿಗೆ ಪಂಥರಿಬಾಯಿಯವರ ಫೋಟೋ ಕೊಟ್ಟಿದ್ದರು. ತಿಂಗಳಿಗೆ ೩೦೦ ರೂಪಾಯಿಯ ಮಾಸಿಕ ಸಂಬಳ. ಮೂರು ವರ್ಷಗಳಿಗೆ ಎ.ವಿ.ಎಂ ಜೋತೆ ಒಪ್ಪಂದ ಮಾಡಿಕೊಂಡು ಪಂಥರಿಬಾಯಿ ಮದರಾಸಿಗೆ ಬಂದ ನೆಲೆಸಿದರು. ಕಷ್ಟಪಟ್ಟ ತಮಿಳುಭಾಷೆಯನ್ನು ಕಲಿತರು. ‘ಗುಣಸಾಗರಿ’ ಸಿನಿಮಾದಲ್ಲಿ ಹೊನ್ನಪ್ಪ ಭಾಗವತರ್ ಅವರಿಗೆ ನಾಯಕಿಯಾಗಿ ನಟಿಸಿದರು. ಅಲ್ಲಿಂದ ಪಂಥರಿಬಾಯಿಯವರ ಯಶೋಗಾಢೆ ಶುರುವಾಯಿತು. ಈ ನಡುವೆ ಮದುವೆಯ ಪ್ರಸ್ತಾಪ ಆದರೂ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ತಾವೇ ಅದನ್ನು ನಿರಾಕರಿಸಿದರು. ಚಲನಚಿತ್ರ ಎಂದರೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ ಚಿತ್ರರಂಗಕ್ಕೆ ಬಂದ ಪಂಥರಿಬಾಯಿ ‘ಆಡುಮುಟ್ಟದ ಸೊಪ್ಪಿಲ್ಲ’ ಎಂಬಂತೆ ಎಲ್ಲ ಬಗೆಯ ಸ್ತೀ ಪಾತ್ರಗಳಲ್ಲಿ ನಟಿಸಿದರು. ಸುಮಾರು ನಾನೂರಕ್ಕೂ ಮುಕ್ಕು ಚಿತ್ರಗಳಲ್ಲಿ ನಟಿಸಿದ ಪಂಥರಿಬಾಯಿ ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹಾಗೂ ಹಿಂದಿಯ ಚಿತ್ರಗಳಲ್ಲೂ ನಟಿಸಿ

ರಾಷ್ಟ್ರೀಯ ನಟಿ ಎನಿಸಿಕೊಂಡರು. ಪಂಥರಿಬಾಯಿ ಅಭಿನಯದಲ್ಲಿ ಭಾರತೀಯ ಹೆಣ್ಣನದ ಲಕ್ಷಣಗಳು ಅನಾವರಣಗೊಂಡಿವೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಭಕ್ತಿ ಪರವಶವಾಗುವ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಪಂಥರಿಬಾಯಿಯವರು ಇನ್ನೂ ಜನಮಾನಸದಲ್ಲಿ ಚಂದ್ರಮತಿ, ಸತಿ ಸಕ್ಖಾಬಾಯಿ ಆಗಿಯೇ ಉಳಿದುಕೊಂಡಿದ್ದಾರೆ.

ಪಂಥರಿಬಾಯಿಯವರ ಪರಕಾಯ ಪ್ರವೇಶದ ನಟನೆಗೆ ತನ್ನಯತೆಗೆ ಅವರೇ ಸಾಟಿ. ಯಶಸ್ವಿನ ಶಿಶಿರದಲ್ಲಿ ಇದ್ದಾಗಲೇ ಸಂತಸತಿ ಸಕ್ಖಾಬಾಯಿ, ರಾಯರ ಸೋಸೆ, ಅನ್ನಮಾರ್ಣಿ, ಕೆರೆಳಿದ ಸಿಂಹ ಮುಂತಾದ ಜಿತ್ರಗಳನ್ನು ನಿರ್ಮಾಣ ಮಾಡಿ ತನ್ನ ಸುತ್ತಲಿನವರೆಗೆ ನೆರವಾಗುವ ಮೂಲಕ ಜಿತ್ರರಂಗದ ಖಣ ತೀರಿಸಿದ್ದಾರೆ. ಕೆರೆಯ ನೀರನ್ನು ಕೆರೆಗೆ ಜೆಲ್ಲುವ ಈ ಮಾದರಿ ಎಲ್ಲರಿಗೂ ಆದರ್ಶಪೂರ್ಯವಾದುದು. ಸಿನಿಮಾದಲ್ಲಿ ಎತ್ತರಕ್ಕೆ ಏರಿದಾಗಲೂ ಪಂಥರಿಬಾಯಿ ನಾಟಕರಂಗವನ್ನು ಮರೆಯಲಿಲ್ಲ. ‘ಶ್ರೀ ಕೃಷ್ಣ ಚೈತನ್ಯ ನಾಟಕ ಸಭಾ’ ಎಂಬ ತಂಡ ಕಟ್ಟಿ ನಾಡಿನಾಧ್ಯಂತ ನಾಟಕಗಳನ್ನು ಪ್ರದರ್ಶಿಸಿ ಸಹಕರಳಾವಿದರಿಗೆ ನೆರವು ನೀಡಿದ ಉದಾರಿ. ಅವರು ತನ್ನ ಜೀವಿತ ಕಾಲದಲ್ಲಿ ಎಂದೂ ಯಾವುದೇ ವಿವಾದಕ್ಕೆ ಸಿಲುಕಲಿಲ್ಲ. ತನ್ನನ್ನು ಅವಲಂಬಿಸಿದವರೆಲ್ಲರೂ ನೆಲೆನಿಂತ ಮೇಲೆ ಜನ ಅಚ್ಚರಿಪಡುವರಂತೆ ತಡವಾಗಿ ಇಂತಿರಲ್ಲಿ ಮಂಡ್ಯದ ರಾಮರಾಯರನ್ನು ವಿವಾಹವಾದರು.

ಕನ್ನಡ ಜಿತ್ರರಂಗದ ಮೇರುನಟರಾದ ಡಾ.ರಾಜಕುಮಾರ್ ಹಾಗೂ ತಮಿಳನ ಅದ್ಭುತ ಪ್ರತಿಭೆ ಶಿವಾಜಿ ಗಣೇಶನ್ ನಟಸಿದ ಮೊದಲ ಜಿತ್ರಗಳ ನಾಯಕ ಪಂಥರಿಬಾಯಿ ಎನ್ನುವುದು ಬಹು ದೊಡ್ಡ ಗೌರವ. ಇವರಿಗೆ ಸಂದ ಪ್ರಶಸ್ತಿಗಳು ಪಂಥರಿಬಾಯಿಯವರ ಸಾಧನೆಯನ್ನು ಸಾರಿ ಹೇಳುತ್ತವೆ. ಇಂತಿರಲ್ಲಿ ಸತ್ಯ ಹರಿಶ್ವಂತ ಜಿತ್ರದ ಚಂದ್ರಮತಿ ಪಾತ್ರದ ನಟನೆಗಾಗಿ ರಾಷ್ಟ್ರೀಯ ಶ್ರೀಷ್ಠಿ ನಟ ಪ್ರಶಸ್ತಿಯನ್ನು ಅಂದಿನ ಪ್ರೇರಣಾ ಶ್ರೀಮತಿ ಇಂದಿರಾಗಾಂಧಿಯವರಿಂದ ಪಡೆದರು. ಅದೇ ವರ್ಷ ತಮಿಳನಾಡು ಸರ್ಕಾರ ಪಂಥರಿಬಾಯಿಯವರಿಗೆ ‘ಕಲೆಮಾರ್ಟ್’ ಪ್ರಶಸ್ತಿಯನ್ನು ಕೊಟ್ಟಿ ಗೌರವಿಸಿತು. ಕನಾಟಕ ಸರ್ಕಾರ ಇಂತಿರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು, ಇಂತಿರ ಡಾ. ರಾಜಕುಮಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರಿಗೆ ೨೦೦೦ ದಲ್ಲಿ ಜೀವಮಾನ ಸಾಧನೆಗಾಗಿ ಥಿಲ್‌ಪೇರ್ ಪ್ರಶಸ್ತಿಯನ್ನು ನೀಡಲಾಗಿದೆ.

‘ಒಂದಿದ್ದು ಬರಲಿ ಭಗವಂತನ ದಯೆ ಇರಲಿ’ ಎಂಬ ತತ್ತ್ವದಲ್ಲಿ ನಂಬಿಕೆ ಇರಿಸಿದ್ದ ಪಂಥರಿಬಾಯಿಯವರು ಇಂತಿರಲ್ಲಿ ರಸ್ತೆ ಅಪಘಾತದಲ್ಲಿ ಒಂದು ಕೈ ಕಳೆದುಕೊಂಡರು. ಈ ಫಟನೆಯಿಂದ ಎದೆಗುಂದದೆ ತಮ್ಮ ನಟನೆಯ ಕಾಯಕವನ್ನು ಮುಂದವರಿಸಿದ್ದು ಅವರ ಜೀವನ ಪ್ರೀತಿಗೆ ಸಾಕ್ಷಿಯಾಗಿದೆ. ಪ್ರತಿಭೆ, ಅಂತಃಕರಣ ಮತ್ತು ಹೃದಯ ಶ್ರೀಮಂತಿಕೆ ಒಬ್ಬರಲ್ಲಿಯೇ ನೆಲೆಗೊಳ್ಳುವುದು ಅಪರೂಪ. ಅಂತಹ ಅಪರೂಪದ ಕಲಾವಿದೆ ಪಂಥರಿಬಾಯಿಯವರು ೨೦೧೦.೨೦೨೧ರಲ್ಲಿ ನಿಧನರಾದರು. ಕಲಾರಸಿಕರ ಮನಸ್ಸಿನಲ್ಲಿ ಎಂದೆಂದಿಗೂ ಅಮರರಾದರು.



ಕೃತಿಕಾರರ ಪರಿಚಯ

ಹೆಸರಾಂತ ಚಲನಚಿತ್ರ ನಟಿ ಡಾ. ಜಯಮಾಲಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪೊಂಬಾರಿನಲ್ಲಿ ೧೯೮೦.೧೧೫೫ರಲ್ಲಿ ಜನಿಸಿದರು. “ಕನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸ್ತಿ- ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ” ಈ ವಿಷಯದಡಿಯಲ್ಲಿ ಪಿಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ. ನಾಯಕಿಯಾಗಿ ಹಲವಾರು ಜಿತ್ತುಗಳಲ್ಲಿ ನಟಿಸಿದ್ದಾರೆ. ಕನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ, ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ದು ಸಮಿತಿಯ ಅಧ್ಯಕ್ಷರಾಗಿ, ಕೇಂದ್ರ ಸರ್ಕಾರ ಚಲನಚಿತ್ರ ಆಯ್ದು ಸಮಿತಿಯ ಸದಸ್ಯರಾಗಿ ಹೀಗೆ ವಿವಿಧ ವಲಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರೇ ನಿರ್ಮಿಸಿ, ನಟಿಸಿದ ‘ತಾಯಿ ಶಾಹೇಬ’ ಚಿತ್ರಕ್ಕೆ ‘ಸ್ವಾಂಕಮಲ’ ಪ್ರಶಸ್ತಿ, ಅಭಿನಯಕ್ಕೆ ವಿಶೇಷ ರಾಷ್ಟ್ರ ಪ್ರಶಸ್ತಿ, ಅತ್ಯುತ್ತಮ ನಟಿ, ಅತ್ಯುತ್ತಮ ಚಿತ್ರ ಫಿಲಂಫೇರ್ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇದಲ್ಲದೆ ರಾಜೀವ್ ಗಾಂಧಿ ರಾಜೀಯ ಸೌಹಾದರ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿ. ಶಾಂತಾರಾಂ ಬಂಗಾರದ ಪದಕ ಗ್ಲೋಬಲ್ ಮ್ಯಾನ್ ಪ್ರಶಸ್ತಿ- ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮ ಮುಖಿಗೇರಿಸಿಕೊಂಡಿದ್ದಾರೆ. ಪ್ರಸ್ತುತ ಪಾಠವು ಡಾ. ಜಯಮಾಲಾ ಅವರು ಬರೆದಿರುವ ‘ಪಂಥರಿಬಾಯಿ’ ಕೃತಿಯ ಸಂಕ್ಷಿಪ್ತ ರೂಪವಾಗಿದೆ.

ಅಭ್ಯಾಸ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

೧. ಪಂಥರಿಬಾಯಿ ಅವರ ತಂದೆ ತಾಯಿಯವರ ಹೆಸರೇನು?
೨. ಪಂಥರಿಬಾಯಿಯವರು ನಟಿಸಿದ ಮೊದಲ ಚಿತ್ರದ ಹೆಸರೇನು?
೩. ಪಂಥರಿಬಾಯಿ ಅವರಿಗೆ ಜೀವಮಾನ ಸಾಧನೆಗಾಗಿ ಯಾವ ಪ್ರಶಸ್ತಿಯನ್ನು ನೀಡಲಾಗಿದೆ?
೪. ಪಂಥರಿಬಾಯಿಯವರು ನಾಟಕದಲ್ಲಿ ಬಣ್ಣ ಹಚ್ಚಲು ಕಾರಣವೇನು?
೫. ಪಂಥರಿಬಾಯಿಯವರು ಕಲಾವಿದೆಯಾಗಿ ರೂಪಗೊಳ್ಳಲು ಸಹಕರಿಸಿದ ಅಂಶಗಳು ಯಾವುವು?

